



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೫	ಬೆಂಗಳೂರು, ಗುರುವಾರ, ಜುಲೈ ೨೯, ೨೦೧೦ (ಶ್ರಾವಣ ೭, ಶಕ ವರ್ಷ ೧೯೩೨)	ಸಂಚಿಕೆ ೩೦
-----------	---	-----------

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

KARNATAKA PUBLIC SERVICE COMMISSION, 'UDYOGA SOUDHA' BANGALORE - 1 NOTIFICATION

No.PSC 59 RTB/2009, Bangalore, Dated : 17th June 2010

In pursuance of this Office Notification No. PSC 1 RTB-3/2009 dated : 23/12/09, the Provisional Select List of candidates for 562 posts of GENERAL DUTY MEDICAL OFFICER in the Department of HEALTH & FAMILY WELFARE SERVICES, prepared on the basis of Rule 8(1) of KCS (Direct Recruitment by Competitive Examination & Selection) (General) Rules 2006 as amended from time to time, was published vide Notification of even number dated : 20/05/2010 inviting objections if any from candidates within 15 days from the date of its publication. No objections have been received and the final list is hereby published for the information of the candidates.

Appointing Authority : GOVERNMENT

Name of the Department : HEALTH & FAMILY WELFARE SERVICES

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
1	SHARADA B KAMATAR SHARADA B K, C/O DEEPAK D H, SARASWATHI NILAYA, SHANTHI COLONY VIDYA NAGAR (SOUTH) HUBLI- 580021	836	20/05/84	GM/W MBBS	86.55
2	ANITHA S PRABHU D/O N SHANTHARAM PRABHU SHREE GANESH, SATYANARAYANA NAGAR MARKET ROAD, KARKALA, UDUPI DISTRICT KARKALA- 574104	45	06/11/84	GM/W MBBS	86.36

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
3	ISMAILKHAN M MADEENA SAW MILL KOPPAL ROAD WADDARAHATTI GANGAVATI- 583235	280	01/07/85	GM/2B/KMS MBBS	85.23
4	HEMAVATHI #172, 4TH CROSS, TALA CAUVERY LAYOUT AMRUTHALLI MAIN ROAD BYATARAYANAPURA BANGALORE- 560092	267	30/05/82	GM/W MBBS	85.19
5	MADHUSUDHAN H.N. DR.MADHUSUDHAN H.N. S/O NAGARAJAIAH HULUVADI, MANKUNDA(POST) CHANNAPATNA (TALUK), RAMANAGAR (DISTRICT) CHANNAPATNA- 571501	389	14/12/85	GM/3A MBBS	84.97
6	ANURADHA BHAT K D/NO 845, 4TH MAIN, 4TH CROSS VIJAYANAGAR BANGALORE- 560040	53	28/06/76	GM/W MBBS	84.95
7	PRATHIBHA BHAT U SAURABHA 1-20/3 GIRI NAGAR 1ST MAIN KONCHADY DEREBAIL MANGALORE- 575008	625	01/08/85	GM/W MBBS	84.75
8	RAMESHWARI NEAR NEW WATER TANK NEAR TATA INDICOM TOWER A/P BHALKI ,DIST BIDAR BHALKI DIST BIDAR- 585328	1362	18/05/80	GM/ST/W MBBS	84.73
9	CHAITANYA PRABHU K C/O MAHANTAPPA MASTER H.NO. 8-11-12/1 NGO COLONY RAICHUR- 584101	141	19/03/86	GM/3B MBBS	84.59
10	RAKSHA A R 'VIGNESH NILAYA' KANAKA CIRCLE KORATAGERE TUMKUR DISTRICT- 572129	690	15/05/85	GM/W MBBS	84.55

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
11	AKSHATH K S S/O SRINIVAS K S KUDUVALLI HESGAL POST, MUDIGERE, CHICKMAGLUR DISTRICT MUDIGERE- 577132	18	03/10/85	GM/2A MBBS	84.43
12	NAGAPATI PRABHAKAR BHAT S/O P N BHAT,BETTAGERI, KOTTEMANE,HOLEGADDE POST, KUMTA TALUK, UTTARA KANNADA- 581327	521	17/04/86	GM/KMS MBBS	84.42
13	MOHAMMAD ZUBAIR H NO 7-783/2A OPP KHAJA BOWLI NAYA MOHELLA DARGA ROAD GULBARGA- 585104	484	08/09/85	GM/2B MBBS	84.40
14	SUSHMA NAIDU V NO 498,2ND CROSS,OPP MASJID ROAD BEGUR MAIN ROAD BOMMANAHALLI BANGALORE- 560068	1008	06/06/84	GM/3A/W MBBS	84.30
15	SYED SALEEM S/O SYED MAQBOOL,BASHA NAGAR 17TH CROSS NEAR RING ROAD, MILLATH COLONY DAVANGERE- 577001	1022	10/08/84	GM/2B MBBS	84.22
16	VINUTHA.S.P VINUTHA.S.P D/O PUTTAMALLAPPA.S.B SIDDASRI NILAYA, NEAR GOVT. HOSPITAL TARIKERE CHIKMAGALUR- 577228	1110	11/11/84	GM/3B/W MBBS	84.20
17	CHANDRAHASA S/O LATE.BHOJA ADYAR PADAV HOUSE ADYAR POST MANGALORE- 575009	1180	04/03/84	GM/SC/RL MBBS	84.04
18	SHANMUGAM M S/O TG MUNIRATHNAIAH NEAR DECCAN HOSPITAL 1 CROSS,ASHWINI EXTENSION CHINTAMANI- 563125	831	26/10/85	GM/3A MBBS	84.04

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
19	MAHALAXMI S PETIMANI D/O S.A.PETIMANI H.NO.130 SILVER TOWN GOKUL ROAD HUBLI-580030	393	23/08/84	GM/2A/W MBBS	84.02
20	SHEETHAL.S #59, BMP-112,2ND CROSS, BEHIND SRINIVASA TALKIES GOWDANAPALYA SUBRAMANYAPURA POST BANGALORE- 560061	866	15/08/84	GM/W MBBS	83.94
21	PRADEEP D S NO257 4THCROSS 5THMAIN TRIVENI ROAD BLORE BANGALORE- 560054	604	17/03/85	GM/3A MBBS	83.92
22	BASAVARAJ YAMAKANAMARDI C/O MAHANTESH MURGOD AT POST-PATTIHAL(K.B) VILLAGE-PATTIHAL(K.B) TQ-BAILHONGAL DIST-BELGAUM PATTIHAL.K.B- 591109	111	08/10/85	GM/3B/KMS MBBS	83.92
23	MANJUNATHA Y.T. MANJUNATH Y.T. SRI VISHNU NIVAS,#1679/20,4TH CROSS SIDDAVEERAPPA LAY OUT DAVANAGERE- 577004	453	10/09/83	GM/3B MBBS	83.82
24	BASITH LATEEF.K BASITH LATEEF.K #1-4-157/91,R.R.COLONY AMRESHWAR LAYOUT RAICHUR- 584101	118	15/11/85	GM/2B MBBS	83.82
25	VINEETH.B.BHIMSHETTY B.B.BHIMSHETTY PLOT.NO.40,KOTAMBART LAYOUT SHAKTI NAGAR GULBARGA- 585103	1106	08/03/85	GM MBBS	83.72
26	RANJEETA BANAKAR C/O SADASHIV BANAKAR LIG 68 MAHANTESH NAGAR BELGAUM- 590016	709	20/05/84	GM/3B/W MBBS	83.60
27	VINAY KUMAR.R S/O R.DHARMA RAO,NEAR MARUGAN TEMPLE NISSHANI COLONY,T.B.DAM(PO) HOSPET(TK),BELLARY(DIST) HOSPET- 583225	1100	02/07/84	GM/3A MBBS	83.49

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
28	MANJUNATHA S L C/O SUBBAREDDY S, CHOWDESHWARI NILAYA NEAR OLD VANI ENGLISH MEDIUM SCHOOL TANKBUND ROAD CHINTAMANI- 563125	450	04/06/85	GM/3A/RL MBBS	83.31
29	SAHANA C M D/O CHANDRASHEKHAR M MATHAD DOOR NO 624 ASHRAMA ROAD 7TH WARD MAGALAPETE HARAPANAHALLI HARAPANAHALLI- 583131	755	04/11/84	GM/W MBBS	83.23
30	DIVYA ABHIJITH HOUSE, POST MODANKAP, BANTWAL TALUK BANTWAL- 574219	205	11/04/86	GM/W MBBS	83.23
31	SUNITHA P "BALAJI KRUPA", NEHURU COLONY, 3RD CROSS, BELLARY- 583101	993	27/04/85	GM/W MBBS	83.15
32	SANGEETHA KOLLAPURI RENUKAY 10/263 ; KISHAN NILAYA OPP BSNL OFFICE HARAPANAHALLI -583131 HARAPANAHALLIDAVANAGERE- 583131	784	24/01/80	GM/2A/W MBBS	83.13
33	APARNA.K.S APARNA.K.S, #B.74, CHANNABASAVA NILAYA BESIDE INCOME TAX OFFICE, 2ND CROSS GOPALA GOWDA EXTN, SHIMOGA- 577201	55	01/06/84	GM/W MBBS	83.05
34	PRIYANKA GOTYAL D/O DR M R GOTYAL BEHIND K S R T C WORKSHOP KSRTC COLONY GYANG BAWADI BIJAPUR BIJAPUR- 586101	639	04/05/85	GM/C1/W MBBS	83.03
35	VEERESH S/O B.CHATURNAIK , PC NO-610 MUDGAL POLICE STATION LINGASUGUR TALUK, RAICHUR RAICHUR	1488	28/10/85	GM/SC MBBS	82.99

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
36	BHAVYA.K NO.225/A, 15TH A CROSS, 9TH MAIN, 6TH SECTOR HSR LAYOUT BENGALURU- 560102	133	26/11/84	GM/3A/W MBBS	82.83
37	HEMANTH S DABBEGATTA POST, MADHUGIRI TALUK, TUMKUR DIST. DABBEGATTA- 572112	266	14/02/86	GM/3A MBBS	82.81
38	SHANKAR N #611,13TH CROSS.5TH MAIN,M C LAYOUT,VIJAYANAGARA, BANGALORE-560040 BANGALORE- 560040	829	01/12/80	GM/2A/RL MBBS	82.73
39	SURYANARAYANA DR. SURYANARAYANA S/O. POOVA POOJARY KINIGARDEN, UPPINAKOTE, VARAMBALLI VILLAGE POST- BRAHMAVAR UDUPI TQ. AND DIST.- 576213	1005	01/06/83	GM/2A/RL MBBS	82.33
40	SYEDA KAUSAR ANJUM DOOR NO.76/B RAMACHANDRA RICE MILL ROAD CHANNAPATTANA RAMANAGAR DISTRICT- 571501	1026	19/03/86	GM/2B/W MBBS	82.30
41	PRAVEEN M K NO.91,'SHIVA KRUPA',3RD MAIN,3RD CROSS, MEI LAYOUT, BAGALAGUNTE, BENGALURU- 560073	631	20/05/86	GM/C1 MBBS	82.28
42	DEEPA A G H.NO. 1-11-80 NIJALINGAPPA COLONY RAICHUR- 584101	178	19/02/86	GM/3B/W MBBS	82.26
43	USHA.K D/O M.KRISHNAMURTHY,#732 OPH ROAD,NEW EXTENSION, KADUGODI BANGALORE- 560067	1046	05/09/85	GM/3A/W MBBS	82.20
44	SOMASHEKAR C. S/O N CHANDRAN(OOTY) ALISANDRA VILLAGE & POST NAGAMANGALA TALUK MANDYA DISTRICT- 571418	934	28/09/85	GM/3B/RL MBBS	82.18

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
45	BHIMARAO AT-MAMADAPUR POST-HALLISALGAR TQ-ALAND DT-GULBARGA GULBARGA- 585302	136	21/01/85	GM/3B MBBS	82.14
46	RAVI C R 'RAVI' NILAYA 6TH CROSS, 2ND MAIN VIDYANAGAR EXTENSION CHITRADURGA- 577502	717	26/03/80	GM/2A MBBS	82.12
47	SHASHIDHAR H N 56, 2ND MAIN, 2ND CROSS KANAKA LAYOUT BANASHANKARI 2ND STAGE BANGALORE- 560070	856	30/01/82	GM/3B MBBS	82.08
48	POORNIMA R S DEVI DHAMA 8TH CROSS 2ND MAIN S.S.PURAM TUMKUR- 572102	598	07/03/85	GM/W MBBS	82.02
49	ANITHRAJ A BHAT Y S/O ANANTHARAM BHAT ANANTHA NILAYA POST PANGALA UDUPI- 576122	48	04/05/85	GM MBBS	82.00
50	RAMYA NR D/O NA RAMACHANDRA "RAMYA " KURUNJI BHAG SULLIA- 574327	702	13/06/84	GM/W MBBS	81.98
51	SINDHU A S # 17/47 NISARGA SILVER JUBILEE ROAD KRISHNARAJANAGARA MYSORE- 571602	925	22/07/84	GM/3A/W MBBS	81.92
52	HAJIRA SABA I DOOR NO 65/A, 4TH MAIN, 1ST CROSS, BEHIND ADI KABIR ASHRAM, MATADAHALLI R.T.NAGAR POST BANGALORE- 560032	249	17/06/82	GM/2B/W MBBS	81.80
53	PRAKRUTHI.N #1/2313, SRI RAGAVENDRA SWAMY STREET PADMAVATHI NILAYA, GANDHI NAGAR EXTENSION CHINTAMANI- 563125	613	24/10/84	GM/2A/W MBBS	81.70

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
54	THEJASWINI K C D/O CHANDRA SHEKAR REDDY K V GENENERAL HOSPITAL QU MALUR- 563130	1036	06/01/85	GM/W MBBS	81.64
55	SHRUTHI.N SHRUTHI.N,NO:229/A,3RD CROSS, 17E MAIN,5TH BLOCK, KORAMANGALA BANGALORE- 560095	1431	10/03/86	GM/SC/W MBBS	81.58
56	RAMYA S #1688,2ND CROSS,6THMAIN,VIJAYNAGAR 2ND STAGE MYSORE- 570017	705	05/08/83	GM/2A/W MBBS	81.47
57	SAVITHA .G D/O GURUMURTHY.M # 559/ 7, 8TH 'B' CROSS, 2ND STAGE, SHIVAKUMARASWAMY BADAVANE, DAVANAGERE.- 577005	816	28/07/83	GM/W MBBS	81.41
58	SAVITA PATIL D/O R B PATIL #E-59 ALAMATTI D S BIJAPUR	815	21/06/85	GM/W MBBS	81.37
59	SUJAI.R S/O N.RAMACHANDRAIAH, #805, I ST CROSS, BEHIND STADIUM, KEELUKOTE KOLAR- 563101	974	22/12/82	GM/3A MBBS	81.35
60	SHASHIDHARA V S VASUDEVANAHALLY, MAGGE POST, ALUR TALUK HASSAN- 573129	859	28/04/86	GM/3B MBBS	81.33
61	VENKATESH.H.A #6 A BLOCK KARP JOCKEY QUARTERS LALITHAMAHAL ROAD MYSORE MYSORE- 570011	1070	12/01/86	GM MBBS	81.25
62	HARSHA.B.R 'UDAYA NILAYA",MIG-2,26, 3RD PHASE,PRESS COLONY GOPALA SHIMOGA- 577201	261	14/06/83	GM MBBS	81.09

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
63	SANDEEP KUDVA S/O DR SURESH KUDVA ANANTHASHAYANA KARKALA, UDUPI DISTRICT KARKALA- 574104	767	28/06/85	GM MBBS	81.09
64	MEGHA.K D/O VASUNDARA DEVI.S STAFF NURSE , GOVT HOSPITAL QUARTERS GOWRIBIDANUR CHICKBALLAPUR DIST- 561208	1298	23/06/85	GM/ST/W MBBS	81.07
65	ISMAIL G S/O GOWSPEER, HUNASEGATTA POST , TAREKERE TQ, CHIKMAGLUR DIST CHIKMAGLUR DIST- 577228	279	16/07/84	GM/2B/RL MBBS	81.01
66	SANTHOSH. P #132, 7 TH CROSS, JAYADEVANAGAR, METAGALLI MYSORE- 570016	790	31/07/85	GM/2A MBBS	81.01
67	GURURAJ N A S/O AMARAPPA M NANDIHAL H.NO-E-19/2 NEAR GOVT GIRLS HIGH SCHOOL UKP CAMP TQ:SHORAPUR DIST:YADGIR HUNASAGI- 585215	248	22/03/85	GM/2A/RL MBBS	80.79
68	DEEPA Y #388 H, 9TH F MAIN, 2ND CROSS, VIJAYANAGAR, BANGALORE- 560040	182	01/01/86	GM/W MBBS	80.77
69	GANESH PRASAD KAMATH K SRI LAKSHMI GANESH KRUPA NEAR PREETHI TEXTILES, NH 17, KUMBHASHI, KUNDAPUR TALUK UDUPI- 576257	219	26/03/86	GM MBBS	80.69
70	MANJUNATH B S GADIHALLI POST, TARIKERE TALUK CHICKMAGALUR DISTRICT- 577547	435	04/01/78	GM MBBS	80.66
71	SHILPA PATIL D/O S B PATIL H NO 9/D2 SHANTI NAGAR GULBARGA GULBARGA- 585101	874	06/01/84	GM/3B/W MBBS	80.65

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
72	MANJUNATH N KALASANNAVAR S/O N S KALASANNAVAR POST-DASTIKOPPA TA-BAILAHONGAL BELGAUM- 591153	439	06/07/85	GM/2A/RL MBBS	80.65
73	CHETHAN RAJ COCONUT GARDEN MAROLI KANKANADY POST MANGALORE- 575002	162	24/02/85	GM/2A MBBS	80.64
74	VIVEK NAYAK RAMYASHREE B/H POST OFFICE, GURUVAYANAKERE BELTHANGADY TALUK DAKSHINA KANNADA DIST- 574217	1124	03/06/84	GM MBBS	80.59
75	RAMYA M R VASAVI ROAD YELDUR POST SRINIVASPUR TALUK KOLAR DISTRICT KOLAR- 563138	701	05/05/85	GM/W MBBS	80.59
76	SHINY T N D/O NANJUNDAIAH DOOR NO 86 HOOTAGALLY LAYOUT,BELAVADI POST MYSORE MYSORE- 570018	1420	09/10/85	GM/SC/W MBBS	80.55
77	VARUN REDDY P J DR VARUN REDDY S/O JAYARAMA REDDY, NO 9 RAMA NILAYA, 1ST C CROSS, 5TH MAIN, 3RD PHASE BANASHANKARI 3RD STAGE, BANGALORE BANGALORE- 560085	1051	05/03/85	GM MBBS	80.50
78	KIRAN KUMAR B HOVALE KIRAN KUMAR.B.HOVALE,S/O.BHAVANI SHANKAR H "SUNANDA NILAYA", 1ST MAIN, 5TH CROSS, VIJAYANAGAR EXT, HARIHAR DAVANGERE- 577602	332	27/08/85	GM/2A MBBS	80.48
79	HARSHITA V SABHAHIT #1052 , 11TH MAIN ROAD JUDICIAL LAYOUT GKVK POST BANGALORE- 560065	263	27/06/84	GM/W MBBS	80.46

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
80	CHANDANA. C #868,DURGA NILAYA, 9TH MAIN BTM LAYOUT II STAGE BANGALORE - 560076 BANGALORE- 560076	146	28/05/82	GM/W MBBS	80.42
81	MIRZA HAMMAD ALI BAIG C/O SYED MAZHER HUSSAIN SAADATH MAHAL,H.NO 132/A GDA LAYOUT,SANGTRASHWADI,DARGA ROAD GULBARGA- 585104	471	02/03/85	GM/2A MBBS	80.42
82	VIDYASHREE M #69/42A, SHREE KEDARESHWARA NILAYA NEAR MADHU CLNIC BELLARY ROAD SIRUGUPPA- 583121	1078	29/05/86	GM/3B/W MBBS	80.42
83	SHWETHA.E.G SHWETHA.E.G D/O GOPALAPPA.S.V SHIVAKRUPA,RAGHAVENDRA COLONY BEHIND RESERVE POLICE QUARTERS CHANNAPATNA RAMANAGAR DI- 571501	919	12/11/85	GM/W MBBS	80.34
84	SAVITA #473,2ND BLOCK JNANABHARATHI,NAGADEVANAHALLI MARIAPPANA PALYA,NEAR BANGALORE UNIVERSITY, OUTER RIND ROAD BANGALORE BANGALORE- 560056	814	24/09/82	GM/3B/W MBBS	80.24
85	SURESH ATMARAM GONDAKAR NAMADEV GALLI BANAHATTI TQ JAMAKHANDI DISTRICT BAGALKOT BANAHATTI- 587311	998	11/09/81	GM/2A/KMS MBBS	80.22
86	VIRUPAKSHAPPA IRAPPA BAGEWADI SHREE VEERABHADRESHWARA NILAYA NO17, SIDDIVINAYAKA COLONY, CHALUKYA NAGAR BIJAPUR- 586103	1111	17/04/85	GM/3B/KMS MBBS	80.10
87	MANJUNATH G N C/O- SRI RAMA NILAYA DOOR NO-786 OLD EXTENSION KOLAR- 563101	437	02/10/84	GM/3A MBBS	80.08

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
88	MANJUNATH S T NO.S-146/1,JAYAMMA BUILDING,OPP.BASAVA SAMITHI, SHARADAMBA TEMPLE ROAD,JALAHALLI BANGALORE- 560013	442	12/04/85	GM/3A MBBS	80.06
89	KALEEMULLAH S S/O SAMIULLA,D/O 120,1ST MAIN,4TH CROSS, NEAR GANGAMMA TEMPLE,VVEXTENTION, HOSKOTE.BANGALORE[DT] HOSKOTE- 562114	309	09/12/84	GM MBBS	80.02
90	SURAKSHITH A SHETTY B.B SHETTY COMPOUND AMRUTH NAGAR,CHECK POST VAMANJOOR MANGALORE- 575028	995	12/08/84	GM/3B MBBS	79.96
91	PRAVEEN C/O B.K.DHARMAYAT BEHIND PATNE HOSPITAL MEHBOOB COLONY SINDHANUR DST;RAICHUR SINDHANUR- 584128	626	04/07/84	GM/3B MBBS	79.94
92	SHARON VINEETHA POST BOX NO.2, BOYS HOME, KOLLEGALA ROAD, MALAVALLI TOWN MANDYA DISTRICT.- 571430	851	02/08/84	GM/C1/W MBBS	79.86
93	SOWMYA S. D/O DR.SHIVALINGAPPA C. PROFF IN KANNADA, ARIVU T.R. NAGARA CHALLAKERE- 577522	943	15/12/85	GM/3A/W MBBS	79.86
94	SHASHIKIRAN.B.R S/O RAMACHANDRAIAH.R ASHA KIRAN NILAYA,1ST MAIN ROAD 7TH A CROSS,HANUMANTHAPURA TUMKUR- 572103	862	10/04/86	GM/3A MBBS	79.80
95	PAVAN KUMAR D S/O D H LINGAPPA DEPT OF SERICULTURE DANDINASHIVARA AT POST, TURUVEKERE TQ TUMKUR DIST. TUMKUR- 572215	586	04/04/85	GM MBBS	79.78
96	POOJA SHASHIDHARAN NO. 459 5TH STAGE,1ST PHASE BEML LAYOUT,OPP.SHAKTI HILL RESORT RAJARAJESHWARINAGAR BANGALORE- 560098	597	16/09/85	GM/W MBBS	79.78

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
97	VIKRAM B B.VIKRAM DOOR.NO. 115, 11 TH CROSS, 4 TH MAIN, VIDYARANYAPURAM, MYSORE- 570008	1095	24/08/79	GM/3B MBBS	79.58
98	MANJUNATH B MANJUNATH.B S/O DODDANNA GOWDA DOOR NO A-171, 4TH WARD, KALGUDI STREET, KAMPLI (POST) BELLARY (DIST) KAMPLI- 583132	433	26/10/83	GM/3B MBBS	79.58
99	NISCHAY DEV U DR NISCHAY DEV U, S/O UMESH K PRINCIPAL, VIJAYALAXMI TRADERS UPSTAIRS MARKET ROAD CHICKMAGALUR- 577101	565	08/08/85	GM MBBS	79.58
100	RAMYA R NAYAK SRI GANESH NEAR CANARA BANK, BEEJADI POST-KOTESHWAR KUNDAPUR- 576222	704	04/10/82	GM/C1/W MBBS	79.52
101	KAVITHA H KAVITHA H D/O S G HALLALLI KANTESH NILAYA, KANADE AREA POST;-KUMARAPATNAM TQ;- RANEBENNUR KUMARAPATNAM- 581123	319	05/08/84	GM/W MBBS	79.52
102	KAVITHA PRAKASH PALLED # 3106,9TH CROSS, MCC 'B' BLOCK DAVANGERE- 577004	321	15/10/85	GM/W MBBS	79.52
103	RAGHAVENDRA S K NO.455,DASANAKERE ROAD, BELLUR, NAGAMANGALA TALUK, MANDYA- 571418	655	15/03/85	GM/3A/RL MBBS	79.50
104	BASANTH KUMAR PATIL S.A.BANNIKOPPA, STATION AREA, BASAVANAGAR NEAR BANNIKATTI,KOPPAL KOPPAL- 583231	109	02/08/84	GM/3B/RL MBBS	79.49

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
105	VENKATESH K SR 200-300/17 OFFICIAL COLONY NEAR OLD POLICE STATION CIRCLE MUNIRABAD DAM KOPPAL TQ&DT KOPPAL- 583233	1489	16/06/79	GM MBBS	79.43
106	TARA NANDAN A D/O NANDANA A C ADVOCATE SWATHI AMBATEDKA SULLIA SULLIA- 574239	1030	22/04/82	GM/W MBBS	79.33
107	KRISHNAPRASADA PRABHU B S/O PRABHAKARA PRABHU NADIDARE HOUSE,80 BADAGABETTU VILLAGE VIA PARKALA,TAL UDUPI UDUPI- 576107	353	10/11/83	GM/2A/RL MBBS	79.31
108	SHRIDHAR PATTAR SHRIKANT PATTAR SHRIDHAM NILAYA NEAR NEW CHOUDESHWARI TEMPLE SINDGI- 586128	904	22/12/81	GM/2A MBBS	79.29
109	PAVAN KUMAR K C/O SIDDAYYA K, NIC CO LTD DR.JAWALI COMPLEX, SUPER MARKET ROAD GULBARGA- 585102	587	26/06/83	GM MBBS	79.29
110	KISHORE KUMAR K S #19 MANJUNATHA LAYOUT AREKERE MICO LAYOUT,AREKERE BANNERGHATTA ROAD BANGALORE- 560076	343	07/09/83	GM MBBS	79.29
111	SAVITHA J. DR.SAVITHA J. C/O DR.B.S.REDDY, 2187/2 5TH MAIN, 5TH CROSS MCC 'A' BLOCK DAVANAGERE- 577004	818	21/05/78	GM/W MBBS	79.23
112	YOGANANDA M N S/O NAGARAJU, RAMPURA NUGGEHALLI(HO),SANTHESHIVRA(PT) CHANNARAYAPATNA(TQ) HASSAN- 573131	1132	08/12/83	GM MBBS	79.23
113	ARCHANA SURESH NAYAK C/O NAGESH NAIK, 'NAGAMANGALA ' NEAR TOL NAKA, SHIVAJIWADA, NANDANAGADDA KARWAR .- 581304	63	25/07/85	GM/W MBBS	79.23

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
114	UDAYA SHANKAR.B.S NO.E6B, S.R.S.COLONY, K.P.T.C.L, PEENYA, BANGALORE- 560058	1039	05/04/83	GM MBBS	79.15
115	CHANNABASAVANNA G HALASAGI CHANNABASAVANNA G HALASAGI S/O G.S.HALASAGI , BASAVANAGAR POST. M K HUBLI, TQ.BAILAHONGAL BELGAUM- 591118	156	21/07/85	GM MBBS	79.15
116	SHANKARLAL J SUMAN COLLECTIONS,3RD FLOOR, POONAM PLAZA,D.S LANE CHICKPET BANGALORE- 560053	830	12/03/85	GM MBBS	79.13
117	MAHADEVA I BANAKARUF KALAKANAVARA S/O. I.R.KALAKANAVARA AT/PO. HOSASHIDENUR TQ.BYADGI DIST.HAVERI-581106 BYADGI- 581106	392	22/06/86	GM/2A/RL MBBS	79.05
118	DEEPAMANI S DEEPAMANI S, D/O SURYA NAIK L BLOCK 3, NEW POLICE QUATRS, P.J EXTN DAVANAGERE DIST DAVANAGERE- 577002	1188	05/02/84	GM/SC/W MBBS	78.97
119	MISBAH NAJAM D/O MOHAMED ASGAR 1ST CROSS INDIRANAGAR, OLD TOWN, BHADRAVATHI- 577301	472	27/04/86	GM/2B/W MBBS	78.93
120	SHASHIKALA LAMANI W/O N.SURENDRA NAIK,S/O LATE H.NAGRAJ, GULAGANJIHATTY,B.DURGA(P),H HOLALKERE TQ CHITRADURGA- 577518	1412	24/01/84	GM/SC/W MBBS	78.85
121	SHWETHA D C #547,KOUSTUBHA,10TH MAIN,3RD CROSS,BHCS LAYOUT, UTTARAHALLI MAIN ROAD BENGALURU- 560061	917	27/05/85	GM/W MBBS	78.77

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
122	ANISH SHARMA N.G. 'ANUGRAHA',BEERNAHITHILU P.O.CHIKKAMUDNUR PUTTUR- 574203	42	16/02/84	GM MBBS	78.71
123	SHASHIDHAR J S/O JAVARAIAH B, #1563/37A, 5 TH CROSS MARUTHI EXTENSION, KOTE CHANNAPATNA RAMANAGAR- 571501	857	08/04/86	GM MBBS	78.67
124	LAKSHMI P S D/O. SUBBA REDDY P S PATHAKOTE VILLAGE,PATHAPALYA POST BAGEPALLI TK CHICKABALLAPUR DIST- 561212	364	03/08/84	GM/3A/W MBBS	78.57
125	SWETHA KUMARI C D/O Y.CHIKKAVENKATAIAH BANGALORE- 562106	1475	29/06/85	GM/SC/W MBBS	78.57
126	SWETHA M P NO 21 , 2ND FLOOR 4TH CROSS, BHAVANI STREET RAMAMURTHY NAGAR BANGALORE- 560016	1017	28/09/84	GM/3A/W MBBS	78.55
127	RAJESHWARI N.S D/O LATE N V SADASHIVAIAH W/O B MAHADEVESWAMY NO.3373 RAGHAVENDRA NILAYA 19TH CROSS NANJANAGUD MYSORE- 571301	681	05/01/83	GM/2A/W MBBS	78.51
128	YOGEEESH.K D.NO.TMC 706 8THMAIN K.R.EXTN GOVINAPURA TIPTUR KUMARASWAMY.B.S. JE BESCOM TIPTUR TIPTUR- 572201	1133	05/12/83	GM MBBS	78.48
129	ARUNKUMAR MIG 88, KHB COLONY BEHIND PNT QUARTERS GULBARGA- 585101	77	09/05/79	GM MBBS	78.44
130	THIMMARAJU C/O B.NAGENDRAIAH NO:129, MADHU NILAYA, 3RD CROSS, OPP:CARMEL SCHOOL, BATAWADI. TUMKUR- 572103	1038	03/05/84	GM/RL MBBS	78.44

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
131	AFIYA SULTANA PLOT NO 17 THIPPIAH LAYOUT,MUNICIPAL COLONY KELAGOTE CHITRADURGA- 577501	10	04/07/78	GM/2B/W MBBS	78.40
132	YASMIN. S H.NO. 20, JAYANAGAR IST MAIN CANTONMENT, BELLARY BELLARY- 583104	1127	04/07/83	GM/W MBBS	78.38
133	PAVAN KUMAR C DOOR NO 416 , 6TH CROSS , 7TH MAIN BESIDE OXFORD ENGLISH SCHOOL YESHWANTHPUR BANGALORE- 560022	585	11/09/82	GM MBBS	78.36
134	KRIPALINI.S.H D/O HOOVAYYA.S SOONTHODU HOUSE,AMBATADKA SULLIA,D.K.DISTRICT SULLIA- 574239	348	08/11/85	GM/3A/W MBBS	78.34
135	DEEPAK M S/O MARULASIDDAPPA T M THIMMANAHALLI, NERLEGE POST JAVGAL(OBLI),ARSEKERE(TALUK) HASSAN- 573125	186	21/02/85	GM/3B MBBS	78.32
136	IRFANA ANJUM.B II MAIN SADASHIVANAGAR TUMKUR- 572102	275	08/07/84	GM/W MBBS	78.30
137	VISHNUPRASADA. M S/O MALLAIAH.M , SRI MYLARA DURGAMMA TEMPLE ROAD, SRIRAMPURA HOSDURGA TQ SRIRAMPURA- 577542	1114	05/08/81	GM/2A MBBS	78.24
138	VENKATESH RATHOD DR.VENKATESH.H.RATHOD AT.POST.ATTIKATTI TQ.MUNDARAGI DIST.GADAG GADAG- 582103	1490	01/06/85	GM/SC/KMS MBBS	78.24
139	YOGESH C DR. YOGESH C. S/O CHIKKATHAMME GOWDA, GURUDEVARAHALLY,C.A.KERE (H) MADDUR (TALUK),MANDYA (DISTRICT). MANDYA- 571422	1134	01/06/86	GM/3A/RL MBBS	78.20

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
140	DHANANJAYA . B. K. DR.DHANANJAYA.B.K S/O KARIYAPPA.B.K. DOOR.NO# 7 BORAGANAHALLI. BASOOR POST.KADUR TALUK. BORAGANAHALLI.KADUR TQ- 577116	194	18/05/85	GM/C1/RL MBBS	78.18
141	BHARGAVI NO.953, I FLOOR, 65TH CROSS, 5TH BLOCK RAJAJINAGAR BANGALORE- 560010	125	25/06/83	GM/W MBBS	78.16
142	SINDHU.J.B 1 ST FLOOR , SRI MANJUNATHA NURSING HOME LOWER HUTTA, B.H.ROAD BHADRAVATHI- 577301	927	15/07/81	GM/W MBBS	78.12
143	DEEPAK G DEEPAK.G, #129, NARMADA, SHIG-A, 9TH BLOCK, 5TH PHASE, YELAHANKA NEWTOWN, BANGALORE- 560106	185	12/07/84	GM MBBS	78.10
144	VINAY .B .R VINAY B R, S/O RAJASHEKAR.M, PANCHAYATH ROAD, BARANDUR(P) BHADRAVATHI SHIMOGA- 577245	1097	13/03/85	GM/3B/KMS MBBS	78.02
145	VEENA R JOGI VEENA R JOGI, D/O RAMANNA B JOGI,KOSTI GALLI JAMKHANDI-587301,DIST-BAGALKOT AT/POST-JAMKHANDI JAMKHANDI- 587301	1060	28/07/84	GM/W MBBS	77.88
146	TEJASVI.H.T #199;26TH CROSS;'C'-BLOCK;VIJAYNAGAR 3RD STAGE; MYSORE- 570017	1478	09/02/84	GM/ST MBBS	77.86
147	LAVANYA J NO. 296, 8TH CROSS, NAGARA BAVI, 2ND STAGE, OPP. BDA COMPLEX BANGALORE- 560072	1254	26/11/85	GM/SC/W MBBS	77.80

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
148	DHARANESH.B DR.DHARANESH.B S/O BHYRE GOWDA.N "NIREEKSHA" NEAR POORNACHANDRA CONVENT KUVEMPU NAGAR CHANNARAYAPATNA TALUK HASSAN CHANNARAYAPATNA HASSAN- 573116	196	07/08/84	GM/3A MBBS	77.78
149	NAVEEN KUMAR K S/O RAVINDRA GOUD K RTD LECTURER,NATARAJA BADAVANE HARIHARA ROAD ,HARAPANAHALLI HARAPANAHALLI- 583131	548	11/10/83	GM/3B MBBS	77.64
150	SURESHA . B THUGGALAHALLI SORATUR (POST) HONNALI (TALUK) HONNALI- 577217	1003	10/06/82	GM/3B/RL MBBS	77.52
151	PRAKASH K P S/O PUTTASWAMACHARI,,KARKAHALLY, MENASAGERE POST, CHIKARASINAKERE HOBLI,MADDUR TALUK, MANDYA DISTRICT MANDYA- 571422	611	26/04/85	GM/2A/RL MBBS	77.47
152	SHIVARAJ B M DR.SHIVARAJ B M, S/O B MALLAPPA TAECHER, SHRI MARUTHI HIGH SCHOOL HOLALUR SHIMOGA TQ DIST- 577216	894	26/09/84	GM/3B/RL MBBS	77.39
153	TEJASWINI S B # 72 BANASHANKARI NIVASA 2ND CROSS DESAI GARDEN LYT VASANTHPUARA MAIN ROAD BANGALORE- 560062	1033	26/05/83	GM/C1/W MBBS	77.15
154	MADHU N NO 129, MADHU NILAYA BEHIND SHARADA SAWMILL BATAWADI TUMKUR- 572103	384	19/04/85	GM/3A MBBS	77.15
155	SANTHOSHI MATA D/O BHAGAPPA RAMPURE(S.E) H.NO-15,GANESH NAGAR., OLD JEWARGI ROAD GULBARGA- 585103	1397	02/06/85	GM/SC/W MBBS	77.13

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
156	VARADARAJU R S/O RAMAKRISHNAIAH BOMMANAHALLI, TAVAREKERE(POST) KUNIGAL(TQ) TUMKUR- 572123	1050	08/06/84	GM/3A/RL MBBS	77.09
157	NAGARAJ MALLASHETTI NAGARAJ MALLASHETTI S/O S.M.MALLASHETTI NEAR OM SHANTI BASAVNAGAR MUDHOL DIST.BAGALKOT MUDHOL- 587313	523	31/07/85	GM/3B/RL MBBS	77.07
158	PADMASHREE.B.R NO.614, 10 TH ACROSS,WEST OF CHORD ROAD,RAJAJINAGAR,2ND STAGE NEAR MODI EYE HOSPITAL BANGALORE- 560086	1319	01/06/82	GM/SC/W MBBS	76.95
159	SRIDHARA # 826 INDIRANAGAR BEHIND TB CHIKKABALLAPUR- 562101	958	28/12/83	GM/2A/RL MBBS	76.91
160	VIJAITHA.P NO 488,1ST MAIN ROAD,K.R GARDENS MURUGESHPALYA,NEAR OLD AIRPORT BENGALURU- 560017	1080	21/02/83	GM/2A/W MBBS	76.85
161	TAHASEEN BANU SHAIKH PLOT NO 8, SURVEY NO 47, CTS NO 823 SHAHU NAGAR 1ST CROSS BELGAUM BELGAUM- 590010	1027	14/09/85	GM/C1/W MBBS	76.83
162	RAJANI A J C/O DR.MANOJ KUMAR,SENIOR LECTURER DEPT OF PROSTHODONTICS, KVG DENTAL COLLEGE,KURUNJIBAG SULLIA. DAKSHINA KANNADA- 574327	671	11/03/84	GM/3A/W MBBS	76.81
163	RAGHAVENDRA K N C/O ADDANKI SUBBAIAH SETTY NEAR RAMA MANDIR, CHELUR POST BAGEPALLI TALUK CHIKKABALLAPUR DISTRICT- 563124	651	18/04/85	GM/RL MBBS	76.73

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
164	DEEPA.D.CHAVADANNANAVAR AT.HAROGOPPA PO.BILLAHALLI TA.RANEENNUR DI.HAVERI	183	19/07/81	GM/2A/W MBBS	76.71
165	VINOD . A MOUNESHWARA KRUPA M P PRAKASH NAGAR HOSAPETE HOSAPETE- 583201	1107	28/12/78	GM/2A MBBS	76.69
166	SHARANABASAVA.V DR.SHARANABASAVA.V H.NO5/3 1ST FLOOR NEAR SRINANDI HOSPITAL 2ND MAIN 2ND CROSS CHAMARAJPET BANGALORE BANGALORE- 560018	841	23/09/82	GM/3B/KMS MBBS	76.69
167	AVINASH.R.RAJAMANE NO-23, VENKATACHALA NIVAS, 9TH CROSS, S.R.LAYOUT, BASAVANPURA ROAD, DEVASANDRA, K.R.PURAM POST BANGALORE- 560036	98	04/04/84	GM/3B MBBS	76.59
168	RAGHAVENDRA. H. C S/O CHANDRAPPA.H.R, HOSAGUTHI VILLAGE MALAMBI PO. SHANIVARASANTHE HOBLI SOMAVARPET TQ. KODAGU- 571235	658	24/02/82	GM/3B MBBS	76.53
169	RAKESH UTHAPPA N HOUSE NO 174.KAVADI VILLAGE & P.O. AMMATHI VIRAJPET TALUK. KODAGU DISTRICT VIRAJPET KODAGU- 571211	688	19/03/84	GM/3A MBBS	76.53
170	SOUMYARANI T NO 119 RAGHAVENDRA KRUPA 3RD MAIN SAMPIGE LAYOUT BANGALORE- 560079	1439	01/05/86	GM/ST/W MBBS	76.42
171	RAJESH D L A G COLONY, K M DODDI MADDUR TQ, MANDYA DT MANDYA- 571422	675	06/07/84	GM/C1/RL MBBS	76.34
172	MANJUNATHA B M S/O MAHALINGAPPA MEDUGONDANAHALLI(P) CHENNAGIRI(T) DAVANAGERE- 577213	447	02/05/85	GM/3B MBBS	76.34

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
173	PRASHANTH M R PRASHANTH M R S/O SREE RAMA SUBBAIAH SETTY M K C/O MANJUNATHA MEDICAL YELDUR SRINIVASPUR(TQ) KOLAR DIST- 563138	623	27/03/85	GM/RL MBBS	76.20
174	AMRUTHA S PATIL DR.AMRUTHA S PATIL SHANTI NAGAR M.I.G-8 OPP-BUSSTAND GULBARGA- 585103	28	10/04/84	GM/3B/W MBBS	76.10
175	ARCHANA B.R DOOR NO 140 11TH CROSS I.H.T.S,RAJESHWARI NAGAR BANGALORE- 560098	61	09/11/84	GM/3B/W MBBS	76.06
176	NANDEESHKUMAR G N DR.NANDEESHKUMAR G N S/O NINGAPP G C GEJJALAGERE(POST&VILLAGE) MADDUR(TQ) MANDYA- 571428	536	10/08/83	GM/3A/KMS MBBS	76.04
177	SREEDHARA K S DR.SREEDHARA K S S/O SOMASUNDARAPPA K MADENAHALLI KATHIGE POST HONNALI TALUKU DAVANGERE DISTRICT- 577223	953	20/06/85	GM/3B/RL MBBS	76.04
178	SANGAMESH TAKKALAKI S/O CHANNAPPA TAKKALAKI BEHIND POST OFFICE AFZALPUR GULBARGA- 585301	780	24/05/80	GM/3B MBBS	75.92
179	BAPUSAHEB PATIL AT HONNIHALLI POST KONANKERI TQ: HUKKERI DIST BELGAUM- 591225	108	23/07/81	GM/2B/KMS MBBS	75.92
180	MARUTI LANGOTI S/O SHIVALINGAPPA A/P KHANATTI TQ.GOKAK DIST.BELGAUM- 591312	463	22/01/82	GM/2A MBBS	75.80

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
181	RUKSANA Y.N.ZAI MANZIL #385 ,SYED WADI CHANNAPATNA 571501 RAMANAGARA (DIST) CHANNAPATNA- 571501	749	30/07/77	GM/2B/W MBBS	75.75
182	VIJAYALAKSHMI H NO T-6 -550 RTPS KPCL COLONY SHAKTINAGAR RAICHUR- 584170	1494	15/04/83	GM/SC/W MBBS	75.66
183	SANTOSH SWAMI CHIDANAND ROAD NEAR SASANUR HOSPITAL RALWAY STATION ROAD BIJAPUR BIJAPUR- 586103	791	07/02/73	GM/3B MBBS	75.60
184	SOWMYA.R.V S.V.RADHAMANI HINDI TEACHER SHISHIR 3700/A NEAR ESHWARA TEMPLE BANGALORE ROAD CHALLAKERE- 577522	948	14/04/79	GM/2A/W MBBS	75.53
185	SHRINIVASA H L NO.995 HANGALA GUNDLUPET TQ CHAMARAJA NAGARA DIST- 571126	910	01/07/79	GM/2A/RL MBBS	75.50
186	PRAVEEN KUMAR S/O SHRI NINGAPPA R KHOT AT-POST-MOLE TQ-ATHANI DT-BELGAUM BELGAUM- 591303	628	21/03/81	GM/C1/RL MBBS	75.49
187	NAGEGOWDA K N C/O KRISHNAMURTHY, #49, 21ST CROSS BAGALAGUNTE, BNG -73 BANGALORE- 560073	526	13/10/85	GM/3A/RL MBBS	75.33
188	SUSHEEL KUMAR P.NO-9, SHARAN NILAY, NGO COLONY, NEW JEWARGI ROAD GULBARGA- 585102	1006	12/12/83	GM/2A/KMS MBBS	75.23
189	RAMESH KUMAR S/O MUNINARAYANASWAMY,DIBBURAHALLI(VILLAGE), SADALI(HOBLI),SIDLAGHATTA(TALUK) CHIKKABALLAPURA(DISTRICT) BENGALURU- 562105	695	22/07/82	GM/C1/RL MBBS	75.11

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
190	MANJUNATHA.B.N DR.MANJUNATHA.B.N ANAESTHESIOLOGIST TALUK GENERAL HOSPITAL SRIRANGAPATNA.MANDYA DIS- 571438	454	15/04/80	GM/C1/RL MBBS	75.05
191	MADHUSUDANA. A. R. MADHUSUDANA A R S/O REVANNA A N PHC SIREVASE ,POST CHIKMAGALUR TALUK CHIKMAGALUR DIST- 577130	388	01/05/85	GM/RL MBBS	75.01
192	SUSHMA S DOOR NO.39 9TH MAIN 9TH CROSS H.B.R LAYOUT MARUTI NAGAR HENNUR BANGLORE- 560043	1009	07/03/82	GM/2A/W MBBS	74.93
193	SANGAPPA GUDASALAMANI C/O B.K.JATAGOND ,PLOT NO.4A/11, KABADI LAYOUT , NARAYUNPUR, DHARWAD- 580008	781	31/07/85	GM/2A/RL MBBS	74.91
194	RAMANJANEYALU.N PEDDANAGARLU(VILLAGE), POLANAYAKANAPALLI(POST), BAGEPALLI(TALUK), CHIKKABALLAPUR(DISTRICT) CHIKKABALLAPUR- 563159	1361	15/06/83	GM/ST/RL MBBS	74.59
195	SIDDAPPA SHEKHARAPPA DHADUTI S/O SHEKHARAPPA S DHADUTI. AT/POST. CHIMMAD. TA: JAMKHANDI DIST: BHAGALKOT CHIMMAD- 587312	922	22/07/81	GM/2A MBBS	74.50
196	AMEENUDDIN KHAN H I NO 44, 2ND CROSS, 8TH A MAIN, BTM LAYOUT 1ST STAGE BANGALORE- 560029	25	04/02/84	GM/2B MBBS	74.40
197	VISHWANATHA B R VISHWANATHA B R S/O RAMAPPA K TEACHER KOTE BELAGUR (POST) HOSADURGA (TQ) CHITRADURGA- 573114	1120	01/04/84	GM/2A/RL MBBS	74.32
198	AKHILA ANAND DJO C.ANANDA GOWDA RAJA RAO STREET, J.C EXTENSION KANAKAPURA RAMANAGARA- 562117	16	07/01/85	GM/3A/W MBBS	74.26

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
199	CHANDRASHEKHARA A J DR.CHANDRASHEKHARA A J S/O JAVAREGOWDA HEMAVATHI COLONY PANDAVAPURA- 571434	154	01/06/84	GM/2A MBBS	74.24
200	PRASHANT KUMAR DR PRASHANT KUMAR S/O JOHNSON PLOT NO 25, SHRI KRISHNA NAGAR KUSNOOR ROAD GULBARGA- 585106	1337	08/06/84	GM/SC MBBS	74.20
201	VISHWAS K HOSAMANI S/O HOSAMANI K N ANURAG MARIKAMBA NAGAR SIRSI . UTTARA KANNADA- 581401	1121	26/12/84	GM/C1 MBBS	74.10
202	DIVYA.R DIVYA.R D/O JALAJA NAIK #744, 2AM, OMBR LAYOUT GREENPARK EXTENSION, BANASWADI BANGALORE- 560043	1198	19/06/83	GM/SC/W MBBS	74.08
203	SHARATH.H.S HUNGANA HALLY VILLAGE K.BELATHUR POST H.D.KOTE TALUK MYSORE- 571125	850	10/07/84	GM/3A/RL MBBS	74.08
204	MANJULA B # 482, 2ND FLOOR, 1ST F CROSS, 8TH MAIN, 4TH BLOCK, 3RD STAGE, BASAVESHWARA NAGAR, BANGALORE- 560079	426	10/09/79	GM/C1/W MBBS	73.93
205	YOGESH C S/O CHIKKAMADAIAH N, # M I G 3 K H B COLONY BEHIND GUTTAL COLONY SCHOOL SWARNASANDRA MANDYA- 517403	1507	28/07/85	GM/SC MBBS	73.92
206	MALLIKARJUNA POLICEPATIL MALLIKARJUN POLICEPATIL S/O,B.N.POLICEPATIL,NEAR NANDISHWAR MATH ,MODHEL HIGH SCHOOL,K.C.RANI ROAD,GADAG GADAG- 582101	420	29/07/82	GM/3B MBBS	73.90

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
207	BHARATI.R BHARATI.R D/O RAMACHANDRAGOWDA.S.V PADMAGHATTA VILLAGE AND POST MULBAGAL TALUK KOLAR DISTRICT- 563132	124	01/11/81	GM/3A/W MBBS	73.86
208	SURESH R/O SUSHILA NAGAR, SANDUR TQ, BELLARY DIST. SAME AS ABOVE BELLARY- 583119	1469	19/03/83	GM/SC/RL MBBS	73.84
209	VISHMA B K D/O B P KAVERIAPPA NELAJI VILLAGE VIA NAPOKLU KODAGU KARNATAKA MADIKERY- 571214	1113	24/04/83	GM MBBS	73.83
210	LOKESH.K.C C/O SMT VARALAKSHMI,H/NO 5,3'RD MAIN RAOD NEAR BINDHU MOTOR POINT,HAVANOOR LAYOUT NAGASANDRA POST,HESARAGHATTA ROAD BANGALORE- 560073	380	01/05/84	GM/2A MBBS	73.82
211	VIJEETHA M VIJEETHA M, D/O S MUNI REDDY DOOR NO 649 SAPTHAGIRINAGARA ANTHARAGANGE ROAD KOLAR KOLAR- 563101	1093	30/10/85	GM/3A MBBS	73.76
212	SHILPA BAI N D/O NAGA NAIK,BEHIND GOWRISHANKAR THEATRE MANDIBELE ROAD,VIJAYAPURA POST,DEVANAHALLI TQ BANGALORE RURAL DIST VIJAYAPURA- 562135	1418	02/04/84	GM/SC/KMS MBBS	73.72
213	MOHAN CHANDRA B "SRISHTI",#106/99,4TH MAIN,1STCROSS,LEELEVATHI EXT MADDUR TOWN,MANDYA DISTRICT MADDUR- 571428	498	19/02/81	GM/3A/RL MBBS	73.66
214	INDUKUMAR A EWS 220 6TH MAIN KENGARI SATELLITE TOWN BANGALORE- 560060	272	16/12/79	GM/2A MBBS	73.57
215	VEENA K.S. 1/3573, SANTHRUPTI NILAYA, YAJNAVALKYA TEMPLE ROAD CHINTAMANI- 563125	1059	22/06/79	GM/3B/RL MBBS	73.56

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
216	LAKSHMIKANTH N # 80, 2ND CROSS, LAGGERE MAIN ROAD, PARVATHINAGAR, PEENYA, BANGALORE- 560058	366	11/02/85	GM/PH(LOCO) MBBS	73.52
217	SOMASHEKAR M C NO.1563 / 11, 6TH CROSS, MARUTHI EXTENSION, FORT CHANNAPATNA- 571501	935	29/01/82	GM/3A MBBS	73.47
218	HARISH P K DR P K HARISH S/O PRABHUDEV S NEAR POLICE STATION SIRIGERE CHITRADURGA TALUK CHITRADURGA- 577541	256	07/10/85	GM/3B/RL MBBS	73.47
219	JAGADISH K NAIK JAGADISH K NAIK AT: GUTTARAGI TQ SINDAGI DIST: BIJAPUR SINDAGI- 586123	1226	01/05/81	GM/SC/RL MBBS	73.45
220	MANJUNATHA S.M S/O MUNIVENKATAPPA, SOMESHVARA (AT &POST) PERESANDRA (VIA) GUDIBANDE (TQ) CHIKBALLAPUR DISTRICT- 562104	452	28/06/85	GM/2A MBBS	73.45
221	MALATESHA SHIVAPPA HAVANOORA ASHIRVAD,2ND CROSS MRITHYUNJAYANAGAR NEAR OLD LIC,RANEENNUR RANEENNUR- 581115	415	20/06/83	GM/2A/RL MBBS	73.43
222	SANTOSH PATTAR DR.SANTOSH PATTAR, S/O SURESH G PATTAR GURUVEER SADAN, MAHAVEER NAGAR NEAR WATER TANK, CHIKODI. DIST-BELGAUM CHIKODI- 591201	794	18/07/83	GM/2A MBBS	73.42
223	MOHD SIKANDAR AZAM H NO-5-408/5A/8, DAULAT MANZIL BEHIND SHALIMAR FUNCTION HALL ,MADINA COLONY. ROZA(B) GULBARGA- 585104	508	06/11/84	GM/2B MBBS	73.39
224	WASEEM MIYA H.NO. 4-4-108/32, YERAGERA LAYOUT, NEAR SATYANATH COLONY, RAICHUR.- 584103	1125	17/08/85	GM/2B MBBS	73.39

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
225	MANU KUMAR. #09,SHIVANANDA NAGAR JARAGANAHALLI J P NAGAR 6TH PHASE BANGALORE- 560078	458	09/07/84	GM/3A MBBS	73.31
226	SUHEEL HARAVI C/O M.T.HATTI NEAR I.T.I COLLEGE SHOLAPUR ROAD BIJAPUR- 586101	973	30/07/84	GM/C1/KMS MBBS	73.29
227	SANDEEP S R DR. SANDEEP S R, C/O SIDDARAMU #1023/05, SHIVAKUMARASWAMI NAGAR, 2ND STAGE, BEHIND BHAVANI RICE MILL, HADADI ROAD, DAVANGERE DAVANGERE- 577004	774	07/08/84	GM/2A MBBS	73.29
228	NAGARAJ S K NAGARAJ S K, S/O D K SIDDAPPA 1ST CROSS, MRUTHYUNJAYA NAGAR RANEBENNUR RANEBENNUR- 581115	1310	31/07/84	GM/SC/KMS MBBS	73.25
229	DAYANANDA KM 67-1 KURUBARADODDI HEBBERALU POST MADDUR TALLUK MANDYA- 571429	176	14/06/84	GM/3A/RL MBBS	73.21
230	SHASHIDHARA.A.N SRI BANASHANKARI NILAYA SOOGAPPA STREET OLD TOWN BHADRAVATHI- 577301	860	22/03/85	GM/2A MBBS	73.21
231	SALAHUDDIN QUALID MD H-NO 1-2-28 NEAR GANDHI SCHOOL BABA NAIK COLONY NEAR KEB, POST MANVI; DT : RAICHUR RAICHUR- 584123	760	20/08/85	GM/2B MBBS	73.19
232	MAHADEV D DASAPPAGOL PLOT. NO.9 SHIVABASAVA NAGAR 3RD CROSS, BAILHONGAL BELGAUM- 591102	1265	17/09/81	GM/ST MBBS	73.18

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
233	MD MISBAHUDDIN H NO 7-1202/57/4A BESIDE GUMBAD, NEAR ABU BAKAR MASJID BILALABAD GULBARGAH- 585104	464	31/01/86	GM/2B MBBS	73.18
234	GURURAJ S DOOR NO #1480/19 FIRST A CROSS NEAR B I E T COLLEGE SIDDAVEERAPPA LAY OUT DAVANGERE- 577004	1211	30/12/81	GM/SC MBBS	73.13
235	ACHUT KUMAR M PATTAR S/O M D PATTAR, DIVYAJYOTHI NIVAS SHAKTI NAGAR DARGA ROAD BIJAPUR BIJAPUR- 586103	7	08/05/84	GM/2A MBBS	73.13
236	MURALIDHARA. C. N. MURALIDHARA. C. N., S/O NAGARAJA. T. D., PRINCIPAL, JOGIMATTI ROAD 4TH CROSS, MURALIDHARA NIWAS, CHITRADURGA- 577501	1307	15/05/83	GM/SC MBBS	73.11
237	VITTHAL BHUJANNAVAR POST KOLAVI, TALUK GOKAK, DISTRICT BELGAUM GOKAK- 591336	1123	18/07/83	GM/3B/RL MBBS	73.11
238	KARTHIK R C/O VENKATASUBBAMA R C HARISHREE, GOWDAGERE STREET CHIKKABALLAPUR- 562101	315	25/08/85	GM/3A MBBS	73.10
239	NAVEED KHAN H S NAVEED KHAN H S S/O AMANULLA KHAN H S KHAZI STREET, SHIKARIPUR POST SHIKARIPUR- 577427	546	21/05/82	GM/2B MBBS	73.07
240	NIRANJAN ITTANNAVAR NIRANJAN ITTANNAVAR S/O DR. SHRIRAM ITTANNAVAR 'PARIJAT' GANDHI NAGAR BILGI-587116 DIST; BAGALKOT STATE-KARNATAKA BILGI- 587116	563	26/11/83	GM/2A MBBS	73.03
241	HANMAN SINGH B HOUSING SOCIETY NEAR RLY GATE H.NO B-77 SHAHABAD JETTY COLONY H.NO 19/13 HUTTI GOLD MINES SHAHABAD- 585229	251	20/06/76	GM/2A MBBS	73.00

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
242	RAVIKUMAR T N NO.338 , 9TH CROSS, NETHAJINAGAR , LALITHADRI PURA POST, MYSORE MYSORE- 570010	1373	03/01/86	GM/ST MBBS	72.99
243	BABU A S L C/ O G. KRISHNAPPA (TEACHER) OPP: BRAMINS HOSTEL . V.V. PURAM GAURIBIDANUR. CHIKKABALLAPUR. DISTRICT GAURIBIDANUR- 561208	104	09/09/77	GM/2A MBBS	72.96
244	SHRINIVAS PLOT NO. 281 , NEAR RAILWAY OVER BRIDGE, MAHAVEER NAGAR GULBARGA- 585102	1429	28/07/79	GM/SC MBBS	72.96
245	MOHAMED RAFI AHMED # 347 GROUND FLOOR 6TH CROSS J.H.B.C.S LAYOUT J P NAGAR POST BANGALORE- 560078	477	06/04/83	GM/2B MBBS	72.94
246	VISHWAS.H.L VISHWAS.H.L, S/O H.G.LINGARAJU BHAGYAJYOTHI NIVASA, 11TH MAIN 3RD CROSS, LEELAVATHI EXTENSION, MADDUR-571428 MADDUR- 571428	1501	04/10/85	GM/SC MBBS	72.92
247	NAVEEN K G KURUBHARAHALLI GOWRIBIDANUR(TQ) CHIKKABHALLAPUR(DIST) GOWRIBIDANUR- 561208	547	27/01/84	GM/3A MBBS	72.90
248	SHIVASHANKAR H NO-517, 6TH A CROSS, S S NAGAR, BANNIMANTAP B LAYOUT, MYSORE- 570015	896	02/06/84	GM/3B MBBS	72.90
249	LOKESH NAIK G DR LOKESH NAIK G C/O # 300/87/91, SRI SIRASI MARIKAMBA NILAYA DCM TOWNSHIP, DAVANAGERE, KARNATAKA DAVANAGERE- 577003	1260	01/01/83	SC MBBS	72.89
250	RENUKAMMA T THAGGAHALLI POST, KOTHATHI HOBLI MANDYA TALUK, MANDYA DISTRICT MANDYA- 571403	1380	05/02/83	GM/SC/RL MBBS	72.89

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
251	SUBHAN ALI R H.NO.159, HAVAMBHAVI SIRUGUPPA ROAD BELLARY- 583104	967	08/11/83	C1 MBBS	72.89
252	LAVANYA.R #46,SRI SHIVAGIRI,3RD MAIN, 2ND STAGE BINNYLAYOUT,ATTIGUPPE VIJAYNAGAR BANGALORE- 560040	371	17/02/84	2A/W MBBS	72.89
253	SUDHEENDRA T.E. # 3,BLOCK NO 8,S.B.M.COLONY SRIRAMPURA 2ND STAGE MYSORE- 570023	971	14/01/75	2A MBBS	72.88
254	NATARAJ.V.MALLAYYAGOL DR NATARAJ.V.M P.V.S HOSPITAL (P)LTD NEAR RAILWAY STATION CALICUT- 673002	1315	10/07/79	SC MBBS	72.87
255	RAGHAVENDRA S M. S/O MALLAPPA H N. SOKKE (AT & POST) JAGALUR (T) DAVANAGERE.- 577528	656	15/10/81	GM/RL MBBS	72.87
256	ABDUL AZIZ H-NO: 5-408/6 NEAR BIBI RAZA COLLEGE KHAJA COLONY , DARGA GULBARGA- 585104	1	09/02/82	2B MBBS	72.87
257	SAMPATH KUMAR Y M NO-2283,KUMARA KRUPA ,3RD MAIN, 5TH CROSS, SHANTI NAGAR HASSAN- 573201	763	20/09/83	C1 MBBS	72.87
258	SWAROOP RAJ B V 2273 (1ST FLOOR) , HAL , 3RD STAGE , 4TH MAIN , BDA LAYOUT VIMANAPURA POST BANGALORE- 560017	1015	09/08/84	2A MBBS	72.87
259	SHRINIDHI HOUSE NO. 17.22.1561/6 B-3, MANGALA APARTMENTS, B.V.ROAD, HIGHLAND MANGALORE- 575002	909	23/06/83	2A MBBS	72.86

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
260	MUKUNDA P # 915, 2ND STAGE THIRTHANKARA MARGA SIDDARTHA NAGAR MYSORE- 570011	1303	05/08/82	SC MBBS	72.84
261	SRINIVASA.C #372/A,ANJANADRI NILAYA 1ST MAIN,VIVEKANANDA ROAD R.M.NAGAR BANGALORE- 560016	1449	24/04/83	SC MBBS	72.83
262	SIDDARAM PATIL NOOLA NIVAS H.NO.4-601/47B,4TH CROSS M.B.NAGAR GULBARGA- 585105	923	02/07/84	3B MBBS	72.83
263	PALLAVI A S PALLAVI A S SHIVAJYOTHI LAXMI PURAM EXTN. HASSAN- 573201	579	05/02/85	2A/W MBBS	72.83
264	DIVYA J.R. DIVYA J.R.,D/O J.RAMAKRISHNAPPA,K.K.PET,SIDDLAGHAT SIDDLAGHATTA- 562105	206	01/02/84	3A/W MBBS	72.82
265	GIRISH BABU D S NO 772, LAKSHMI NILAYA, 3RD CROSS, ASHWINI LAYOUT, BANGALORE ROAD, CHINTHAMANI. CHINTHAMANI- 563125	229	25/10/82	3A MBBS	72.81
266	MOUNESHWAR KOPPAD M K KOPPAD, C/O K V KOPPAD SHIVSMRUTI BUILD, JAYA NAGAR MUDHOL-587313, DIST-BAGALKOT MUDHOL- 587313	510	30/07/83	2A/KMS MBBS	72.80
267	SUDHAKAR BABRE DR.SUDHAKAR BABRE H NO-9-587-1/2-100, SANTOSH COLONY, ALAND ROAD GULBARGA- 585101	969	10/01/84	3B MBBS	72.79
268	DATTATREYA.PISE S/O:PAMPAPATHE.PISE 5TH WARD,BEHIND HALLADA DURGAMMA TEMPLE, SALERA STREET HARAPANAHALLI- 583131	172	01/01/85	2A MBBS	72.79

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
269	SOWMYA.S D/O SRI RAMA MURTHY.B VENKATESHWARA EXTENSION BEHIND PREM NAGAR CHINTAMANI- 563125	949	30/11/77	GM/PH(LOCO) MBBS	72.78
270	SHAIKH AHMED ALI H.NO-5-993/61-D, MEHBOOB NAGAR COLONY, RING ROAD, GULBARGA- 585104	825	15/12/83	2B MBBS	72.78
271	SUNIL KUMAR M.L. #116 "KARANJI" 2ND CROSS NEAR RLY LINE. BEHIND LIC. BANDIGOWDA LAYOUT MANDYA- 571401	1460	21/07/81	SC MBBS	72.77
272	SACHIN.N G.NEELKANTAPPA, ADVOCATE 1STCROSS 5TH MAIN MUNICIPAL COLONY , KELAGOTE CHITRADURGA- 577501	752	24/05/84	3B MBBS	72.77
273	PRADHAN MONNAIAH K S/O K.G.MONNAIAH, KURCHI VILLAGE & POST, VIA-SRIMANGALA VIRAJPET- 571217	608	05/04/85	GM/3A/RL MBBS	72.77
274	VENKATACHALAPATHY T S S/O SADASHIVAPPA THALAGAVARA(VIL)(POST) CHINTHAMANI(TQ) CHIKKABALLAPURA- 563128	1069	17/04/79	3A MBBS	72.74
275	RAVISHANKAR J "SRI BHASMAANGESHWARA NILAYA" 3RD MAIN, NEAR WATER TANK VINAYAKANAGAR TUMKUR- 572101	728	18/09/82	3B MBBS	72.73
276	RANJITHA S C S C RANJITHA D/O S T CHANDRASHEKAR PRATHEEKSHA VIDYA NAGAR 1 CROSS HOSADURGA CHITRADURGA DIST HOSADURGA- 577527	711	05/08/83	2A/W MBBS	72.70

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
277	SUJATA PRASHANT CLINIC, #46 2ND MAIN 1ST BLOCK, RAMANNA EXTENSION NANDINI LAYOUT BANGALORE- 560096	975	16/07/84	2A/W MBBS	72.70
278	SHILPASHREE.Y.D SHILPASHREE.Y.D D/O DHANANJAYA.Y.L NO.2040, SUBHAS NAGAR, 2ND CROSS, MANDYA- 571401	879	29/04/85	3A/W MBBS	72.70
279	RAJENDRA K P RAGHAVENDRA NILAYA,3RD CROSS,CHURCH ROAD, HIRIYUR(POST), CHITRADURGA(DIST). HIRIYUR- 572143	1355	26/01/76	SC MBBS	72.69
280	RAHUL B TAMMAN PLOT 39/B SHAKTHI NILAYA CIB COLONY BEHIND CBS C/O MARIAPPA DEVDURG H.NO 1-9-33/A KHUBA PLOT GULBARGA- 585102	1353	23/10/81	SC MBBS	72.69
281	KAVALERA HEMARAJA C/O K.H NAGARATHNA,SPM,HAMPI ,HOSPET,BELLARY HAMPI	1237	01/06/77	ST MBBS	72.68
282	SHIVASHANKARAPPA.A SRI BANASHANKARI NILAYA SASVIHALLI HARAPANAHALLI DAVANGERE- 583127	897	16/11/73	GM/3B/RL MBBS	72.66
283	SHASHI KIRAN S #1 3RD CROSS SHIVANANDA NAGAR NAGARABAVI BANGLORE- 560072	854	19/07/84	GM/3B/RL MBBS	72.66
284	SANDHYA .SIDAGOUDA. PATIL D/O S K PATIL NEAR SIDDESHWARA TEMPLE A/P-TAL RAIBAG. DIST BELGAUM RAIBAG- 591317	779	08/11/84	3B/W MBBS	72.65
285	HARSHA K B C/O BASAVARAJA B G 1870/67 7TH MAIN 3RD CROSS VIVEKANANDA BADAVANE DAVANGERE- 577004	260	01/06/85	3B MBBS	72.64

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
286	SHREEDHAR.D.DANDAPPANAVAR C/O LAXMI MUGALAGERI (W.H.C) HUBLI GRAMEENA THANE 2ND FLOOR, MINI VIDHANA SOUDHA,HUBLI HUBLI	1426	18/09/82	ST MBBS	72.63
287	PRAVEEN PADASALI DR PRAVEEN PADASALI, S/O -S G PADASALI MAITRI GALLI, JAMKHANDI D-BAGALKOT JAMKHANDI- 587301	632	25/03/84	2A MBBS	72.61
288	PRADEEP C # 41/2, 12TH A CROSS MAGADI MAIN ROAD AGRAHARA DASARAHALLI BANGALORE- 560079	603	21/05/86	2A MBBS	72.60
289	RAGHAVENDRA.T.C. C/O MYLAPPA,10TH CROSS,1ST FLOOR,I.U.D.P.LAY OUT CHITRADURGA- 577501	660	12/03/77	2A MBBS	72.59
290	RAMYA.T DR.RAMYA.T "CHENNIGA NILAYA",4TH MAIN 6TH CROSS BASAVESHWARA BADAVANE HOSPET- 583201	707	22/11/84	2A/W MBBS	72.59
291	PRAKASH BEERANUR HIG-2 HOUSE NO-102 AKSHAY PARK GOKUL ROAD HUBLI- 580030	1333	22/04/76	ST MBBS	72.58
292	RASHMI.M.B NO 236 ,1ST CROSS M.G.EXTN MARALUHOLA, CHANNAPATANA RAMANAGARAM DIST RAMANAGARAM- 571501	715	10/06/84	3B/W MBBS	72.58
293	PAVAN. S .KALASKAR H.NO.1-1495/G-38, GODUTAI NAGAR, GULBARGA - 585102 GULBARGA- 585102	589	24/10/82	2A MBBS	72.57
294	VEENA H 36/5 2ND MAIN ROAD ATTIGUPE VIJAYNAGAR 2ND STAGE BANGALORE- 560040	1057	22/03/80	2A/W MBBS	72.55

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
295	ARUNA A E DR ARUNA A E S/O ESHWARAPPA A M ALADAHALLI ,KUNKANADU POST ,KADUR TALUK CHIKMAGALUR DISTRICK CHIKMAGALUR- 573132	72	01/07/85	3B MBBS	72.55
296	ZAMEER AHMED OPP KOHINOOR SAW MILL MIRZA MOHALLA VALLABHI ROAD HASSAN- 573201	1137	29/03/84	2B MBBS	72.54
297	CHANDRASHEKAR C/O DR.ABHISHEK PATIL,SRI BHAVANI NILAYA,#1-11-663 HM NO.4,NIJALINGAPPA COLONY RAICHUR- 584101	150	17/05/84	3B MBBS	72.54
298	SANTHOSH BABU GADADAVAR PLOT NO 173 RAMTIRTHNAGAR KANABARGI BELGAUM- 590015	789	20/06/84	GM/3B/RL MBBS	72.52
299	SHARATH BABU S SHARATH BABU S S/O SIDDAPPA C, FOOD INSPECTOR SHIVA NILAYA, 3RD CROSS, VIDHYANAGAR, SHIVAMOGGA- 577201	1407	04/03/85	ST MBBS	72.51
300	ZAFFAR RAMEEZ SIDDIQI #74/05,SALAGERI ROAD FORT ARKALGUD HASSAN- 573102	1136	27/01/86	2B MBBS	72.51
301	SUREKHA.N SUREKHA.N, D/O CHANNAPPA.N, 10TH WARD, VIJAYVITTAL NAGAR, SIRUGUPPA- 583121	996	23/03/81	3B/W MBBS	72.50
302	RAMACHANDRA HORATTI DR RAMACHANDRA HORATTI. C/O GOPAL HORATTI AT PO: NAGANUR, TQ:GOKAK, DIST:BELGAUM, BELGAUM.- 591319	692	13/12/82	2A/KMS MBBS	72.50

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
303	SANJU LAMANI C/O SHANKAR. S. LAMANI. GIRISH NAGAR COLONY JAMKHANDI TQ.JAMKHANDI DIST.BAGALKOT- 587302	1391	01/06/84	SC/KMS MBBS	72.50
304	GIRIYAPLA BASAVARAJA DR GIRIYALA BASAVARAJA S/ORATHNAMMA KUNEMADHIHALLI SASWIHALLI POST HARAPANAHALLI TALUK DAVANAGERE DIST DAVANAGERE- 577004	232	04/04/85	3B/KMS MBBS	72.50
305	LOHITH H NO.135 1ST MAIN 8TH CROSS JAVARE GOWDA NAGAR NEAR ASHWINI SCHOOL RAMDAS LAYOUT RAJARAJESHWARI NAGAR BANGALORE- 560098	1259	25/11/85	SC MBBS	72.50
306	MAHESH P S BOMMALINGESWARA KRUPA 2ND MAIN, OPP. CVK TUTORIALS VIJAYA NAGAR. TUMKUR- 572103	412	02/10/76	3B MBBS	72.49
307	SAMSKRUTHI.N #47, NEWPET, NEAR MARIGAMMA TEMPLE GOWRIBIDANUR (TQ) CHIKKABALLAPUR DIST- 561208	764	25/03/85	2A/W MBBS	72.47
308	JYOTHI B JYOTHI B D/O BASAPPA B CHANNAPATTANA CHICKJAJUR POST HOLALKERE TQ DIST:CHITRADURGA PIN:577523 CHITRADURGA- 577523	299	10/02/85	GM/3B/RL MBBS	72.45
309	PRIYA L DR PRIYA L , NO 32,1ST MAIN MARUTHI EXTENSION SRIRAMPURA POST, MARUTHI EXTENSION BANGALORE- 560021	1343	17/03/81	ST/W MBBS	72.44
310	VIJAYA MAHANTH PRASAD K H/NO 1/C2 GANDHINAGAR 3RD CROSS BELLARY BELLARY- 583103	1085	31/07/82	3B MBBS	72.44

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
311	KHALID AHMED C/O T.L.MANCHEGOWDA V.V.LAYOUT 1ST CROSS MANDYA MANDYA DISTRICT- 571403	328	01/08/83	2B MBBS	72.43
312	PRABHAKAR MULASAVLAGI DR.PRABHAKAR MULASAVLAGI, C/O C.G.BANSODE, AT/POST-LACHYAN TAL-INDI BIJAPUR DIST- 586211	1327	04/05/83	GM/SC/RL MBBS	72.42
313	SYEDA HEENA KAUSER C/O SYED MAZHER HUSSAIN SAADATH MAHAL,H.NO 132/A GDA LAYOUT,SANGTRASHWADI,DARGA ROAD GULBARGA- 585104	1025	10/11/83	2A/W MBBS	72.42
314	ARUNKUMAR DR ARUN KUMAR, "BHAGYA LAXMI NILAYA" CHIRANJEEVI NAGARA, OPP. CMHS YADGIRI DIST: YADGIRI YADGIRI- 585102	1160	07/05/84	SC MBBS	72.42
315	SHEETHAL.M.P SHEETHAL.M.P D/O PUTTASWAMY.M.C 2202/3C-12,3RD CROSS,KUVEMPUNAGAR CHANNAPATNA,RAMANAGAR DIS RAMANAGAR DIST- 571501	865	29/05/86	3A/W MBBS	72.42
316	RAJESH T S DR. RAJESH TS, S/O SHASHIDHARA TR, 3RD MAIN ROAD(MRS MILL ROAD), SHIVANANDA COLONY, ARSIKERE, HASSAN DIST. ARSIKERE HASSAN DIST.- 573103	677	23/05/82	GM/3B/RL MBBS	72.38
317	SUNIL KUMAR DR.SUNIL KAMBLE MAHADEV NAGAR, SHEIKH ROZA,SHAHABAZAR, GULBARGA- 585101	1456	02/10/82	SC/KMS MBBS	72.36
318	ARUN V DHANGI HOUSE NO 2797,SECTOR 12 ANITA BLDG,NEAR LOVE DALE SCHOOL,MAHANTESH NAGAR BELGAUM- 590016	71	06/08/83	C1 MBBS	72.36

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
319	USHA RANI .S #2900,11TH CROSS R P ROAD NANJANGUD MYSORE- 571301	1042	10/07/84	2A/W MBBS	72.36
320	SYED RASHEED HASHMI H.NO. 5-3-205/2, BORA DAL MILL NEAR DULHAN DARWAZA MANIYAR TALEEM BIDAR- 585401	1021	31/05/85	2B MBBS	72.36
321	NALINAKSHI S NO. 150, 1ST FLOOR, 2ND MAIN, H.V.R LAYOUT, MAGADI MAIN ROAD, BANGALORE- 560079	534	16/02/82	2A/W MBBS	72.35
322	BAKHER HOUSING BOARD COLONY, BEHIND AGRICULTURE OFFICE & TMC GARDEN HUMNABAD- 585330	107	22/07/82	2B/KMS MBBS	72.35
323	RAMYA.N.L. RAMYA.N.L. D/O LINGA REDDY.N, OPP. CHEMMANUR JEWELLERS, NEAR PUMP HOUSE, M.G. ROAD, CHINTAMANI, CHIKKABALLAPURA DIST. CHINTAMANI- 563125	706	13/08/83	3A/W MBBS	72.33
324	MUBEENA SHAIKH D/O M.I. SHAIKH,H.NO 804/B, BEHIND OLD POST OFFICE, KAJUBAG,KARWAR UTTAR KANNADA- 581301	512	02/12/84	2B/W MBBS	72.33
325	SHWTHASHREE.M D/O SHRI.N MAJUNATH #10,B.M.ROAD, BLIKERE HUNSUR[T] MYSORE- 571103	920	30/05/85	3A/W MBBS	72.33
326	SHYLAJA.D.K SHYLAJA W/O CHANDRASHEKAR MURTHY YAMADUR VILLAGE,R B HALLI POST MALAVALLI TALUK,MANDYA DISTRICT YAMADUR- 571430	1434	15/01/83	SC/W MBBS	72.31

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
327	MOHAMMED FAROOK P B S/O B BASHU PERESANDRA (POST) CHIKKABALLAPUR (T & D) CHIKKABALLAPUR- 562104	485	29/11/83	GM/C1/RL MBBS	72.29
328	SRIKANTH.D # 1,YERRAPPA GARDEN,2 ND CROSS,AUSTIN TOWN BANGALORE- 560047	1446	26/01/85	SC MBBS	72.28
329	DAYANAND BALAPPA YALIGAR C/O DR SUNIL YALIGAR,SHREESHAIL BUILDING, OPPOSITE GANESH TEMPLE,GULGANJIKOPPA, KOPPADAKERE DHARWAD- 580001	175	01/06/76	C1 MBBS	72.27
330	DAKSHAYINI J N #115 SAI NIVAS 18TH CROSS LAKSHMIPURAM HALASURU BANGALORE- 560008	168	06/06/81	C1/W MBBS	72.27
331	SHARATH KUMAR H S SHARATH KUMAR H S # 599, 3RD CROSS MOSQUE ROAD, NAZARBAD MYSORE- 570010	847	20/05/85	3B/KMS MBBS	72.27
332	IRANNA KALLI DR.IRANNA KALLI POST: KUNNAL TQ: RAMDURG BELGAUM- 591114	274	01/06/83	GM/3B/RL MBBS	72.26
333	VASANTH H R VASANTH H R S/O RAJANNA H B SAJJEHOSAHALLI POST AND VILLAGE DODDERI HOBLI, MADHUGIRI TALUK TUMKUR DISTRICT- 572112	1052	15/08/84	3A MBBS	72.26
334	VASANTH RAJ L HOUSE NO: 105 1ST FLOOR, 2ND MAIN JAYALAKSHMI PURAM MYSORE- 570012	1484	28/03/85	SC MBBS	72.26
335	SHEKHARAJU H M #167,HEGGAVADIPURA VILLAGE SANTHEMARAHALLY POST CHAMARAJANAGAR- 571115	1416	10/07/85	GM/SC/RL MBBS	72.23

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
336	SANDEEP BIRADAR SANDEEP BIRADAR S/O MANMATHAPPA BIRADAR POST;SANGAM TQ;AURAD(B) DIST;BIDAR SANGAM- 585417	766	15/08/85	GM/3B/RL MBBS	72.22
337	VEENA H V NO. D605, SURYA NAGAR, OFF ANEKAL - CHANDAPURA ROAD CHANDAPURA BANGALORE- 560081	1058	09/02/84	2A/W MBBS	72.19
338	KUMAR S R KUMAR S R S/O.D RAMACHANDRA #135 HUNASINAKERE EXTN. BEHIND SANTHEPETE JUNIOR COLLEGE HASSAN HASSAN- 573201	357	22/09/78	2A MBBS	72.18
339	SURESH M S/O MOHAN N,GOWRAPURA VILLAGE ANTHARAGANGE POST BHADRAVATHI SHIMOGA- 577301	1000	22/02/84	2A MBBS	72.18
340	SHIVA KUMAR. K. H. C/O B. SOMASHEKAR , DOOR NO: 501 , MANJUSHREE NIVASA, 28 WARD , CHAPRADAHALLI , HOSPET- 583203	1421	02/10/72	SC MBBS	72.17
341	JAGANNATH DESAI VAATSALYA HPSPITAL KHB COMPLEX SHOLAPUR ROAD BIJAPUR- 586101	288	21/07/83	2A MBBS	72.17
342	PARAMESHWARAPPA R.O. C/O SHEKARAPPA,FRONT OF PRABATH THEATER, NEAR RAILWAY STATION,CHITHRADURGA(P) (D) CHITHRADURGA- 577501	1322	25/10/81	ST MBBS	72.16
343	NETHAJI S # L/3, NEW POLICE QRTS PJ EXTENSION DAVANGERE DAVANGERE- 577002	1316	03/02/86	SC MBBS	72.16

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
344	SANTHOSH.J.R # 1250, 8TH CROSS, 3RD MAIN, CHANDRALAYOUT, BANGALORE BANGALORE- 560040	1396	09/05/74	SC MBBS	72.14
345	ZAMEERA BANU B DEPARTMENT OF ANATOMY YENEPOYA MEDICAL COLLEGE NITHYANANDA NAGAR, DERALAKATTE MANGALORE- 575018	1138	23/01/84	C1/W MBBS	72.13
346	PRIYANKA M PLOT NO 145 C.I.B COLONY BEHIND CENTRAL BUS STAND GULBARGA- 585103	1344	02/07/85	SC/W MBBS	72.11
347	ALEEM PASHA B R # 778, MASJID ROAD, BESAGARAHALLI,MADDUR TQ, MANDYA MANDYA DIST.- 571419	20	10/12/82	2B MBBS	72.08
348	NISHAT FATIMA SHERIFF P- 209, 8TH MAIN, 11TH CROSS LIC COLONY, JEEVANBHIMANAGAR BANGALORE- 560075	567	19/11/84	2B/W MBBS	72.08
349	PANDURANG DODAMANI S/O SHIVASHANKAR DHARMU DODAMANI AT POST-HITTINAHALLI.L.T. TQ-SINDAGI DIST-BIJAPUR HITTINAHALLI.L.T.- 586215	1321	25/06/85	GM/SC/RL MBBS	72.06
350	SREEVIDYALATHA.G.M. SREEVIDYALATHA.G.M. D/O GURUBASIAH.G.M KAPPAGAL ROAD, SIR.M.V.NAGAR 8TH CROSS RIGHT, BELLARY 583101 BELLARY- 583101	956	04/07/80	3B/W MBBS	72.05
351	SHASHIDAR.A SHASHIDAR.A PLOT NO=17,SANGOLLI RAYANNA NAGAR NEAR TEJASWINI NAGAR DHARWAD- 580001	1410	22/12/83	SC MBBS	72.05
352	NIVEDITHA D # 313 FIRST WARD SOMESHWARA EXTENSION DODDABALLAPUR TALUK, BENGLURU- 561203	573	23/08/85	2A/W MBBS	72.05

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
353	VISHALAKSHI K C/O B C HATAPAKI PATTAN LANE RABKAVI, DIST-BAGALKOT RABKAVI- 587314	1112	15/08/82	2A/W MBBS	72.04
354	NAVYA R KRISHNA NO 498, "NAVYA_KAVYA" , 7TH CROSS, 24TH MAIN, HSR-1, AGARA, BANGALORE- 560034	557	27/05/83	C1/W MBBS	72.03
355	PAVITHRA L.S PAVITHRA NILAYA OPP.H.M.S POLYTECHNIC,BEHIND JANATA COLONY SAPTHAGIRI EXTENSION TUMKUR- 572102	593	29/11/83	2A/W MBBS	72.00
356	VISHUKUMAR H S DR.VISHUKUMAR H S S/O SHANKARAPPA S N HALLIKERE, BARANDUR(POST) BHADRAVATI- 577245	1116	03/07/85	2A MBBS	72.00
357	USHA C # 11, 8TH CROSS 2ND MAIN ROAD B K NAGAR YESWANTHAPURA BANGALORE- 560022	1044	07/02/81	2A/W MBBS	71.98
358	RAVI KUMAR V S NO 995 ,26TH CROSS SIT EXTENSION TUMKUR TUMKUR- 572103	721	11/09/83	GM/C1/RL MBBS	71.98
359	SWETHA S M D/O MOOGANAGOUD S M P.L.D BANK, HARAPANAHALLI DAVANAGERE(DIST) HARAPANAHALLI- 583131	1018	08/12/84	3B/W MBBS	71.98
360	SANDHYA RANI NO 45 MANIKANTANILAYA,4TH C CROSS, 9TH MAIN,KN EXTENSION,YESHWANTHPUR BANGLORE- 560022	1388	03/05/82	SC/W MBBS	71.97

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
361	SUSHMA.H.K #52,PAANCHAJANYA OPP. VRUDDHASHRAMA SWAMI VIVEKANANDA LAY OUT SHIMOGA- 577204	1011	16/05/85	3A/W MBBS	71.97
362	SRINATH P G POOLAKUNTLAHALLI VILLAGE POLANAYAKANAHALLI POST BAGEPALLI TALUK CHICKBALLAPUR DIST- 563159	1447	04/09/84	GM/SC/RL MBBS	71.96
363	PRAJWAL KUMAR C C-3, IV FLOOR, CSB STAFF QUATRESS, VANI VILAS ROAD, BASAVANAGUDI, BANGALORE BANGALORE- 560004	1331	03/02/84	SC MBBS	71.92
364	ARCHANA.S #957,7TH MAIN, 2ND STAGE WEST OF CHORD ROAD, NEAR MODI HOSPITAL, MAHALAKSHMIPURAM BANGALORE- 560086	1153	04/05/85	SC/W MBBS	71.88
365	SHAINAZ AFREEN SHAINAZ AFREEN C/O HARSHAD MEHTA, JAYANT NIVAS, H-NO 1-293/E, MAHAVEER NAGAR, GULBARGA- 585102	826	03/07/81	C1/W MBBS	71.87
366	YASHWANTH C N DOOR NO. 1112/211 OPPOSITE TO CHURCH,SS ROAD, B-BLOCK, JAYANAGAR DAVANAGERE- 577004	1504	07/08/85	SC MBBS	71.86
367	DHANANJAYA K S DHANANJAYA K S S/O ONKARNAIK K S BEJJAVALLI(P) THIRTHAHALLI(TQ),SHIMOGA(DIST) BEJJAVALLI- 577232	1192	26/06/86	SC/KMS MBBS	71.84
368	SHABANA PARVEEN DOOR NO 195, 2ND MAIN, 8TH CROSS ILYAS NAGAR JP NAGAR POST BANGALORE- 560078	822	22/06/80	GM/PH(LOCO) MBBS	71.83

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
369	MAMATHA N # 45, 'SRI NILAYA', 4TH MAIN, BAPUJI EXTENSION, CHANDRA LAYOUT, VIJAYANAGAR BANGALORE- 560040	1275	14/12/84	SC/W MBBS	71.78
370	SUSHMA D S DR SUSHMA D S, C/O K M SAROJA, H NO 1491, 2ND MAIN ANJANEYASWAMI TEMPLE STREET, KUBERPET, KOLAR- 563101	1471	20/02/85	ST/W MBBS	71.78
371	NAGABHUSHANA S C/O H KESHAHA (HEALTH INSPECTOR) NEAR G K SCHOOL ASHOK NAGAR, 2ND CROSS SHIMOGA- 577201	1308	29/01/77	SC MBBS	71.73
372	SUNIL KUMAR H R SUNIL KUMAR H R, S/O DR. K RAMAPPA JCR EXTENSION, 7TH CROSS. HOUSE NO 241 CHITRADURGA- 577501	1458	02/01/79	SC MBBS	71.72
373	KHATHIJA DILSHAD M.P M.P COTTAGE, MURA, NEHRU NAGAR POST, PUTTUR- 574203	329	23/02/83	2B/W MBBS	71.70
374	SREERANJINI P L #2014, OMKARESHWARA EXTENSION JAGALUR POST JALUR TALUK JAGALUR- 577528	1444	17/05/84	SC/W MBBS	71.70
375	VISHWANATH PATTAR DR.VISHWANATH PATTAR.S/O M.C.PATTAR. A/P KALAKERI TQ SINDAGI DT BIJAPUR SINDAGI- 586118	1119	21/07/85	GM/2A/RL MBBS	71.66
376	SAHANA.B.N #10,BASAWESHWARA LAYOUT, NEAR RAILWAY ST. BIDADI RAMANAGAR TQ AND DIST-562109 RAMANAGAR- 562109	757	01/08/85	3A/W MBBS	71.64

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
377	RAVIKUMAR JADHAV DR RAVI .P .JADHAV H. NO -813 KEERATI NAGAR, MANAGULI ROAD NEAR HEALTH LINE GYM BIJAPUR- 586101	1372	17/11/76	SC/KMS MBBS	71.63
378	LEENA. M #4,LEENA NILAYAM,GURUMURTHY REDDY LAYOUT 3RD BLOCK RAMAMURTHY NAGAR BANGALORE- 560016	1255	25/06/84	SC/W MBBS	71.63
379	MURALI MOHAN M C #4641/14,CHOWDESHWARI NILAYA,ANJANI EXTENSION (WEST) CHINTAMANI- 563125	1305	24/05/84	SC MBBS	71.62
380	SANDEEP.A.S S/O SANTHOSH RAO,LAKSHMI KRUPA,1/107, KAMBALAKATTA, MOODUALEVOOR POST, UDUPI- 574133	776	19/07/84	GM/2A/RL MBBS	71.62
381	MALLIKA M M DR MALLIKA DECCAN HOSPITAL OPP KSRTC DEPO CHINTHAMANI CB PUR DIST- 563125	1273	05/06/84	SC/W MBBS	71.59
382	ANURADHA.V NO.2, FIRST FLOOR, INCOME TAX LAYOUT KADUGONDANAHALLI, NAGAWAR MAIN ROAD ARABIC COLLEGE POST, OPP HP PETROL PUMP BANGALORE- 560045	1151	23/02/83	SC/W MBBS	71.57
383	SHAKUNTALA MASTI NO 33,5TH CROSS RMV II STAGE NEW BEL ROAD BANGALORE- 560094	1405	31/07/83	SC/W MBBS	71.57
384	VINAY MANJUNATH RAJ SHREE BEERESHWARA NILAYA,#56 3RD 'A' CROSS VINAYAKA NAGARA KAMAKSHIPALYA BANGALORE- 560079	1101	22/01/84	2A MBBS	71.56

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
385	RASHMI N 196, DHARITRI,3RD MAIN, 5TH CROSS TALAKAVERI LAYOUT, AMRUTHAHALLI BANGALORE- 560092	1367	25/03/82	ST/W MBBS	71.52
386	VANI V PRITHVI NILAYA, 4TH CROSS 7TH WARD KOTTHAPALLI ROAD,BAGEPALLI CHIKKABALLAPUR[DIST] BAGEPALLI- 561207	1483	25/05/85	SC/W MBBS	71.48
387	SHASHIKIRAN D S S/O D M SIDDALINGAMURTHY,#975 ,25TH CROSS, SIT EXTENSION. TUMKUR- 572103	1413	15/08/84	SC MBBS	71.47
388	JYOTI R C JYOTI R CHANDA #2608,6TH MAIN 11TH CROSS R.P.C LAYOUT VIJAYNAGAR BANGALORE BANGALORE- 560040	304	31/07/85	GM/2A/RL MBBS	71.47
389	NALINAKSHI.N #4282, 21ST MAIN ROAD 18TH CROSS ROAD, A BLOCK SUBRANMANYANAGAR BANGALORE- 560021	1313	17/12/64	SC/W MBBS	71.46
390	KRISHNABAI KAMATAR VENKATESWAR NILAY LAMBANI TANDA GAJENDRAGAD- 582114	1246	01/12/77	SC/W MBBS	71.45
391	VEERSH KUMAR K L 34/5,2ND FLOOR,DEVAKINANDAN APARTMENT, SANNIDHI ROAD, NEAR NETKALLAPA CIRCLE, BASAVANAGUDI BANGALORE- 560004	1068	21/05/67	GM/3A/RL MBBS	71.34
392	YESHWANTH H #27,VADDARAPALYA,UTTARAHALLI, KENGARI MAIN ROAD,BANASHANKARI 5TH STAGE, SUBRAMANAYAPURA POST BANGALORE- 560061	1505	18/02/82	SC MBBS	71.29
393	RAJESH.R RAJESH.R S/O RAJU,GOPISHETTIYOOR II,RAMAPURA(P.O), CHAMARAJANAGAR- 571444	1357	10/07/83	GM/SC/RL MBBS	71.29

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
394	PRATIBHA G.S #560 7TH MAIN 5TH BLOCK 1ST STAGE H.B.R LAYOUT BANGALORE- 560043	1339	02/08/83	SC/W MBBS	71.27
395	SUNIL KUMAR D CHAVAN NO.169/D,RAILWAY QUARTRESS OPP TO CANTONMENT RAILWAY STATION VASANTHNAGAR BANGALORE- 560052	1457	05/08/85	SC MBBS	71.27
396	ASHWINI.S DOOR NO 1152 TARALABALU EXTENSION VIDYA NAGAR DAVANGERE- 577005	1167	21/06/82	SC/W MBBS	71.25
397	THEERTHA DEEPIKA M SPECIALIST DENTAL CLINIC SBM ROAD, BAGEPALLI TOWN BAGEPALLI TALUK CHIKKABALLAPUR DIST- 561207	1034	08/07/81	3A MBBS	71.20
398	ASHWINI DEVI T #2183,2ND STAGE, 4TH MAIN ROAD, R.P.C.LAYOUT , VIJAYANAGAR BANGALORE- 560040	1165	26/07/78	SC/W MBBS	71.19
399	SHILPA C NO 126, 3RD CROSS,4TH MAIN, KPSC LAYOUT, OPP TO AMRUTHANANDA MAYI ASHRAM, ULLAL ROAD, BHUVANESHWARI NAGAR BANGALORE- 560056	1419	08/09/84	GM/SC/PH(LOCO) MBBS	71.17
400	TANUJA H NO27, VADDARAPALYA UTTARAHALLI-KENGERI MAIN ROAD BANASHANKARI 5TH STAGE, SUBRAMANYA PURA POST BANGALORE- 560061	1476	22/07/80	SC/W MBBS	71.15
401	GIRIJA GIRIJA PLOT NO 77 SWASTIK NAGAR BILAGUNDI LAY OUT RING ROAD GULBARGA GULBARGA- 585105	228	31/05/85	3A/KMS MBBS	71.14

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
402	GAUTAM HONGUNTA CROSS, JEWARGI ROAD OPP. GOVT PRIMARY SCHOOL, ASHOK NAGAR SHAHABAD GULBARGA- 585228	1201	22/08/84	SC MBBS	71.13
403	VINOD KUMAR C S/O CHALUVAIAH, NO.562, ITI LAYOUT 3RD PHASE OPP. RAJARAJESHWARI ARCH MYSORE ROAD BANGALURU- 560039	1497	11/02/84	SC MBBS	71.02
404	RAVINDRANATH S.H DR RAVINDRANATH S.H C/O MANJUNATH CLINIC SHIMOGA ROAD SOWLANGA SOWLANGA POST HONALI TALUK DAVENGRE DISTRICT KARNATAKA STATE DAVENGRE- 577223	1378	16/04/81	SC MBBS	71.01
405	JAYAPRAKASHA M R NO.206, 3RD CROSS, 4TH MAIN, VIVEKNAGAR BANGALORE- 560047	292	17/11/68	GM/2A/RL MBBS	71.00
406	VIJAYA KUMAR K. N HOUSE NO: 426 KATARE TELELINKS B. H. ROAD, 3RD CROSS BHADRAVATHI- 577301	1083	16/11/77	2A MBBS	70.98
407	JAYASHEELA L MANAMINAHATTY NAYAKANAHATTY(P) CHELLEKERE(T) CHITRADURGA- 577536	1232	10/02/84	GM/SC/RL MBBS	70.89
408	MAHANTESH MATTI C/O S U KAMATI, MARATHA COLONY B/H MVAS COLLEGE KAMATI CHAWL DHARWAD- 580008	402	05/06/85	2A/KMS MBBS	70.89
409	BHARATH KUMAR V D #7-118 SREE CHAMUNDESHWARI KRUPA BEHIND VENKATESHWARA SAW MILL BASTIPURA ROAD, KOLLEGAL CHAMRAJNAGAR- 571440	122	15/09/83	3A MBBS	70.88

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
410	SUNITHA.D #42,IIND CROSS VERSOVA LAYOUT C V RAMAN NAGAR BANGALORE- 560093	1462	25/12/80	SC/W MBBS	70.86
411	NALINI N NALINI N D/O NARASAPPA 684/68, IMPANA NILAYA SHETTYHALLI, CHURCH ROAD, CHANNAPATNA TOWN, RAMANAGARAM DISTRICT.- 571501	1314	22/01/70	SC/W MBBS	70.85
412	JYOTHI B JYOTHISHRI, SARASWATIPURA KUSNOOR ROAD BEHIND UNIVERSITY GULBARGA- 585106	298	17/11/83	C1/W MBBS	70.84
413	VIJAYAKUMAR VIJAYAKUMAR S/O VISHWANATHAPPA POST ASHNAL T/Q YADGIRI DIST YADGIRI YADGIRI- 585321	1087	11/10/78	GM/2A/RL MBBS	70.79
414	SHREENIVAS V MASUR DR SHREENIVAS V MASUR MASUR CHILDREN CLINIC NEAR SBI. MAIN ROAD HIREKERUR- 581111	1427	18/07/77	GM/ST/RL MBBS	70.73
415	RAJU V NO 72, NAGEGOWDANAPALYA VILLAGE, THALAGATAPURA POS KANAKAPURA MAIN ROAD BANGALORE- 560062	683	26/07/74	2A MBBS	70.72
416	NAGARAJ S SRI GANESH CLINIC OPP RAMPRASAD ELECTRONICS NPO ROAD, BEHIND CANARA BANK CHICKBALLAPURA- 562101	1477	01/01/84	SC MBBS	70.67
417	PRASANNA KUMARA V R GOPENAHALLY, YALACHAGERE POST KOLALA HOBLI, KORATAGERE TALUK TUMKUR	618	06/04/86	3A MBBS	70.58

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
418	MOHAN K M #814TH MAIN ROAD PRASHANTH NAGAR BANGALORE- 560079	499	01/06/68	3A MBBS	70.47
419	MOHAN M "SREENIVASA" S I T ROAD VISHWESHWARAI AH EXTN 4TH CROSS TUMKUR- 572102	502	20/07/72	2A MBBS	70.39
420	KUMAR S S/O SRINIVASA REDDY YALAVAKUNTE VILLAGE Y.HOSKOTE POST SRINIVASAPUR TQ KOLAR- 563135	356	11/12/84	GM/3A/RL MBBS	70.35
421	MADHU.Y.R SRI NANJUNDESHWARA NILAYA MADHAV NAGAR,OLD TOWN T.K.ROAD BHADRAVATHI- 577301	386	05/02/85	3A MBBS	70.31
422	NAGENDRAPPA AT JEDAGERE, POST AND TALUK SORABA, SHIMOGA DISTRICT SORABA- 577429	530	30/09/71	GM/2A/RL MBBS	70.28
423	ARCHANA M W/O UMASHANKAR B # 997, ARALEPET, 2ND A CROSS, TUMKUR TUMKUR- 572101	62	20/07/79	3B/W MBBS	70.24
424	ESWAR B KANATKI GOVINDA PURA THANDA NO 1,VARAKANA HALLI POST, HUVINA HADAGALI TQ,BELLARY DIST, BELLARY DIST- 583219	1200	10/07/75	SC/RL MBBS	70.21
425	BALARAM PATIL M # 367 4TH CROSS 1ST MAIN LALITHADRIPURA POST GIRIDARSHINI LAYOUT MYSORE- 570010	1168	07/06/82	SC/RL MBBS	70.13
426	MAHESH.V NO.42 SRINIVASA NILAYA N.B.K.LAYOUT HEBBAL BANGALORE- 560024	413	10/10/85	2A MBBS	70.12

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
427	MAHA JABEEN # 7, 3RD CROSS , ROSHAN NAGAR DEPANJALI NAGAR MYSORE ROAD BANGALORE- 560026	390	18/02/83	2B/W MBBS	70.11
428	SUNIL KUMAR R QUATERS NO. N G 5/B OFFICIAL COLONY,NEAR CHURCH TUNGABHADRA DAM.HOSPET TAL TUNGABHADRA DAM- 583225	1461	05/09/81	SC MBBS	70.10
429	SUSHMA.D.S HIG # -5,GROUP -1,PHASE -2,KHB COLONY HOOTAGALLY MYSORE- 570018	1472	04/04/84	SC/W MBBS	70.02
430	MADHU KUMAR B.S NO.18/20, 5TH CROSS, KOGILU VILLAGE, YELAHANKA POST, BANGALORE- 560064	383	29/03/86	3A MBBS	70.00
431	SHRUTHI R 62/1, 3 RD MAIN ROAD VIDYARANYANAGAR BANGALORE- 560023	913	18/05/82	3A MBBS	69.97
432	SAVITHA KUNDER D/O SHEENA KUNDER,SANKALPA AIRODY VILLAGE, SASTANA POST UDUPI- 576226	820	22/06/85	C1/W MBBS	69.97
433	DHANYA KUMAR H # 484 III MAIN NAGENDRA BLOCK SRINAGAR BANGALORE- 560050	1194	15/05/73	ST MBBS	69.91
434	PUSHPA.N.B SRI MAHADESHWARA NILAYA,HIG-100,GROUP-1 KHB COLONY,HOOTAGALLY MYSORE MYSORE- 570018	642	12/04/85	C1 MBBS	69.90
435	UMA SHEREWAD C/O N. M. RAJAPUR DOOR# 4/600 NEAR SHIV MANDIR, MB NAGAR GULBARGA- 585101	1040	22/07/69	3B/W MBBS	69.73

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
436	REKHA. B.V D.NO.14. OPP TO HIG 230 RMV 2ND STAGE. 1ST MAIN. NEAR RMV CLUB. DOLLARS COLONY BANGALORE- 560094	1379	20/05/75	ST/W MBBS	69.59
437	MAHAMMAD SAFI BAGAWAN S/O MAKABUL BAGAWAN KARIM NAGAR ,INDI BIJAPUR(DIST) BIJAPUR- 586209	397	06/09/83	2B MBBS	69.53
438	HANAMARADDI KOLLI S/O VENKARADDI KOLLI, RADDI ONI NEAR ISHWAR TEMPLE POST&AT BELLATTI, TAL;SHIRAHATTI DIST;GADAG BELLATTI- 582112	250	08/06/84	3A/RL MBBS	69.48
439	MOHAMMED SHOAIB C/O B.A.SOUDAGAR TAWAKALSAHA GALLI INDI BIJAPUR- 586209	494	02/08/85	2B MBBS	69.45
440	SUSHMA Y SUSHMA Y D/O YOGENDRA PRASAD B S, PRASAD CLINIC,RANGENAHALLI TARIKERE(TQ) CHICKMAGALORE- 577144	1010	04/10/85	2A/W MBBS	69.38
441	MAHANTESH HOOLI S/O MUTTAPPA HOOLI,AT-MATTIKATTI,POST-KERUR ,TQ-BADAMI,DIST-BAGALKOT,PIN-587206 BAGALKOT- 587206	401	04/05/85	3B MBBS	69.26
442	SURESH B M #414, 10TH CROSS JANATHA NAGAR T K LAYOUT MYSORE- 570009	999	21/05/82	C1 MBBS	69.25
443	RAJESHWARI CHANNAGOUDAR R V CHANNAGOUDAR HONDAD ROAD BYADGI- 581106	679	22/05/84	3B/W MBBS	69.25
444	SHASHIKANTHA S K SHASHIKANTH NILAYA, G G KOPPAL ROAD, VIDYANAGAR HASSAN- 573201	861	22/10/85	2A MBBS	69.25

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
445	BHASKARA.D NISARGA SARDAR PATEL ROAD RAMANAGARA HAGARIBOMMANAHALLI- 583212	129	26/04/81	2A/RL MBBS	69.21
446	SAVITRI SAVADI C/O K S SAVADI LIG 51 MAHANTESH NAGAR BELGAUM BELGAUM- 590016	821	15/05/83	2A/W MBBS	69.21
447	ARUN H M "ANUGRAHA", OPPOSITE D.ED COLLGE BEHIND VIVEKANANDA SCHOOL 7TH CROSS, VIDYANAGAR TUMKUR- 572103	68	20/06/84	2A MBBS	69.15
448	RAVINDRA Y BAJANTRI P.NO. 21 BHAVANI NAGAR BEHIND QURESHI COLONY ATHANI ROAD BIJAPUR- 586103	1377	20/07/82	SC/RL MBBS	69.11
449	SHOBA.N NO 3434,3RD CROSS,2ND STAGE,10TH MAIN, INDIRANAGAR BANGALORE- 560038	1424	02/01/73	SC/W MBBS	69.10
450	VINUTHA A A P DAYASHANKAR,MRM ROAD SIRA TUMKUR DIST SIRA- 572137	1109	15/07/77	2A/W MBBS	69.09
451	SUNEETHA K S #16/13,1ST MAIN ROAD, KEMPANNA LAY OUT PALACE GUTTAHALLI BANGALORE- 560020	981	09/02/86	C1/KMS MBBS	69.06
452	ESHWARAPPA G C DOOR NO 1323 SRI SIDDA GANGA NILAYA N M C 5 TH CROSS LEFT SIDE HOSAMANE BHADRAVATHI- TALUQ SHIMOGA- 577301	213	22/03/85	3B MBBS	68.99

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
453	MOHAMMED FAZILUDDIN #41, 8TH CROSS. JOGIMATTI ROAD CHITRADURGA- 577501	486	28/07/85	2B MBBS	68.96
454	SAMIULLA SHARIFF SAMIULLA SHARIFF S/O INAYATHULLA SHARIFF K.B.EXTENSION, NEAR FILTER HOUSE, NEW POST OFFICE ROAD, D00R NO.110, CHITRADURGA CHITRADURGA- 577501	762	20/07/81	2B MBBS	68.94
455	CETHANA H.D #350(TMC), HEMAVATHI EXTN HOLENARASIPURA - 573211 HASSAN- 573211	164	14/07/83	2A/W MBBS	68.93
456	MAHANTESH CHETTI H.NO.E.W.S-150 RAMPUR ROAD NIJALINGAPPA COLONY RAICHUR- 584101	400	01/06/83	2A/KMS MBBS	68.92
457	SADANAND NANDIHALLI S/O N B NANDIHALLI AT/PO BHAVIHAL TQ BAILHONGAL BELGAUM- 591125	754	23/07/84	3B/RL MBBS	68.87
458	SARASWATHY K P NO 12/44 FIRST CROSS NEW KALAPPA BLOCK SRIRAMPURAM BANGALORE- 560021	798	04/02/76	GM/XMP MBBS	68.85
459	MOHD ALEEMUDDIN H.NO-7-1202/19A, NEW BANK COLONY, BILALABAD, NEAR K.B.N.C.E, GULBARGA- 585104	506	29/03/85	2B MBBS	68.82
460	MOHAMMAD ASIF # 37, RANAKAPUR LAYOUT SHANTINAGAR, BENGARI EXTEN KESHWAPUR HUBLI- 580023	479	18/09/85	2B MBBS	68.82
461	SHRIKANT BULLA JYOTHISHRI, SARASWATIPURA KUSNOOR ROAD BEHIND UNIVERSITY GULBARGA- 585106	906	23/04/85	C1 MBBS	68.81

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
462	IRSHAD B R IRSHAD B R, S/O RABBAN SAB ZAHED MANZIL, 12TH CROSS SIT EXTENSION TUMKUR- 572102	278	22/07/84	C1 MBBS	68.72
463	PRABHULINGREDDY PATIL PRABHULINGREDDY PATIL, S/O APPASABGOUDA H.NO.11/129B, SUBEDHARWADA BRANPURE GULBARGA- 585103	602	10/07/84	3B MBBS	68.67
464	GANESH CHOUGULE S/O-R L CHOUGULE A/P -ADI TAL-CHIKKODI DIST-BELGUM PIN- 591215 NIPANI- 591215	218	28/04/85	3B/RL MBBS	68.67
465	SATHISH. R L-18, TOP BLOCK, OORGAUM POST, KOLAR GOLD FIELDS-563120 KOLAR- 563120	1400	05/05/85	SC MBBS	68.42
466	SHILPA A SHILPA A D/O N ANAND RAO #30 AIYAPPA COLONY HARIHARA(POST) DAVANAGERE(DIST) HARIHARA- 577601	869	05/04/85	C1 MBBS	68.37
467	MOHAMMED MUZAMIL PASHA H.NO 428A ,11TH CROSS,NEAR NOORANI MASJID, ILYAS NAGAR ,SARAKKIGATE,JPNAGAR POST BANGALORE BANGALORE- 560078	490	24/04/84	2B MBBS	68.35
468	SANGEETHA KALABHAIRAV TUMKUR ONI, NEAR DURGA TEMPLE, P.B.ROAD,HUBLI HUBLI- 580028	783	17/12/83	2A/W MBBS	68.33
469	MOHAMMED MUKARRAM IQBAL H.NO 11, MIG 2ND PHASE KHB VAKKALGERA COLONY GULBARGA- 585104	489	14/04/85	2B MBBS	68.32
470	NARASIMHA MURTHY S NO. 275 TUDA LAYOUT SIRA GATE TUMKUR- 572102	540	22/02/76	2A MBBS	68.31

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
471	GEETHA.M.K #10,1STMAIN,2NDCROSS,5THBLOCK BHANASHANKARI 3RDSTAGE BANGALORE-85 BANGLORE- 560085	1205	10/01/70	SC/W MBBS	68.30
472	MAMATHA.V. 19A, KUMAR NURSERY NEW BANK COLONY KONANAKUNTE BANGALORE- 560062	1276	09/07/75	SC/W MBBS	68.30
473	IRAGANTEPPA TALLOLLI IRAGANTEPPA TALLOLLI S/O. BHEEMANNA TALLOLLI AT/PO: KALAKERI, TQ: SINDAGI, DIST: BIJAPUR KALAKERI- 586118	273	25/07/85	2A/RL MBBS	68.26
474	MAHAMAD JAVEEDULLA BAIG S/O ATHAULLA BAIG, MELEKOTE ROAD SURESH LAYOUT, 10TH CROSS, SADASHIVNAGAR TUMKUR- 572102	396	15/12/85	2B/RL MBBS	68.25
475	GOPALRAJ G.P C-4/4,FIRST FLOOR,P & T QTRS,KAVALBYRASANDRA, R.T.NAGAR POST,BENGALURU BENGALURU- 560032	1208	31/05/84	SC MBBS	68.22
476	NALINA KUMARI.M.P #3095. SPOORTHY 8TH D CROSS.14TH MAIN R.P.C. LAY OUT BANGALORE- 560040	533	22/07/80	C1 MBBS	68.21
477	NOORULLA.A.M DOOR NO. 7A-469, RAJIV NAGAR, BASTIPUR EXTENTION, KOLLEGALA. KOLLEGALA- 571440	576	24/08/84	2B MBBS	68.19
478	RAJESHWARI L DOOR NO 1801 DEVARAJ NAGAR DODDABALLAPUR BANGALORE BANGALORE- 561203	680	06/03/84	2A/W MBBS	68.17

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
479	ANIL KUMAR B N ANIL KUMAR B N, S/ O NAGARAJA M, BYALAHALLI(V),KAMADENAHALLI(PO), KOLAR(TQ&DT)-563101 KOLAR- 563101	37	30/07/83	2A/RL MBBS	68.16
480	KIRAN B R #28, 2ND CROSS, 2ND PHASE 4TH STAGE, BEML LAYOUT RAJARAJESHWARI NAGAR BANGALORE- 560098	1240	09/04/84	SC MBBS	68.16
481	SHIVAKUMAR H-NO:11-2273/H R/O HIRAPUR AFZALPUR ROAD GULBARGA- 585103	883	02/08/83	2A MBBS	68.15
482	GANGADHAR METI SIDDESHWAR NILAYA,KURNAL ROAD,BB NAGAR, KUSHTAGI- 584121	220	25/05/84	2A MBBS	68.13
483	RAJESH KUMAR R #41, RAJESH NILAYAM, 3RD CROSS, GOVT SCHOOL ROAD, CHIKKABANASWADI, BANGALORE- 560043	1356	01/02/85	SC MBBS	68.11
484	DIVYAKIRAN S 440,ABOVE HARISH ELECTRICALS,NEAR SHAKTI POULTRY FARMS,R.M.NAGAR ROAD KALKERE BANGALORE- 560043	208	21/04/84	2A MBBS	68.10
485	SUMANA M H SUMANA M H D/O HANUMANTHAPPA H ,PROGRAMME COORDINATOR KRISHI VIGYAN KENDRA ,KANKANADY MANGALORE- 575002	1453	25/05/85	SC/W MBBS	68.10
486	SHARATH S S S/O SHEKARA NAIK 50# RAJAGRIHA FIRST CROSS ASHOKA NAGARA SHIVAMOGGA- 577201	1408	13/05/82	SC MBBS	68.08

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
487	SHIVA JYOTHI A NO 34,4TH CROSS,ANUGRAHA LAYOUT B NARAYANAPURA DOORAVANI NAGAR POST BANGALORE- 560016	1506	02/10/71	SC/W MBBS	68.07
488	KOMALA H M NO.46/1 , 1ST MAIN ROAD , BINNY MILL ROAD GANGANAGAR EXTENSION, GANGANAGAR R T NAGAR POST BANGALORE- 560032	1245	09/12/84	SC MBBS	68.02
489	CHIDANANDA.V CHIDANANDA.V,S/O Y.V.VENKATESH, DOORNO.14,CHIANANDANILAYA, SHANTHINAGAR ISTMAIN HASSAN- 573201	166	11/01/84	C1 MBBS	68.01
490	BINDU.T. BINDU.T,D/O THIMMA HANUMAIAH, SRIDEVI KRUPA NILAYA,10TH CROSS,OPP.SSIT COLLEGE, SARASWATHI PURAM TUMKUR- 572102	1178	25/05/85	SC MBBS	68.00
491	RAJESHWARI H-NO 8-1304/8D GANDHI NAGAR GULBARGA- 585104	678	04/08/84	2A/W MBBS	67.98
492	SATISH KUMAR B V DR SATISH KUMAR B V ,S/O VENKATACHALAPPA MATHRUSHREE NILAYA, SHANKAR NAGAR HALEPALLYA(P),TIPTUR. TUMKUR(D) TIPTUR- 572202	809	24/05/84	2A MBBS	67.97
493	RAGHAVENDRA HUCHCHANNAVAR S/O RAJASHEKHAR HUCHCHANNAVAR AT & POST : ASUNDI TQ & DIST : GADAG GADAG- 582103	650	01/05/85	3A/RL MBBS	67.95
494	VEERENDRA HADAPAD C/O B B YADRANI KALYANA SHETTI PLOT NEAR KADLIVAD HOSPITAL KALYANA NAGAR WARD NO.10 JAMKHANDI BAGALKOT	1066	08/10/76	2A MBBS	67.93

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
495	RAKESH ALUR.T. DR.RAKESH ALUR.T. KOTHWAL NAGAR.2 CROSS. OPP.RMC YARD.LAST HOUSE. CHITRADURGA.- 577501	685	30/05/85	3B/RL MBBS	67.92
496	DIVAKAR .S .R DIVAKAR S. R NO.392, 11TH CROSS , KUVEMPUNAGAR HASSAN- 573201	203	01/08/83	2A MBBS	67.91
497	GOPAL V GOTUR C/O N M GOTUR SAREE MERCHANT WARD NO 6 GUGGARI PETH ILKAL- 587125	235	30/06/82	2A MBBS	67.86
498	MANJUNATHA S V DR MANJUNATHA S V C/O OLD KOLAR NURSING HOME DOOM LIGHT CIRCLE KOLAR KOLAR- 563101	451	16/05/83	C1/RL MBBS	67.83
499	THILAK S A THILAK S A, S/O ANJANAPPA, A.G.ROAD, 2ND CROSS, BELLARY ROAD, CHALLAKERE- 577522	1037	26/07/85	2A MBBS	67.80
500	MOHAMMED WASEEM AHMED H.NO-5-408/40/1/2, MADINA COLONY, ROZA(B), NEAR K.B.N MEDICAL COLLEGE GATE, GULBARGA- 585104	495	27/05/84	2A MBBS	67.68
501	ARUNA KUMAR G DR.ARUN KUMAR G, S/O GANGADHAR G, HOUSE NO. 3-275, UGRANI HOUSE, GUJJADI. 576247.KUNDAPUR(TQ) UDUPI- 576247	73	21/05/85	2A/RL MBBS	67.66
502	ARPITHA B.K. SHESHAMMA NILAYA, NEAR S.M.S. COLLEGE BRAHMAVAR BRAHMAVAR- 576213	1155	04/03/86	SC/RL MBBS	67.64

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
503	BHAVITHA.R C/O M.ASHWATH GOWDA, LIC AGENT CHIKKA MARAMMA TEMPLE STREET, KURUBARAPETE, HOSAKOTE BANGALORE RURAL DISTRICT- 562114	130	26/06/84	2A/W MBBS	67.63
504	ASHOK KUMAR S N NO.120, NEAR PUTTUR KATTU HOUSE ,JYOTHINAGARAM THIMMAIAH SHETTY LAYOUT, VENKATESHWARA THEATRE ROAD,DEVASANDRA, K R PURAM BANGALORE- 560036	83	06/09/85	2A MBBS	67.57
505	MAHANTAPPA HULAGERI DR MAHANTAPPA HULAGERI C/O B.GANGADHAR, "SHIVA KRUPA" DOOR NO; 17/41, 5TH CROSS, S.N.PET BELLARY- 583101	399	01/06/75	3B/RL MBBS	67.54
506	ANITHA S # 178 , 8TH CROSS 1ST MAIN MSR NAGAR NEW BEL ROAD BANGALORE- 560054	44	30/09/85	2A/W MBBS	67.33
507	RAMYA K N DOOR.NO.90, 20TH CROSS, 2ND MAIN ROAD JAYANAGAR MYSORE- 570014	700	13/09/85	2A/W MBBS	67.32
508	DEVIKARANI .H.ARKACHARI VINAYAKA TEMPLE ROAD KUMARAPATTANAM RANEBENNUR...HAVERI RANEBENNUR- 581123	193	08/08/83	2A MBBS	67.22
509	SATISH ARAKERI AKKAMAHADEVI CROSS ROAD 2ND BEHIND ANAND HOSPITAL BIJAPUR- 586101	807	13/08/84	2A MBBS	67.13
510	YOGESH.P.A #45, 2ND FLOOR 2ND MAIN, 3RD STAGE, 3RD BLOCK BASAVESHWARANAGAR BANGALORE- 560079	1135	18/01/85	2A MBBS	67.08

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
511	RAVI NEAR BY WATER TANK TAVARAGERA KUSTAGI KOPPAL- 584131	716	02/04/85	2A MBBS	66.99
512	SHASHIVARMA D SHASHIVARMA D , S/O D ASHOKA 4TH MAIN , 9TH CROSS BASAVESHWARA BADAVANE , HOSPET- 583201	863	26/01/84	2A MBBS	66.94
513	KRISHNA MURTHY S S/O SETHU RAMAN K KUDLUR VILLAGE KUSHALNAGAR HOBLI ,SOMWARPET TALUK COORG- 571234	351	18/07/84	2A/RL MBBS	66.92
514	AMARNATH RODDANNAVAR S/O S B RODDANNAVAR AVARADI ONI, CHANNAPETH, OLD-HUBLI,HUBLI HUBLI- 580024	21	30/06/84	2A MBBS	66.85
515	SATISH N T KURUDUMALE MULBAGAL KOLAR MULBAGAL- 563131	810	19/10/75	2A MBBS	66.79
516	MALLIKARJUN "SHIVA NILAYA" PLOT NO 220 1ST PHASE 1ST BLOCK VEERENDRA PATIL LAYOUT NEAR M.B. NAGAR POLICE STATION SEDAM ROAD GULBARGA- 585105	417	01/08/84	3B/RL MBBS	66.77
517	SATISH KALLATTI SATISH S KALLATTI #142/A, 6TH MAIN, 4TH BLOCK, RAJAJINAGAR, BANGALORE- 560010	808	30/07/84	3B/RL MBBS	66.72
518	RAVI KUMAR S CHITRAGAR STREET, MAIN ROAD KUDERU CHAMARAJANAGARA TALUQ CHAMARAJANAGARA- 571316	720	29/01/86	C1/RL MBBS	66.72

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
519	SREEHARSHA NO.82,SREE SHANTHI NIKETANA,I.U.D.P LAY OUT CHITRADURGA- 577501	954	27/04/85	2A MBBS	66.66
520	ARAVIND.D.R. ARAVIND.D.R. S/ON.RAMACHANDRA D.NO.414/1,NEAR NAGARAKUNTE KATARIPALYA KOLAR- 563101	58	24/03/86	2A MBBS	66.50
521	LALITHA G H DR. LALITHA G H W/O DR.SANJAY DANGE ASHWINI NAGAR 2ND CROSS HAVERI HAVERI HAVERI- 581110	1253	02/04/71	ST/W MBBS	66.45
522	BASAVARAJ UGRAN C/O G B BAGEWADI C 1/2 SBI STAFF QRTS NEAR BINNY MILLS STONE GARDEN MAGADI ROAD BANGALORE- 560023	116	01/06/83	2A/RL MBBS	66.39
523	SHANTHAMURTHY C SHANTHAMURTHY C S/O CHANDRAPPA, KONDLAHALLY, MOLAKALMURU TALUK, CHITRADURGA DIST MOLAKALMURU- 577529	834	10/04/71	2A/RL MBBS	66.06
524	PRAMOD SHANTI NIVAS, MURAD NAGAR, HALLIKHED (B) TQ;HUMNABAD BIDAR- 585414	1334	01/07/85	ST/RL MBBS	65.94
525	SRIDHAR M SRIDHAR M, C.O. RAVINDRANATH RAGHAVENDRA MEDICALS, AMBEDKAR CIRCLE, MUDIGERE ROAD, BELUR TALUK, HASSAN DISTRICT	1445	20/07/83	SC/RL MBBS	65.86
526	SENDHIL KUMAR M C/O NAVEEN KUMAR, #1A, ABOVE MAHALAKSHMI ELECTRONICS, 12TH CROSS, 20TH MAIN, MARUTI NAGAR MAIN ROAD, BTM 1ST STAGE BANGALORE- 560068	1404	27/07/84	SC/RL MBBS	65.80

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
527	KRISHNA G.N S/O NAGARAJU G.R GARAGA,THANDAGA POST,HOSADURGA TQ, CHITRADURGA DISTRICT CHITRADURGA- 573114	349	16/06/84	2A/RL MBBS	65.59
528	MADHU KUMARA B DR B MADHU KUMARA C/O D O SHIVANNA PRASANNA TALKIES CHITRADURGA- 577501	1262	22/04/83	ST/RL MBBS	65.48
529	CHANDRASEKHAR.P S/O DR.PAKKEERAPPA.P,PROFESSOR,DEPARTMENT OF BUSINESS ADMINISTRATION,MANGALORE UNIVERSITY, MANGALAGANGOTHRI,KONAJE. MANGALORE- 574199	1181	27/05/83	ST MBBS	65.43
530	ASHOKA KUMAR K S NO.21 AC COMPLEX, B.G NAGARA BELLUR HOBLI, NAGAMANGALA TALUK MANDYA DISTRICT B.G. NAGARA- 571448	1163	03/03/85	ST MBBS	65.36
531	REVANASIDDAPPA C/O BASAVARAJ SHEKANNAVAR OPP GOVT HOSPITAL, VIDYANAGAR BASAVANA BAGEWADI DIST.BIJAPUR- 586203	739	09/11/82	2A/RL MBBS	65.33
532	PRASAD C HOMBEGOWDANA DODDI NELAMAKANA HALLI POST MALAVALLI TQ MANDYA- 571430	615	25/07/84	3A/RL MBBS	65.31
533	MANAMOHAN H N NO.158,OLD KHB COLONY, NEAR VKJ PU COLLEGE, 15TH WARD SIRUGUPPA BELLARY- 583121	1277	16/08/84	ST MBBS	65.22
534	DINESHA ACHARY S/O.(L)SHEENA ACHARI KUNJAL POST VIA BRAHMAVAR UDUPI TQ AND DISTRICT- 576213	202	01/07/76	2A/RL MBBS	65.17

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
535	SATEESH POTADAR DR.SATEESH C POTADAR C/O.MAHESH POTADAR. NANDINI JEWELLERS AT/PO-HARUGERI. TQ-RAIBAG BELGAUM- 591220	801	22/07/81	2A/RL MBBS	65.07
536	AVINASH CHANDRA S KESTUR GATE,KESTUR POST,K R NAGAR TALUK MYSORE- 571602	97	10/12/85	2A/RL MBBS	65.05
537	SAHANA NAMADEVA HATTI S.V.H.PRE UNIVERSITY COLLEGE COMPOUND, POST-INNANJE TALUK-DISTRICT-UDUPI UDUPI- 576138	1383	27/08/83	SC/RL MBBS	64.98
538	MITA D WADEKAR H H BEVINAKATTI,H.NO.423,SAI SADAN, 1ST MAIN 4TH CROSS,MCECHS LAYOUT, DR SHIVARAM KARANTH NAGAR,BANGALORE. BANGALORE- 560077	1299	20/04/85	SC/RL MBBS	64.94
539	MANOHAR BANASODE DR.MANOHAR BANASODE AT:NANDRAL POST:BHAIRUNAGI TQ:INDI DIST:BIJAPUR BIJAPUR- 586207	1290	23/07/80	SC/RL MBBS	64.93
540	PRAVEEN C B DR. PRAVEEN C B PHC KARGAL GOVT. HOSPITAL KARGAL SAGAR TQ- 577421	1340	08/07/78	SC/RL MBBS	64.85
541	HARISHA K S/O KARIBASAPPA K SHIVANI R S (A P) TARIKERE(T) CHICKMAGALORE- 577549	258	28/04/85	3B/RL MBBS	64.82
542	LOHITHA P.S PURA.SOMANAHALLI(POST)K.R.PET(TQ)MANDYA K.R.PET- 571605	377	03/06/83	2A/RL MBBS	64.75
543	HEMAVATHY A DR. A. HEMAVATHY, D/O V. ANBALAGAN,#63,E-BLOCK, SCS COLONY,BHARATHINAGAR POST MANDYA DT.MADDUR TK.- 571422	1222	28/11/80	SC/RL MBBS	64.63

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
544	MANJULA..S D/O K.SHIVANNA DOOR NO 164, NEAR RAJARAJESHWARI RICE MILL LINGANAPURA, KOLLEGALA CHAMARAJNAGAR- 571440	1281	20/05/84	SC/RL MBBS	64.56
545	VEERABHADRAGOUDA.S.PATIL AT;POST;SHINGATALUR,TQ;MUNDARAGI,DIST;GADAG KARNATAKA PIN: 582118 MUNDARAGI- 582118	1063	03/06/82	2A/RL MBBS	64.55
546	SATYAPRAKASH H N NISARGA MOTORS,570/840,1ST CROSS, SANJEEVINI NAGAR, MOODALPALYA CIRCLE,NAGARBAVI MAIN ROAD BANGALORE- 72	813	05/07/77	C1/RL MBBS	64.49
547	AMARDEEP PAWAR C/O SHANKAR PAWAR,H.NO 3/3,14TH CROSS ALSTOM COLONY,SHAHABAD CHITTAPUR TALUK GULBARGA- 585229	1143	01/08/80	SC/RL MBBS	64.21
548	KIRAN KUMAR H V H.NO.289/A,SNEHA KUTIRA, SWAMI VIVEKANANDA LAYOUT, BEHIND RAMAKRISHNA SCHOOL SHIMOGA- 577241	1241	01/07/80	SC/RL MBBS	64.03
549	MANJU M S/O MUNIYAPPA, NEAR SHANIMAHATMA TEMPLE, MELLAHALLI HOTEL HUCCHAPPA ROAD, K M DODDI POST, C A KERE HOBBLI,MADDUR TQ, MANDYA DIST. MANDYA DIST.- 571422	1280	01/02/86	ST/RL MBBS	63.95
550	KUMAR H S KUMAR H S S/O SIDDARAJU HOSAKERE AND POST MADDUR TALUK MANDYA DISTRICT MANDYA- 571419	1249	04/02/79	SC/RL MBBS	63.91
551	NANDAKUMAR BHAIRI C/O PRABHU BHAIRI.201 BINDU APARTMENTS. 46TH. CROS 4TH.BLOCK.RAJAJINAGAR.BANGALORE BANGALORE- 560010	535	01/06/79	3A/RL MBBS	63.88

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
552	MAHANTHA M DR MAHANTHA M S/O MUNIHANUMIAH #123 MANCHANAHALLI ROAD,ATTIBELE ANEKAL TALUK BANGALORE- 562107	1267	23/05/85	SC/RL MBBS	63.74
553	RAGHAVENDRAKUMAR.M.G DR.M.G.RAGHAVENDRAKUMAR S/O M.N.GANGADHARAIH, #32,CHIKKAMAARIYAMMA TEMPLE STREET, MALUR- 563130	661	03/01/80	2A/RL MBBS	63.57
554	ASHWINI C S H NO 380 D/O V CHANDRIKA,THYAGARAJA COLONY MULBAGAL TALUK KOLAR- 563131	1164	12/08/81	SC/RL MBBS	63.46
555	RATHI C #52, 60 FEET ROAD, KRISHNAPPA LAYOUT SANJAYNAGAR BANGALORE- 560094	1369	25/08/85	SC/RL MBBS	63.42
556	MOHAMMED MATEEN AHMED H.NO:6-80, KHARI BOWLI MOMINPURA GULBARGA GULBARGA- 585104	487	08/06/84	GM/C1/PH(LOCO) MBBS	63.34
557	DUNDESH MALED C/O Y G MALED ATPO YADWAD TQ GOKAK DIST BELGAUM GOKAK- 591136	211	30/08/85	3A/RL MBBS	63.22
558	MANJUNATHA S DOOR NO 564,BLOCK 58, P W D POLICE QUARTERS, KORAMANGALA BANGALORE- 560034	1288	21/07/79	SC/RL MBBS	62.95
559	SANDEEP SIDDAPPA KOLAKAR DR. SANDEEP S KOLAKAR, C/O KASTURI B KOLKAR PLOT NO. 314, NEAR ASHTA VINAYAKA TEMPLE DEVRAJ URS COLONY, BASAVANA KUDACHI BELGAUM- 590012	1386	02/07/83	SC/RL MBBS	62.43
560	SUNILKUMAR KAINOOR C/O SHANKAR RAO BAIDODDI H.NO:14 NEAR DR.P S RAO HOUSE SHAKTINAGAR GULBARGA- 585103	991	18/06/81	C1/RL MBBS	61.85

SL.NO.	NAME OF THE CANDIDATE	INT.NO.	D_O_B	RESVN./QUALN	PERCENTAGE
561	UMESHA S V NO 65 EXTENSION ROAD SALIGRAMA K R NAGARA TALUK MYSORE DISTRICT MYSORE- 571604	1041	08/04/76	2A/RL MBBS	61.15
562	SAMPATH KUMAR .M.S C/O RAJU .M.L #4207 ,4TH MAIN,6TH CROSS GHANDHI NAGAR MYSORE- 570007	1384	12/06/74	GM/SC/PH(LOCO) MBBS	59.53

Note : The selection of all candidates in this list is subject to the final decision of the Hon'ble K.A.T in Application Number's 2447/2010 & 2521/2010.

H.B. CHANNARAJU

Secretary I/C

P.R. 499

Karnataka Public Service Commission.

**KARNATAKA PUBLIC SERVICE COMMISSION , 'UDYOGA SOUDHA ' BANGALORE - 1
NOTIFICATION**

No. PSC 26 RTB 08, Bangalore, Dated : 7th January 2010

In pursuance of this Office Notification No. PSC 1 RTB-1/2008 dated:02/06/08, the Provisional Select List of candidates for 26 posts of DRUGS INSPECTOR in the Department of DRUGS CONTROL, prepared on the basis of Rule 8(1) of KCS (Direct Recruitment by Competitive Examination & Selection) (General) Rules 2006 as amended from time to time was published vide Notification of even number dated:12/11/2009 inviting objections, if any, from candidates within 15 days from the date of its publication. The objections received within the stipulated time have been examined and the final selection list is hereby published for the information of the candidates.

Appointing Authority : Government

Name of the Department : DRUGS CONTROL

SL.NO.	NAME OF THE CANDIDATE	INT.NO.	D_O_B	RESVN./QUALN	MARKS
1	NAMRATA HALLUR C/O SHRI BASAVESHWAR MEDICAL & GENERAL STORES SHOP NO 20 OPP DISTRICT HOSPITAL 4-SECTOR NAVANAGAR BAGALKOT-587102	55	23/05/83	GM/3A/W B PHARM 2005	88.10
2	TEJASWI C S/O B S CHIKKANNA BISALERE AT/PO KADUR TQ VIA BIRUR CHIKKAMAGALUR DT-577116	103	18/06/83	GM/2A/RL B PHARM 2006	86.77

SL.NO.	NAME OF THE CANDIDATE	INT.NO.	D_O_B	RESVN./QUALN	MARKS
3	NEELIMA ASHOK KOTTAN D/O ASHOK B KOTTAN NO.13 BASAVA NILAYA KHB COLONY NEAR BUS STAND HALIYAL U K DT-581329	59	20/07/84	GM/3B/W B PHARM 2006	86.55
4	NAGATHAN SHWETA VEERANNA D/O V G NAGATHAN CENTURY PARK HNO F-15 IIIRD FLOOR 1-MAIN VIDYAGIRI DHARWAD-580004	54	29/08/84	GM/W B PHARM 2007	83.15
5	JYOTHI T M #218 THRUPTHI BRUCEPET HARAPANAHALLI DAVANAGERE DIST-583131	29	25/06/80	GM/3B/W B PHARM 2001	83.04
6	SHYAMALA J D/O JAYARAM NO 186 SRINIDHI KALYAGATE EXTN MAGADI TOWN & TQ RAMANAGAR DIST-562120	90	26/07/82	GM/C1 B PHARM 2005	82.63
7	DHANANJAY HATAPAKI CTS NO 3191/D3 SHRI BASAVANILAMBIKA NILAYA NEAR COURT CIRCLE GOKAK-591307	19	27/10/79	GM B.PHARM 2002	82.24
8	SURI C R #36 KITHIGANUR LAYOUT NEAR ST GASPARD CHURCH K R PURAM POST BANGALORE-560036	130	30/06/83	GM/SC B PHARM 2007	81.30
9	GIRISHA C H S/O HANUMANTHAPPA C K DODDAGHATTA AT POST HOSADURGA TQ CHITRADURGA DIST - 577527	23	20/05/83	GM/2A/RL B PHARM 2005	80.05
10	GURUNATH MAGANAGERI C/O KR BORAGI AT POST TAMADADDI TQ MUDDEBIHAL DT BIJAPUR-586214	26	01/06/75	GM/2A/RL B PHARM 2000	79.69
11	CHANDRAKALASHILPA D/O MUNIVENKATAPPA NO-487 DASARAHALLI HEBBAL PO BANGALORE-560024	13	13/07/82	GM/3A B PHARM 2006	79.63

SL.NO.	NAME OF THE CANDIDATE	INT.NO.	D_O_B	RESVN./QUALN	MARKS
12	WASEEM UR RAHMAN SHARIFF MIG-718 RAJIV NAGAR 2-STAGE MYSORE-570019	119	02/05/73	GM/2B/RL B PHARM 1996	77.00
13	MANOHARA K V S/O VEERAPPA K P KEELARA VILLAGE POST MANDYA TQ & DIST-571450	52	28/03/77	GM B PHARM 1998	76.09
14	NETHRAVATHI J D/O R JANARDHANIAH #2 13-MAIN JC NAGAR WOC ROAD MAHALAKSHMIPURAM BANGALORE-560086	60	28/01/84	2A/W B PHARM 2006	75.93
15	ASHALATHA B V D/O VENKATE GOWDA OPP. GOVT HOSPITAL KM DODDI MADDUR TQ MANDYA DIST-571422	6	12/01/84	3A/W B PHARM 2006	75.73
16	MANJUNATHA S S # 16 VENKATADRI NILAYA AKASHAVANI LAYOUT VIDYARANYAPURA BANGALORE-560097	50	01/03/76	2A B.PHARM 1997	75.71
17	GEETHA M S D/O SOMASHEKARAIH M C THYAVANIGE POST CHANNAGIRI TQ DAVANAGERE DIST-577544	21	16/06/80	3B/W B PHARM 2006	75.60
18	VEERESH BABU S V PLOT # 593 SECTOR-5 BLOCK NO.1 NEAR SRINAGARA GARDEN SRINAGARA BELGAUM-590016	112	09/07/73	2A/RL B.PHARM 1999	75.49
19	MOHAMMED JOWHER KHALID M G KOPPAL CROSS MANDYA ROAD NAGAMANGALA-571432	53	22/05/75	2B/RL B PHARM 1997	75.44
20	HAREESH A R RAVI NILAYA BAGUR ROAD CHANNARAYA PATNA HASSAN DT-573116	27	22/07/74	C1/RL B.PHARM 1998	75.24

SL.NO.	NAME OF THE CANDIDATE	INT.NO.	D_O_B	RESVN./QUALN	MARKS
21	PUSHPA PRIYA N DASAPPANA DODDI BIDADI HOBLI RAMANAGAR TQ DT-562109	125	22/09/79	SC/W B PHARM 2003	75.20
22	PRASANNA KUMARA S R S/O RAJASHEKHARAPPA S G ARABILACHI POST BHADRAVATHI TQ SHIMOGA DT-577233	66	09/05/82	3B/RL B PHARM 2006	75.20
23	VINOD S KAMBLE # 819 2-A-CROSS I-BLOCK 8-E-MAIN HRBR LAYOUT KALYAN NAGAR BANASWADI BANGALORE-560043	134	02/06/75	SC B.PHARM 1998	74.22
24	MANJUNATH K S/O MAHADEVAPPA K 16TH WARD OLD MEDAR ROAD BRAHMIN STREET HOSPET-583701	49	06/03/73	2A B.PHARM 1995	74.13
25	SURESHA K C/O M N ENGINEERING WORKS PATTALAMMA EXTN MATTON MARKET ROAD MALUR KOLAR DT-563130	129	02/12/74	SC/RL B PHARM 1999	71.29
26	VENKATESH KARNATAKA ANTIBOTICS & PHARMACEUTICALS LTD PLOT NO 14 2-PHASE PEENYA INDUSTRIAL AREA BANGALORE-560058	132	06/06/74	SC B.PHARM 1999	70.68

NOTE: The selection of all candidates in this list is subject to Final Decesion of Hon'ble KAT in Application No.5077/09

P.R. 500

V. B. PATIL

Secretary

Karnataka Public Service Commission.

FORM - IV

(See Rule 12)

NOTICE

It is hereby notified that the undersigned has changed his/her name from **FAKKIRAPPA NINGAPPA HARIJAN** to **DAYANAND NINGAPPA MADLI**

P.D. 90

FAKKIRAPPA NINGAPPA HARIJAN

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)
ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ, ಬೆಳಗಾವಿ
ಅಲ್ಪಾವಧಿ ಟೆಂಡರ್ ರದ್ದುಪಡಿಸುವ ಪ್ರಕಟಣೆ

No.EE/MID/BGM/AE/TND/2010-11/2115, Dated: 2nd July 2010

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಅಧಿನಿಯಮ-2000ರ ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಾಗಿ ಅರ್ಹ ಗುತ್ತಿಗೆದಾರರಿಂದ ಐಟಂ ದರದಂತೆ ಈ ಕಚೇರಿ ಪ್ರಕಟಣೆ ಸಂ.ಇಇ/ಸನೀಇ/ಬೆಳಗಾವಿ/ಎಇ/ಟೆಂಡರ್/2010-11/1962 ದಿ:18.06.2010ರಲ್ಲಿ ಆಹ್ವಾನಿಸಲಾದ ಈ ಕೆಳಗಿನ ಕಾಮಗಾರಿಯ ಟೆಂಡರ್‌ನ್ನು ಅನಿವಾರ್ಯ ಕಾರಣಗಳಿಂದಾಗಿ ರದ್ದುಪಡಿಸಲಾಗಿದೆ.

ಕ್ರಮ ಸಂ.	ಕೆಲಸದ ಹೆಸರು
	Standard Tender Document KW-3
1	ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕೊಟ್ಟಲಗಿ ಗ್ರಾಮದ ಹತ್ತಿರ ಯಲ್ಲಮ್ಮನಹಳ್ಳಕ್ಕೆ ಇಂಗು ಕೆರೆ ನಿರ್ಮಾಣ

ಪಿ.ಆರ್. 483

ವಿ.ಬಿ. ಕುಲಕರ್ಣಿ

ಕಾರ್ಯನಿರ್ವಾಹಕ ಇಂಜಿನಿಯರರು,

ಸಣ್ಣ ನೀರಾವರಿ ವಿಭಾಗ ಬೆಳಗಾವಿ

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)
ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ, ಬೆಳಗಾವಿ
ಟೆಂಡರ್ ರದ್ದು ಪಡಿಸುವ ಪ್ರಕಟಣೆ

No.EE/MID/BGM/AE/TND/2009-10/2058, Dated: 25th June 2010

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಅಧಿನಿಯಮ-2000ರ ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಳಿಗಾಗಿ ಅರ್ಹ ಗುತ್ತಿಗೆದಾರರಿಂದ ಐಟಂ ದರದಂತೆ ಗುತ್ತಿಗೆಯನ್ನು “ಇ ಪ್ರೋಕ್ಯುರಮೆಂಟ್” ಮುಖಾಂತರ ಈ ಕಚೇರಿ ಅಲ್ಪಾವಧಿ ಟೆಂಡರ್ ಪ್ರಕಟಣೆ(3ನೇ ಕರೆ) ಸಂಖ್ಯೆ: **No.EE/MID/BGM/AE/TND/2009-10/1847 Dated:- 03/06/2010** ಯನ್ನು ಅನಿವಾರ್ಯ ಕಾರಣಗಳಿಂದಾಗಿ ರದ್ದುಪಡಿಸಲಾಗಿದೆ.

ಕ್ರಮ ಸಂ.	ಕೆಲಸದ ಹೆಸರು
	Standard Tender Document KW-4 ರಂತೆ
1	ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಬೋರಗಾಂವ ಗ್ರಾಮದ ಹತ್ತಿರ ಏತ ನೀರಾವರಿ ಯೋಜನೆ ನಿರ್ಮಾಣ

ವಿ.ಬಿ. ಕುಲಕರ್ಣಿ

ಕಾರ್ಯನಿರ್ವಾಹಕ ಇಂಜಿನಿಯರರು,

ಸಣ್ಣ ನೀರಾವರಿ ವಿಭಾಗ ಬೆಳಗಾವಿ

WATER RESOURCES DEPARTMENT (MINOR IRRIGATION)
OFFICE OF THE EXECUTIVE ENGINEER, M.I.DIVISION, BELGAUM
CANCELLATION OF

SHORT-TERM TENDER NOTIFICATION (III-Call)

No.EE /MID/BGM/TND/AE/09-10/2058, Date: 25th June 2010

As per KTCP Act-2000 and Amendments the tenders called by the Executive Engineer M.I Division Belgaum vide SHORT-TERM TENDER NOTIFICATION (III-Call) No.EE /MID/BGM/TND/AE/09-10/1847 Date:03/06/2010 is cancelled for unavoidable circumstances.

Sl.No	Name of work
1	Construction of LIS near Boragaon Village in Chikkodi Tq. Belgaum Dist.

V.B. Kulkarni

P.R. 485

Executive Engineer, M.I. Division, Belgaum.

ಅರಣ್ಯ ಇಲಾಖೆ

ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ರಾಮನಗರ ವಿಭಾಗ ವ್ಯಾಪ್ತಿಗೆ ಒಳಪಡುವ ಸಾಮಾಜಿಕ ಅರಣ್ಯ ವಲಯಗಳಲ್ಲಿ 2010-11ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ನೆಡುತೋಪು ನಿರ್ವಹಣೆ, ನೆಡುತೋಪು ನಿರ್ಮಾಣ, ಸಸಿ ಬೆಳೆಸುವುದು, ಸಸಿಗಳ ನಿರ್ವಹಣೆ ಮತ್ತು ಮಾನ್‌ಸೂನ್ ಕಾಮಗಾರಿ ಹಾಗೂ ಮುಂಗಡ ಕಾಮಗಾರಿ ಕೈಗೊಳ್ಳುವುದರ ಬಗ್ಗೆ ಟೆಂಡರ್.

ಸಂಕ್ಷಿಪ್ತ ಟೆಂಡರ್ ಪ್ರಕಟಣೆ

ಎ2/ಬಿಯುಡಿ/ಉಅಸಂ/ಟೆಂಡರ್/ಸಿಆರ್-2/ 2010-11, ದಿನಾಂಕ: 14ನೇ ಜುಲೈ 2010

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ದಿನಾಂಕ:09.07.2010 ರಂದು ರಾಮನಗರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2010-11ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯ ಕಾಮಗಾರಿಗಳು ಅನುಮೋದಿತಗೊಂಡಿರುವ ಮೇರೆಗೆ 2010-11 ನೇ ಸಾಲಿಗೆ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಈ ಕೆಳಗೆ ನಮೂದಿಸಿರುವ ಕಾಮಗಾರಿ ಕೈಗೊಳ್ಳಲು ಸಾಮಾಜಿಕ ಅರಣ್ಯ ವಿಭಾಗ ರಾಮನಗರದಲ್ಲಿ ನೊಂದಾಯಿತ ಅರಣ್ಯ ಗುತ್ತಿಗೆದಾರರಿಂದ ಟೆಂಡರ್ ಕರೆಯಲಾಗಿದೆ.

ದಿನಾಂಕ: 05-08-2010ರಂದು ಅಪರಾಹ್ನ 3.00 ಗಂಟೆಯೊಳಗೆ ಮೊಹರು ಮಾಡಿದ ಟೆಂಡರ್ ಸಲ್ಲಿಸುವುದು ಅದೇ ದಿನ ಕೆಳಗೆ ಸಹಿ ಮಾಡಿದವರ ಅಥವಾ ಇವರಿಂದ ಅಧಿಕೃತವಾಗಿ ನೇಮಿಸಲ್ಪಟ್ಟವರು ಸದರಿ ದಿನಾಂಕದಂದು ಟೆಂಡರ್‌ದಾರರ ಸಮ್ಮುಖದಲ್ಲಿ ಟೆಂಡರ್ ಲಕೋಟೆಯನ್ನು ಅಪರಾಹ್ನ 4.00 ಗಂಟೆಗೆ ತೆರೆಯಲಾಗುವುದು ಮತ್ತು ಸದರಿ ದಿನಾಂಕದಂದು ಯಾವುದೇ ಟೆಂಡರ್ ಬಾರದಿದ್ದರೆ ಅಥವಾ ಕಾರಣಾಂತರಗಳಿಂದ ಟೆಂಡರ್ ನಡೆಯದೆ ಇದ್ದಲ್ಲಿ ಇದೇ ಪ್ರಕಟಣೆಯ ಷರತ್ತಿಗೆ ಒಳಪಟ್ಟು ದಿನಾಂಕ:06-08-2010 ರಂದು ಅಪರಾಹ್ನ 3.00 ಗಂಟೆಗೆ ಎರಡನೇ ಬಾರಿಗೆ ನೊಂದಾಯಿತ ಇಚ್ಛೆಯುಳ್ಳ ಅರಣ್ಯ ಗುತ್ತಿಗೆದಾರರಿಂದ ಭರ್ತಿ ಮಾಡಿದ ಟೆಂಡರ್‌ಗಳನ್ನು ಸ್ವೀಕೃತಿ ಮಾಡಲಾಗುವುದು ಮತ್ತು ಟೆಂಡರ್ ಲಕೋಟೆಯನ್ನು ಅದೇ ದಿನ 4.00 ಗಂಟೆಗೆ ತೆರೆಯಲಾಗುವುದು. ಈ ಬಗ್ಗೆ ಮತ್ತೆ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದಿಲ್ಲ.

ಕ್ರ. ಸಂ	ವಲಯದ ಹೆಸರು	ಸ್ಥಳದ ಹೆಸರು	ಕಾಮಗಾರಿಯ ವಿವರ	ಭೌತಿಕ (ಹೆ.ಗಾ.ಲಿ)	ಟೆಂಡರ್ ಅಂದಾಜು ಮೊತ್ತ (ರೂ.ಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)	ಕಾಮಗಾರಿ ಪೂರೈಸಬೇಕಾದ ದಿನಾಂಕ
ನೆಡುತೋಪು ನಿರ್ವಹಣೆ							
1	ಕನಕಪುರ ಸಾಮಾಜಿಕ ಅರಣ್ಯ ವಲಯ	ಹುಲಿಬೆಲೆ- ಮರಳೇಬೇಕುಪ್ಪೆ ರಸ್ತೆಬದಿ.	2009-10ನೇ ಸಾಲಿನಲ್ಲಿ ಬೆಳೆಸಿದ ಹುಲಿಬೆಲೆ- ಮರಳೇಬೇಕುಪ್ಪೆ ರಸ್ತೆಬದಿ ನೆಡುತೋಪು 2010-11ನೇ ಸಾಲಿನಲ್ಲಿ ನಿರ್ವಹಣೆ ಮಾಡುವುದು.	3 ಕಿ.ಮೀ	30,000.00	3000.00	31.03.2011
		ಹಾರೋಹಳ್ಳಿ- ದೇವಸಂದ್ರ ರಸ್ತೆಬದಿ.	2009-10ನೇ ಸಾಲಿನಲ್ಲಿ ಬೆಳೆಸಿದ ಹಾರೋಹಳ್ಳಿ- ದೇವಸಂದ್ರ ರಸ್ತೆಬದಿ ನೆಡುತೋಪನ್ನು 2010-11ನೇ ಸಾಲಿನಲ್ಲಿ ನಿರ್ವಹಣೆ ಮಾಡುವುದು.	2ಕಿ.ಮೀ	20,000.00	2000.00	31.03.2011
		ದೇವಸಂದ್ರ- ಗೂಡುರು ರಸ್ತೆಬದಿ	2009-10ನೇ ಸಾಲಿನಲ್ಲಿ ಬೆಳೆಸಿದ ದೇವಸಂದ್ರ- ಗೂಡುರು ರಸ್ತೆಬದಿ ನೆಡುತೋಪನ್ನು 2010-11ನೇ ಸಾಲಿನಲ್ಲಿ ನಿರ್ವಹಣೆ ಮಾಡುವುದು.	2 ಕಿ.ಮೀ	20,000.00	2000.00	31.03.2011

ಕ್ರ. ಸಂ	ವಲಯದ ಹೆಸರು	ಸ್ಥಳದ ಹೆಸರು	ಕಾಮಗಾರಿಯ ವಿವರ	ಭೌತಿಕ (ಹೆ.ಗಾ.ಲಿ)	ಟೆಂಡರ್ ಅಂದಾಜು ಮೊತ್ತ (ರೂ.ಗಾ.ಲಿ)	ಇ.ಎಂ.ಡಿ ಮೊತ್ತ (ರೂ.ಗಾ.ಲಿ)	ಕಾಮಗಾರಿ ಪೂರೈಸಬೇಕಾದ ದಿನಾಂಕ
			2009-10ನೇ ಸಾಲಿನಲ್ಲಿ ಬೆಳೆಸಿದ ಸಸಿಗಳನ್ನು 2010-11ನೇ ಸಾಲಿನಲ್ಲಿ ನಿರ್ವಹಣೆ ಮಾಡುವುದು.				
			5**8" ಪಾಲಿಥೀನ್ ಚೀಲದಲ್ಲಿ ಬೆಳೆಸಿರುವ ಸಸಿ ನಿರ್ವಹಣೆ	1,50,100	1,50,100.00	15010.00	30.09.2010
			8**12" ಪಾಲಿಥೀನ್ ಚೀಲದಲ್ಲಿ ಬೆಳೆಸಿರುವ ಸಸಿ ನಿರ್ವಹಣೆ	28,837	66325.00	6632.00	30.09.2010
			10**16" ಪಾಲಿಥೀನ್ ಚೀಲದಲ್ಲಿ ಬೆಳೆಸಿರುವ ಸಸಿ ನಿರ್ವಹಣೆ	10,000	37000.00	3700.00	30.09.2010
ಬ್ಲಾಕ್ ನೆಡುತೋಪು ಬೆಳೆಸಿ ನಿರ್ವಹಣೆ ಮಾಡುವುದು							
			1) 2010-11ನೇ ಸಾಲಿನಲ್ಲಿ ಸೀಗೇಕೋಟೆ ಸಿ ಅಂಡ್ ಡಿ ಭೂಮಿಯಲ್ಲಿ ಬ್ಲಾಕ್ ನೆಡುತೋಪು ಬೆಳೆಸುವುದು. 1. ಸೀಗೇಕೋಟೆ ಸಿ ಅಂಡ್ ಡಿ ಭೂಮಿಯಲ್ಲಿ ನೆಡುತೋಪು ಬೆಳೆಸುವುದು ಬ್ಲಾಕ್-I	10 ಹೆ	90,000.00	9000.00	31.03.2011
			2. ಸೀಗೇಕೋಟೆ ಸಿ ಅಂಡ್ ಡಿ ಭೂಮಿಯಲ್ಲಿ ನೆಡುತೋಪು ಬೆಳೆಸುವುದು ಬ್ಲಾಕ್-II	10 ಹೆ	90,000.00	9000.00	31.03.2011
			2. ಸೀಗೇಕೋಟೆ ಸಿ ಅಂಡ್ ಡಿ ಭೂಮಿಯಲ್ಲಿ ನೆಡುತೋಪು ಬೆಳೆಸುವುದು ಬ್ಲಾಕ್-III	10 ಹೆ	90,000.00	9000.00	31.03.2011
			2. ಸೀಗೇಕೋಟೆ ಸಿ ಅಂಡ್ ಡಿ ಭೂಮಿಯಲ್ಲಿ ನೆಡುತೋಪು ಬೆಳೆಸುವುದು ಬ್ಲಾಕ್-IV	10 ಹೆ	90,000.00	9000.00	31.03.2011
			1) 2010-11 ನೇ ಸಾಲಿನಲ್ಲಿ ದೊಡ್ಡಕಲಹಳ್ಳಿ ಕೆರೆ ಅಂಗಳದಲ್ಲಿ ಬ್ಲಾಕ್ ನೆಡುತೋಪು ಬೆಳೆಸುವುದು.	10 ಹೆ	90,000.00	9000.00	31.03.2011

ಕ್ರ. ಸಂ	ವಲಯದ ಹೆಸರು	ಸ್ಥಳದ ಹೆಸರು	ಕಾಮಗಾರಿಯ ವಿವರ	ಭೌತಿಕ (ಹೆ.ಗಾ.ಲಿ)	ಟೆಂಡರ್ ಅಂದಾಜು ಮೊತ್ತ (ರೂ.ಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)	ಕಾಮಗಾರಿ ಪೂರೈಸಬೇಕಾದ ದಿನಾಂಕ
			1. ದೊಡ್ಡಆಲಹಳ್ಳಿ ಕೆರೆ ಅಂಗಳದಲ್ಲಿನೆಡುತೋಪು ಬೆಳೆಸುವುದು. ಬ್ಲಾಕ್- I				
			1. ದೊಡ್ಡಆಲಹಳ್ಳಿ ಕೆರೆ ಅಂಗಳದಲ್ಲಿನೆಡುತೋಪು ಬೆಳೆಸುವುದು. ಬ್ಲಾಕ್- II	10 ಹೆ	90,000.00	9000.00	31.03.2011
			1) 2010-11ನೇ ಸಾಲಿನಲ್ಲಿ ಹೊನ್ನಿಗಾನಹಳ್ಳಿ ಕೆರೆ ಅಂಗಳದಲ್ಲಿ ಬ್ಲಾಕ್ ನೆಡುತೋಪು ಬೆಳೆಸುವುದು. 1. ಹೊನ್ನಿಗಾನಹಳ್ಳಿ ಕೆರೆ ಅಂಗಳದಲ್ಲಿ ನೆಡುತೋಪು ಬೆಳೆಸುವುದು ಬ್ಲಾಕ್- I	10 ಹೆ	90,000.00	9000.00	31.03.2011
			2. ಹೊನ್ನಿಗಾನಹಳ್ಳಿ ಕೆರೆ ಅಂಗಳದಲ್ಲಿ ನೆಡುತೋಪು ಬೆಳೆಸುವುದು ಬ್ಲಾಕ್- II	10 ಹೆ	90,000.00	9000.00	31.03.2011
			3. ಹೊನ್ನಿಗಾನಹಳ್ಳಿ ಕೆರೆ ಅಂಗಳದಲ್ಲಿ ನೆಡುತೋಪು ಬೆಳೆಸುವುದು ಬ್ಲಾಕ್- III	3 ಹೆ	27,000.00	2700.00	31.03.2011
ರಸ್ತೆ ಬದಿ ನೆಡುತೋಪು ಬೆಳೆಸಿ ನಿರ್ವಹಣೆ ಮಾಡುವುದು							
			2010-11ನೇ ಸಾಲಿನಲ್ಲಿ ರಸ್ತೆ ಬದಿ ನೆಡುತೋಪು ಬೆಳೆಸುವುದು. 1) ತೋಟಹಳ್ಳಿ-ಶಿವನಹಳ್ಳಿ ರಸ್ತೆ ಬದಿ	3 ಕಿಮೀ	93000.00	9300.00	31.03.2011
			2) ಶಿವನಹಳ್ಳಿ-ತೋಟಹಳ್ಳಿ ರಸ್ತೆ ಬದಿ	3 ಕಿಮೀ	93000.00	9300.00	31.03.2011
			3) ಕೃಷ್ಣಯ್ಯನ ದೊಡ್ಡಿ-ಹಾರೋಬೆರೆ	3 ಕಿಮೀ	93000.00	9300.00	31.03.2011
			4) ಶ್ರೀನಿವಾಸನಹಳ್ಳಿ-ಕೋಡಿಹಳ್ಳಿ	3 ಕಿಮೀ	93000.00	9300.00	31.03.2011
			5 ಬಿಳಿಗಾನ ಕುಪ್ಪೆ-ತಟ್ಟಿಕೆರೆ	3 ಕಿಮೀ	93000.00	9300.00	31.03.2011
			6) ತಟ್ಟಿಕೆರೆ- ಬನವಾಸಿ	3 ಕಿಮೀ	93000.00	9300.00	31.03.2011
			7) ಸಾತನೂರು-ಕಬ್ಬಾಳು	3 ಕಿಮೀ	93000.00	9300.00	31.03.2011

ಕ್ರ. ಸಂ	ವಲಯದ ಹೆಸರು	ಸ್ಥಳದ ಹೆಸರು	ಕಾಮಗಾರಿಯ ವಿವರ	ಭೌತಿಕ (ಹೆ.ಗಾ.ಲಿ)	ಟೆಂಡರ್ ಅಂದಾಜು ಮೊತ್ತ (ರೂ.ಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)	ಕಾಮಗಾರಿ ಪೂರೈಸಬೇಕಾದ ದಿನಾಂಕ
			1) ರೈತರ ಜಮೀನಿನಲ್ಲಿ ಸಸಿ ನೆಡುವುದು.	10 ಹೆ	1,55,000.00	15500.00	31.03.2011
ಮುಂಗಡ ಕಾಮಗಾರಿ ಮಾಡುವುದು							
			1) 2010-11ನೇ ಸಾಲಿನಲ್ಲಿ ದೊಡ್ಡಆಲಹಳ್ಳಿ ಕೆರೆಯ ಅಂಗಳದಲ್ಲಿ ಮುಂಗಡ ಕಂದಕಗಳನ್ನು ತೆಗೆಯುವುದು ಬ್ಲಾಕ್ -I	5 ಹೆ	81,250.00	8125.00	31.12.2010
			2) 2010-11ನೇ ಸಾಲಿನಲ್ಲಿ ದೊಡ್ಡಆಲಹಳ್ಳಿ ಕೆರೆಯ ಅಂಗಳದಲ್ಲಿ ಮುಂಗಡ ಕಂದಕಗಳನ್ನು ತೆಗೆಯುವುದು ಬ್ಲಾಕ್ -II	5 ಹೆ	81,250.00	8125.00	31.12.2010
			3) 2010-11ನೇ ಸಾಲಿನಲ್ಲಿ ರಸ್ತೆ ಬದಿ ಮುಂಗಡ ಗುಂಡಿ ತೆಗೆಯುವುದು. 1. ಕೋಡಹಳ್ಳಿ-ಹೊಸದುರ್ಗ	6 ಕಿ.ಮೀ	79,200.00	7920.00	31.12.2010
			2. ಮರಳವಾಡಿ-ತಟ್ಟಿಕೆರೆ	4 ಕಿ.ಮೀ	52,800.00	5280.00	31.12.2010
			4) 2010-11ನೇ ಸಾಲಿಗೆ ಮುಂಗಡ ಕಾಮಗಾರಿಗೆ 5"*8" ಗಾತ್ರದ ಸಸಿಗಳನ್ನು ಬೆಳೆಸಿ ನಿರ್ವಹಣೆ ಮಾಡುವುದು.	20,000 ಸಸಿಗಳು	54,000.00	5400.00	31.03.2011
			5) 2010-11ನೇ ಸಾಲಿಗೆ ಮುಂಗಡ ಕಾಮಗಾರಿಗೆ 10"*16" ಗಾತ್ರದ ಸಸಿ ಬೆಳೆಸಿ ನಿರ್ವಹಿಸುವುದು	2200 ಸಸಿಗಳು	41800.00	4180.00	31.03.2011
			6) ಮಣ್ಣು ಮತ್ತು ನೀರು ಸಂರಕ್ಷಣ ಕೆಲಸ ಮಾಡುವುದು ಸೀಗೇಕೋಟೆ ಮತ್ತು ದ್ರಾವಸಂದ್ರದಲ್ಲಿ	448.79 CMTR	1,77,275.00	17,728.00	28.02.2011
2	ಮಾಗಡಿ ಸಾಮಾಜಿಕ ಅರಣ್ಯ ವಲಯ		2009-10ನೇ ಸಾಲಿನಲ್ಲಿ ಬೆಳೆಸಿದ ರಸ್ತೆ ಬದಿ ನೆಡುತೋಪನ್ನು 2010-11ನೇ ಸಾಲಿನಲ್ಲಿ ನಿರ್ವಹಣೆ ಮಾಡುವುದು 1) ಕಾಳೇರಿಕಾವಲ್ ಗೇಟ್- ಹನುಮಂತಪುರ ರಸ್ತೆ ಬದಿ.	3 ಕಿ.ಮೀ	30,000.00	3000.00	31.03.2011

ಕ್ರ. ಸಂ	ವಲಯದ ಹೆಸರು	ಸ್ಥಳದ ಹೆಸರು	ಕಾಮಗಾರಿಯ ವಿವರ	ಭೌತಿಕ (ಹೆ.ಗಾ.ಲಿ)	ಟೆಂಡರ್ ಅಂದಾಜು ಮೊತ್ತ (ರೂ.ಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)	ಕಾಮಗಾರಿ ಪೂರೈಸಬೇಕಾದ ದಿನಾಂಕ
			2) ಹನುಮಂತಪುರ ಗೇಟ್- ಮರೂರು ಹ್ಯಾಂಡ ಪೋಸ್ಟ್ ರಸ್ತೆ ಬದಿ.	3 ಕಿ.ಮೀ	30,000.00	3000.00	31.03.2011
			3) ತಿಪ್ಪಸಂದ್ರ-ಸ್ಯಾಂಕಿಗಟ್ಟ ರಸ್ತೆ	3 ಕಿ.ಮೀ	30,000.00	3000.00	31.03.2011
			4) ಸ್ಯಾಂಕಿಗಟ್ಟ - ಮುಳ್ಳುಕಟ್ಟಮ್ಮ ದೇವಸ್ಥಾನ ರಸ್ತೆ ಬದಿ.	3 ಕಿ.ಮೀ	30,000.00	3000.00	31.03.2011
			5) ಮುಳ್ಳುಕಟ್ಟಮ್ಮ ದೇವಸ್ಥಾನ- ಹೊನ್ನಾಪುರ ರಸ್ತೆ ಬದಿ	3 ಕಿ.ಮೀ	30,000.00	3000.00	31.03.2011
ಕೆರೆ ಅಂಗಳ ನೆಡುತೋಪು ನಿರ್ವಹಣೆ (ಬ್ಲಾಕ್ ನೆಡುತೋಪು) ಟಿ.ಎಂ.ಪಿ							
			1) 2009-10 ನೇ ಸಾಲಿನಲ್ಲಿ ಬೆಳೆಸಿದ ತ್ಯಾಮೇನಹಳ್ಳಿ ಕೆರೆ ಅಂಗಳ ನೆಡುತೋಪನ್ನು 2010-11ನೇ ಸಾಲಿನಲ್ಲಿ ನಿರ್ವಹಣೆ ಮಾಡುವುದು.	20 ಹೆ	52,000.00	5200.00	31.03.2011
			1) 2009-10ನೇ ಸಾಲಿನಲ್ಲಿ ಬೆಳೆಸಿದ ಸಸಿಗಳನ್ನು 2010-11ನೇ ಸಾಲಿನಲ್ಲಿ ನಿರ್ವಹಣೆ ಮಾಡುವುದು.	87000 ಸಸಿಗಳು	87000.00	8700.00	30.09.2010
			1) 5"x8"				
			2) 8"x12"	25000	57,500.00	5750.00	30.09.2010
			3) 10"x16"	3000	11,100.00	1110.00	30.09.2010
ಬ್ಲಾಕ್ ನೆಡುತೋಪು ಬೆಳೆಸಿ ನಿರ್ವಹಿಸುವುದು							
			2010-11ನೇ ಸಾಲಿನಲ್ಲಿ ಬ್ಲಾಕ್ ನೆಡುತೋಪು ಬೆಳೆಸುವುದು.	6. ಹೆ	54000.00	5400.00	31.03.2011
			1) ಹೀರೆಕೆರೆ ಕೆರೆ ಅಂಗಳದಲ್ಲಿ ಬ್ಲಾಕ್ ನೆಡುತೋಪು ಬೆಳೆಸಿ ನಿರ್ವಹಿಸುವುದು ಬ್ಲಾಕ್-1				
			2) ಹೀರೆಕೆರೆ ಅಂಗಳದಲ್ಲಿ ಬ್ಲಾಕ್ ನೆಡುತೋಪು ಬೆಳೆಸಿ ನಿರ್ವಹಿಸುವುದು. ಬ್ಲಾಕ್-II	10. ಹೆ	90,000.00	9000.00	31.03.2011

ಕ್ರ. ಸಂ	ವಲಯದ ಹೆಸರು	ಸ್ಥಳದ ಹೆಸರು	ಕಾಮಗಾರಿಯ ವಿವರ	ಭೌತಿಕ (ಹೆ.ಗಾ.ಲಿ)	ಟೆಂಡರ್ ಅಂದಾಜು ಮೊತ್ತ (ರೂ.ಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)	ಕಾಮಗಾರಿ ಪೂರೈಸಬೇಕಾದ ದಿನಾಂಕ
			3) ಬಿಸ್ಕೂರು ಗೋಮಾಳ ಸಿ ಮತ್ತು ಡಿ" ಜಾಗದಲ್ಲಿ ನೆಡುತೋಪು ಬೆಳೆಸಿ ನಿರ್ವಹಿಸುವುದು ಬ್ಲಾಕ್- I	10. ಹೆ	90,000.00	9000.00	31.03.2011
			4) ಸ್ಯಾಂಕಿ ಗಟ್ಟಿ ಕೆರೆ ಅಂಗಳದಲ್ಲಿ ಬೆಳೆಸಿ ನಿರ್ವಹಿಸುವುದು. ಬ್ಲಾಕ್-I	10. ಹೆ	90,000.00	9000.00	31.03.2011
			5) ಸ್ಯಾಂಕಿ ಗಟ್ಟಿ ಕೆರೆ ಅಂಗಳದಲ್ಲಿ ನೆಡುತೋಪುಬೆಳೆಸಿ ನಿರ್ವಹಿಸುವುದು ಬ್ಲಾಕ್-II	9. ಹೆ	81,000.00	8100.00	31.03.2011
ರಸ್ತೆ ಬದಿ ನೆಡುತೋಪು ಬೆಳೆಸಿ ನಿರ್ವಹಿಸುವುದು							
			2010-11 ನೇ ಸಾಲಿನಲ್ಲಿ ಬೈರನ ಹಳ್ಳಿ ಗೇಟ್-ಬೆಸ್ತರ ಪಾಳ್ಯ ಗೇಟ್	6 ಕಿಮೀ	60,000.00	6000.00	31.03.2010
ರೈತರ ಜಮೀನಿನಲ್ಲಿ ಗಿಡ ನೆಟ್ಟು ಬೆಳೆಸುವುದು							
			ಅ) 2010-11ನೇ ಸಾಲಿನಲ್ಲಿ ರೈತರ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು	6 ಹೆ	93,000.00	9300.00	31.10.2010
			ಆ) 2010-11ನೇ ಸಾಲಿನಲ್ಲಿ ರೈತರ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು	6 ಹೆ	93,000.00	9300.00	31.10.2010
			ಇ) 2010-11ನೇ ಸಾಲಿನಲ್ಲಿ ರೈತರ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು	6 ಹೆ	93,000.00	9300.00	31.10.2010
			ಈ) 2010-11ನೇ ಸಾಲಿನಲ್ಲಿ ರೈತರ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು	6 ಹೆ	93,000.00	9300.00	31.10.2010
			ಉ) 2010-11ನೇ ಸಾಲಿನಲ್ಲಿ ರೈತರ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು	6 ಹೆ	93,000.00	9300.00	31.10.2010
			ಊ) 2010-11ನೇ ಸಾಲಿನಲ್ಲಿ ರೈತರ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು	2 ಹೆ	31,000.00	3100.00	31.10.2010

ಕ್ರ. ಸಂ	ವಲಯದ ಹೆಸರು	ಸ್ಥಳದ ಹೆಸರು	ಕಾಮಗಾರಿಯ ವಿವರ	ಭೌತಿಕ (ಹೆ.ಗಾ.ಲಿ)	ಟೆಂಡರ್ ಅಂದಾಜು ಮೊತ್ತ (ರೂ.ಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)	ಕಾಮಗಾರಿ ಪೂರೈಸಬೇಕಾದ ದಿನಾಂಕ
ಮುಂಗಡ ಕಾಮಗಾರಿ ಮಾಡುವುದು							
			1)2010-11ನೇ ಸಾಲಿನಲ್ಲಿ ಕೆರೆ ಅಂಗಳ/ಗೋಮಾಳಗಳಲ್ಲಿ ಮುಂಗಡ ಕಂದಕ ತೆಗೆಯುವುದು. 1. ಮಾಯಸಂದ್ರ ಕೆರೆ ಅಂಗಳ	5. ಹೆ	81250.00	8125.00	31.12.2010
			2. ಸ್ಯಾಂಕಿ ಗಟ್ಟಿ ಕೆರೆ ಅಂಗಳ	5. ಹೆ	81250.00	8125.00	31.12.2010
			3.ಕೆಂಪಸಾಗರಕೆರೆಅಂಗಳ	5. ಹೆ	81250.00	8125.00	31.12.2010
			4.ಬಂಡಮಠಗೋಮಾಳ	5. ಹೆ	81250.00	8125.00	31.12.2010
			5.ಮಾರಿಕುಪ್ಪೆಗೋಮಾಳ	5. ಹೆ	81250.00	8125.00	31.12.2010
			2010-11ನೇ ಸಾಲಿನಲ್ಲಿ ರಸ್ತೆ ಬದಿ ಮುಂಗಡ ಗುಂಡಿ ತೆಗೆಯುವುದು 1.ಮತ್ತಿಕೆರೆ-ಕೋಟಗಾರನಹಳ್ಳಿ ರಸ್ತೆ	6 ಕಿಮೀ	79200.00	7920.00	31.12.2010
			2. ತಟ್ಟಿಕೆರೆ-ಆಲೂರು ರಸ್ತೆ	6 ಕಿಮೀ	79200.00	7920.00	31.12.2010
			1) 2010-11ನೇ ಸಾಲಿಗೆ ಮುಂಗಡ ಕಾಮಗಾರಿಗೆ 5"×8" ಗಾತ್ರದ ಪಾಲಿಥೀನ್ ಚೀಲದಲ್ಲಿ ಸಸಿ ಬೆಳೆಸಿ ನಿರ್ವಹಣೆ ಮಾಡುವುದು	23700 ಸಸಿ	64100.00	6410.00	31.03.2011
			2) 2010-11ನೇ ಸಾಲಿಗೆ ಮುಂಗಡ ಕಾಮಗಾರಿಗೆ 10"×16" ಗಾತ್ರದ ಪಾಲಿಥೀನ್ ಚೀಲದಲ್ಲಿ ಸಸಿ ಬೆಳೆಸಿ ನಿರ್ವಹಣೆ ಮಾಡುವುದು	1350 ಸಸಿ	25,650.00	2565.00	31.03.2011
ಮುಂದುವರೆದ ಕಾಮಗಾರಿಗಳು ರಸ್ತೆ ಬದಿ ನೆಡುತೋಪು ನಿರ್ವಹಣೆ							
3	ಚನ್ನಪಟ್ಟಣ ಸಾಮಾಜಿಕ ಅರಣ್ಯ ವಲಯ		1) 2010-11ನೇ ಸಾಲಿನಲ್ಲಿ ರಸ್ತೆಬದಿ ನೆಡುತೋಪು ನಿರ್ವಹಣೆ.				
			ಅ) ಕೃಷ್ಣಾಪುರ- ಮಳೂರು ಪಟ್ಟಣ	3. ಕಿಮೀ	30,000.00	3000.00	31.03.2011
			ಆ) ಹಾರೋಕೋಪ್ಪ- ಅಕ್ಕೂರು	3. ಕಿಮೀ	30,000.00	3000.00	31.03.2011

ಕ್ರ. ಸಂ	ವಲಯದ ಹೆಸರು	ಸ್ಥಳದ ಹೆಸರು	ಕಾಮಗಾರಿಯ ವಿವರ	ಭೌತಿಕ (ಹೆ.ಗಾ.ಲಿ)	ಟೆಂಡರ್ ಅಂದಾಜು ಮೊತ್ತ (ರೂ.ಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)	ಕಾಮಗಾರಿ ಪೂರೈಸಬೇಕಾದ ದಿನಾಂಕ
			ಇ) ಹೊಂಗನೂರು-ಅಕ್ಕೂರು	3. ಕಿಮೀ	30,000.00	3000.00	31.03.2011
			ಈ) ಅಕ್ಕೂರು-ಹಾರೋಕೋಪ್ಪ	3. ಕಿಮೀ	30,000.00	3000.00	31.03.2011
			2009-10ನೇ ಸಾಲಿನಲ್ಲಿ ಬೆಳೆಸಿದ ಸಸಿಗಳನ್ನು 2010-11ನೇ ಸಾಲಿನಲ್ಲಿ ನಿರ್ವಹಣೆ ಮಾಡುವುದು. 1) 5"x8"	9140	9140.00	914.00	30.09.2010
			2) 8"x12"	5000	11,500.00	1150.00	30.09.2010
			3) 10"x16"	1000	3700.00	370.00	30.09.2010
ಕೆರೆ ಅಂಗಳ ನೆಡುತೋಪು ಬೆಳೆಸಿ ನಿರ್ವಹಣೆ ಮಾಡುವುದು							
			2010-11ನೇ ಸಾಲಿನಲ್ಲಿ ಮೊಗಹಳ್ಳಿ ಕೆರೆ ಅಂಗಳದಲ್ಲಿ ನೆಡುತೋಪು ಬೆಳೆಸುವುದು.	10 ಹೆ	90,000.00	9000.00	31.03.2011
ರಸ್ತೆ ಬದಿ ನೆಡುತೋಪು ಬೆಳೆಸಿ ನಿರ್ವಹಣೆ ಮಾಡುವುದು							
			2010-11ನೇ ಸಾಲಿನಲ್ಲಿ ರಸ್ತೆ ಬದಿ ನೆಡುತೋಪು ಬೆಳೆಸುವುದು. 1) ಗರಕಳ್ಳಿ-ಹಾರೋಕೋಪ್ಪ	3 ಕಿಮೀ	93000.00	9300.00	31.03.2011
			2) ಗರಕಳ್ಳಿ-ಇಗ್ಗಲೂರು	1.ಕಿಮೀ	31000.00	3100.00	31.03.2011
ಮುಂಗಡ ಕಾಮಗಾರಿ ಮಾಡುವುದು							
			1) 2010-11ನೇ ಸಾಲಿನಲ್ಲಿ ಮೊಗಹಳ್ಳಿ ಕೆರೆ ಅಂಗಳದಲ್ಲಿ ಮುಂಗಡ ಕಂದಕ ತೆಗೆಯುವುದು	5 ಹೆ	81,250.00	8125.00	31.12.2010
			2) 2010-11ನೇ ಸಾಲಿನಲ್ಲಿ ಇಲಾಖಾ ಕೆಲಸಗಳು ಹಾಗೂ ರೈತರಿಗೆ ವಿತರಿಸಲು 5"x8" ಪಾಲಿಥೀನ್ ಚೀಲದಲ್ಲಿ ಸಸಿ ಬೆಳೆಸಿ ನಿರ್ವಹಣೆ ಮಾಡುವುದು.	11270 ಸಸಿ	30,410.00	3041.00	31.03.2011

ಉಪ ಅರಣ್ಯ ಸಂರಕ್ಷಣಾಧಿಕಾರಿ

ಸಾಮಾಜಿಕ ಅರಣ್ಯ ವಿಭಾಗ, ರಾಮನಗರ.

ರಾಷ್ಟ್ರೀಯ ಹೆದ್ದಾರಿಗಳು ಲೋಕೋಪಯೋಗಿ ಇಲಾಖೆ

ಸಂಖ್ಯೆ:ಕಾಅ:ರಾಹೆವಿಬೆಂ:ಯಂ.ಹರಾಜು:2010-11

ಟೆಂಡರ್ ಹಾಗೂ ಬಹಿರಂಗ ಹರಾಜು ಪ್ರಕಟಣೆ ಸಂ:3:2010-11, ದಿನಾಂಕ: 30ನೇ ಜೂನ್ 2010

ಸಾರ್ವಜನಿಕರಿಂದ ಈ ಕೆಳಗಿನ ವಾಹನ : ಯಂತ್ರೋಪಕರಣಗಳನ್ನು ಎಲ್ಲಿದೆಯೋ ಹೇಗಿದೆಯೋ ಅದೇ ಸ್ಥಿತಿಯಲ್ಲಿ ಕೆಳಕಂಡ ಸ್ಥಳಗಳಲ್ಲಿ ವಿಲೇವಾರಿ ಮಾಡಲು ಮೊಹರು ಮಾಡಿದ

ಟೆಂಡರ್‌ಗಳನ್ನು (ದ್ವಿಪ್ರತಿಗಳಲ್ಲಿ) ಸ್ವೀಕರಿಸಲಾಗುವುದು

ಕ್ರ. ಸಂ.	ಯಂತ್ರೋಪಕರಣಗಳ ವಿವರ ಹಾಗೂ ಯಂತ್ರಗಳು ಇರುವ ಸ್ಥಳ	ಪರಿಮಾಣ	ನಿಗದಿಪಡಿಸಿದ ಮೌಲ್ಯ	ಠೇವಣಿ ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೊತ್ತ ರೂ.ಗಳಲ್ಲಿ (ನಗದು ಸ್ವೀಕರಿಸಲಾಗುವುದಿಲ್ಲ)	ಟೆಂಡರ್ ದಾಖಲಾತಿಗಳ ಬೆಲೆ (ಹಿಂದಿರುಗಿಸಲಾಗುವುದಿಲ್ಲ) ಡಿಮ್ಯಾಂಡ್ ಡ್ರಾಫ್ಟ್ ರೂ.ಗಳಲ್ಲಿ (ನಗದು ಸ್ವೀಕರಿಸಲಾಗುವುದಿಲ್ಲ)	ಟೆಂಡರ್‌ಗಾಗಿ ಅರ್ಜಿ ಸ್ವೀಕರಿಸಲಾಗುವ ಕೊನೆಯ ದಿನಾಂಕ	ಖಾಲಿ ಟೆಂಡರ್ ದಾಖಲಾತಿಗಳನ್ನು ನೀಡುವ ಅಂತಿಮ ದಿನಾಂಕ	ಭರ್ತಿ ಮಾಡಿದ ಮೊಹರು ಮಾಡಿರುವ ಟೆಂಡರ್ ಗಳನ್ನು ಸಲ್ಲಿಸಲು ಕೊನೆಯ ದಿನಾಂಕ	ಬಹಿರಂಗ ಹರಾಜು ಮಾಡಲಾಗುವ ದಿನಾಂಕ
1	ಡಿಆರ್‌ಆರ್ ಜೆ-5180 ರಾ.ಹೆ.ಉಪವಿಭಾಗ, ಬೆಂಗಳೂರು ವ್ಯಾಪ್ತಿಯಲ್ಲಿ, ರಾ.ಹೆ.209ರ ಕಿಮೀ.402 ವನಗಾನಹಳ್ಳಿ, ಗ್ರಾಮ ಮಳವಳ್ಳಿ ತಾಲ್ಲೂಕು	ಒಂದು	ರಹಸ್ಯವಾಗಿ ಇಡಲಾಗಿದೆ	4000.00	500+12.50% VAT	02.08.10ರಂದು ಬೆಳಿಗ್ಗೆ 11.00 ಗಂಟೆಯವರೆಗೆ	02.08.10 ರಂದು ಬೆಳಿಗ್ಗೆ 11.30 ಗಂಟೆಯವರೆಗೆ	02.08.10 ರಂದು 12.00 ಗಂಟೆಯವರೆಗೆ	02.08.10 ರಂದು ಮಧ್ಯಾಹ್ನ 12.30 ಗಂಟೆಗೆ ಕಾರ್ಯಪಾಲಕ ಇಂಜಿನಿಯರ್, ರಾಹೆ ವಿಭಾಗ, ಬೆಂಗಳೂರು ರವರ ಕಛೇರಿಯಲ್ಲಿ

ಕ್ರ. ಸಂ.	ಯಂತ್ರೋಪಕರಣಗಳ ವಿವರ ಹಾಗೂ ಯಂತ್ರಗಳು ಇರುವ ಸ್ಥಳ	ಪರಿಮಾಣ	ನಿಗದಿಪಡಿಸಿದ ಮೌಲ್ಯ	ಲೇವಣಿ ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೊತ್ತ ರೂ.ಗಳಲ್ಲಿ (ನಗದು ಸ್ವೀಕರಿಸಲಾಗುವುದಿಲ್ಲ)	ಟೆಂಡರ್ ದಾಖಲಾತಿಗಳ ಬೆಲೆ (ಹಿಂದಿರುಗಿಸಲಾಗುವುದಿಲ್ಲ) ಡಿಮ್ಯಾಂಡ್ ಡ್ರಾಫ್ಟ್ ರೂ.ಗಳಲ್ಲಿ (ನಗದು ಸ್ವೀಕರಿಸಲಾಗುವುದಿಲ್ಲ)	ಟೆಂಡರ್‌ಗಾಗಿ ಅರ್ಜಿ ಸ್ವೀಕರಿಸಲಾಗುವ ಕೊನೆಯ ದಿನಾಂಕ	ಖಾಲಿ ಟೆಂಡರ್ ದಾಖಲಾತಿಗಳನ್ನು ನೀಡುವ ಅಂತಿಮ ದಿನಾಂಕ	ಭರ್ತಿ ಮಾಡಿದ ಮೊಹರ್ ಮಾಡಿರುವ ಟೆಂಡರ್ ಗಳನ್ನು ಸಲ್ಲಿಸಲು ಕೊನೆಯ ದಿನಾಂಕ	ಬಹಿರಂಗ ಹರಾಜು ಮಾಡಲಾಗುವ ದಿನಾಂಕ
2	ಡಿಆರ್‌ಆರ್ ಜೆ-5191 ರಾ.ಹೆ.ಉಪವಿಭಾಗ, ಬೆಂಗಳೂರು ವ್ಯಾಪ್ತಿಯಲ್ಲಿ, ರಾ.ಹೆ.209ರ ಕಿಮೀ.412ರ ಅಚ್ಚಲು ಗ್ರಾಮ ಕನಕಪುರ ತಾಲ್ಲೂಕು	ಒಂದು	ರಹಸ್ಯವಾಗಿ ಇಡಲಾಗಿದೆ	4000.00	500+12.50% VAT	02.08.10ರಂದು ಬೆಳಿಗ್ಗೆ 11.00 ಗಂಟೆಯವರೆಗೆ	02.08.10 ರಂದು ಬೆಳಿಗ್ಗೆ 11.30 ಗಂಟೆಯವರೆಗೆ	02.08.10 ರಂದು 12.00 ಗಂಟೆಯವರೆಗೆ	02.08.10 ರಂದು ಮಧ್ಯಾಹ್ನ 12.30 ಗಂಟೆಗೆ ಕಾರ್ಯಪಾಲಕ ಇಂಜಿನಿಯರ್, ರಾಹೆ ವಿಭಾಗ, ಬೆಂಗಳೂರು ರವರ ಕಛೇರಿಯಲ್ಲಿ
3	ಡಿಆರ್‌ಆರ್ -4161 ರಾ.ಹೆ.ಉಪವಿಭಾಗ, ಕೋಲಾರ ಕಛೇರಿ ಆವರಣದಲ್ಲಿ	ಒಂದು	ರಹಸ್ಯವಾಗಿ ಇಡಲಾಗಿದೆ	4000.00	500+12.50% VAT	02.08.10ರಂದು ಬೆಳಿಗ್ಗೆ 11.00 ಗಂಟೆಯವರೆಗೆ	02.08.10 ರಂದು ಬೆಳಿಗ್ಗೆ 11.30 ಗಂಟೆಯವರೆಗೆ	02.08.10 ರಂದು 12.00 ಗಂಟೆಯವರೆಗೆ	02.08.10 ರಂದು ಮಧ್ಯಾಹ್ನ 12.30 ಗಂಟೆಗೆ ಕಾರ್ಯಪಾಲಕ ಇಂಜಿನಿಯರ್, ರಾಹೆ ವಿಭಾಗ, ಬೆಂಗಳೂರು ರವರ ಕಛೇರಿಯಲ್ಲಿ

ಕ್ರ. ಸಂ.	ಯಂತ್ರೋಪಕರಣಗಳ ವಿವರ ಹಾಗೂ ಯಂತ್ರಗಳು ಇರುವ ಸ್ಥಳ	ಪರಿಮಾಣ	ನಿಗದಿಪಡಿಸಿದ ಮೌಲ್ಯ	ಲೇವಣಿ ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೊತ್ತ ರೂ.ಗಳಲ್ಲಿ (ನಗದು ಸ್ವೀಕರಿಸಲಾಗುವುದಿಲ್ಲ)	ಟೆಂಡರ್ ದಾಖಲಾತಿಗಳ ಬೆಲೆ (ಹಿಂದಿರುಗಿಸಲಾಗುವುದಿಲ್ಲ) ಡಿಮ್ಯಾಂಡ್ ಡ್ರಾಫ್ಟ್ ರೂ.ಗಳಲ್ಲಿ (ನಗದು ಸ್ವೀಕರಿಸಲಾಗುವುದಿಲ್ಲ)	ಟೆಂಡರ್‌ಗಾಗಿ ಅರ್ಜಿ ಸ್ವೀಕರಿಸಲಾಗುವ ಕೊನೆಯ ದಿನಾಂಕ	ಖಾಲಿ ಟೆಂಡರ್ ದಾಖಲಾತಿಗಳನ್ನು ನೀಡುವ ಅಂತಿಮ ದಿನಾಂಕ	ಭರ್ತಿ ಮಾಡಿದ ಮೊಹರ್ ಮಾಡಿರುವ ಟೆಂಡರ್ ಗಳನ್ನು ಸಲ್ಲಿಸಲು ಕೊನೆಯ ದಿನಾಂಕ	ಬಹಿರಂಗ ಹರಾಜು ಮಾಡಲಾಗುವ ದಿನಾಂಕ
4	ಟಾಟಾ ಟೆಪ್ಪರ್ ನೋಂ.ಸಂ:ಎಂವೈಯು 6255 ರಾಹೆ ಉಪವಿಭಾಗ ಬೆಂಗಳೂರು ವ್ಯಾಪ್ತಿಯಲ್ಲಿ (ಸ.ಕಾ.ಇಂ.ನಂ.2 ಕಾರ್ಯಾಗಾರ ಮತ್ತು ಯಾಂತ್ರಿಕ ಉಪವಿಭಾಗ, ಯಶವಂತಪುರ ಬೆಂಗಳೂರು)	ಒಂದು	ರಹಸ್ಯವಾಗಿ ಇಡಲಾಗಿದೆ	4000.00	500+12.50% VAT	02.08.10ರಂದು ಬೆಳಿಗ್ಗೆ 11.00 ಗಂಟೆಯವರೆಗೆ	02.08.10 ರಂದು ಬೆಳಿಗ್ಗೆ 11.30 ಗಂಟೆಯವರೆಗೆ	02.08.10 ರಂದು 12.00 ಗಂಟೆಯವರೆಗೆ	02.08.10 ರಂದು ಮಧ್ಯಾಹ್ನ 12.30 ಗಂಟೆಗೆ ಕಾರ್ಯಪಾಲಕ ಇಂಜಿನಿಯರ್, ರಾಹೆ ವಿಭಾಗ, ಬೆಂಗಳೂರು ರವರ ಕಛೇರಿಯಲ್ಲಿ
5	ಎಸ್ಕಾರ್ಟ್ ಟ್ರಾಕ್ಟರ್ ವಿತ್ ಟ್ರೈಲರ್ ಎಂಇಕ್ಯೂ-5237 ರಾಹೆ ಉಪವಿಭಾಗ, ಬೆಂಗಳೂರು ವ್ಯಾಪ್ತಿಯಲ್ಲಿ, (ಸ.ಕಾ.ಇಂ. ನಂ.2 ಕಾರ್ಯಾಗಾರ ಮತ್ತು ಯಾಂತ್ರಿಕ ಉಪವಿಭಾಗ, ಯಶವಂತಪುರ ಬೆಂಗಳೂರು)	ಒಂದು	ರಹಸ್ಯವಾಗಿ ಇಡಲಾಗಿದೆ	4000.00	500+12.50% VAT	02.08.10ರಂದು ಬೆಳಿಗ್ಗೆ 11.00 ಗಂಟೆಯವರೆಗೆ	02.08.10 ರಂದು ಬೆಳಿಗ್ಗೆ 11.30 ಗಂಟೆಯವರೆಗೆ	02.08.10 ರಂದು 12.00 ಗಂಟೆಯವರೆಗೆ	02.08.10 ರಂದು ಮಧ್ಯಾಹ್ನ 12.30 ಗಂಟೆಗೆ ಕಾರ್ಯಪಾಲಕ ಇಂಜಿನಿಯರ್, ರಾಹೆ ವಿಭಾಗ, ಬೆಂಗಳೂರು ರವರ ಕಛೇರಿಯಲ್ಲಿ

ಕಾರ್ಯಪಾಲಕ ಇಂಜಿನಿಯರ್
ರಾಷ್ಟ್ರೀಯ ಹೆದ್ದಾರಿ ವಿಭಾಗ, ಬೆಂಗಳೂರು

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, (ರಾಜ್ಯ ವಲಯ) ತುಮಕೂರು

ಸಮೋಟ ಮತ್ತು ಸೀಬೆ ಫಸಲುಗಳ ವಿಲೇವಾರಿಗೆ ಟೆಂಡರ್ ಯಾ ಹರಾಜು ಪ್ರಕಟಣೆ

ಸಂಖ್ಯೆ:ಹಿಸತೋನಿ:ರಾವ:ತು:ತಾ:13:2010-11, ದಿನಾಂಕ: 2ನೇ ಜುಲೈ 2010

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ತುಮಕೂರು ರವರ ವ್ಯಾಪ್ತಿಯಲ್ಲಿರುವ ಕೆಳಕಂಡ ಕ್ಷೇತ್ರಗಳ ಸೀಬೆ ಮತ್ತು ಸಮೋಟ ಫಸಲುಗಳನ್ನು 2010-11ನೇ ಸಾಲಿನ ಎರಡನೇ ಅವಧಿಗೆ ವಿಲೇವಾರಿ ಮಾಡಲು ಇಲಾಖೆಯ ಪರಿಷ್ಕೃತ ನಿಯಮಾವಳಿಗಳ ಪ್ರಕಾರ ಟೆಂಡರ್ ಯಾ ಬಹಿರಂಗ ಹರಾಜು ಪ್ರಕಟಣೆ ಹೊರಡಿಸಿದೆ. ಟೆಂಡರ್ ಯಾ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಕೆಳಗಿನಂತೆ ತಿಳಿಸಿರುವ ದಿನಾಂಕ ಮತ್ತು ವೇಳೆಯಲ್ಲಿ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ನಡೆಸಲಾಗುವುದು. ಆಸಕ್ತಿಯುಳ್ಳ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಕ್ಷೇತ್ರದಲ್ಲಿ ಫಸಲನ್ನು ವೀಕ್ಷಿಸಿ ನಂತರ ಸದರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

ಕ್ರ. ಸಂ.	ತೋಟಗಾರಿಕೆ ಕ್ಷೇತ್ರ/ನರ್ಸರಿ	ಫಸಲಿನ ಹೆಸರು	ಫಸಲನ್ನು ರೂಢಿಸಿಕೊಳ್ಳಲು ಕೊನೆಯ ದಿನಾಂಕ	ಲೇವಣಿ ಮೊತ್ತ	ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ (ಸಂಜೆ 5.00 ಗಂಟೆ ಒಳಗೆ)	ಟೆಂಡರ್ ಯಾ ಹರಾಜು ದಿನಾಂಕ ಮತ್ತು ವೇಳೆ
1	ರಂಗಸ್ವಾಮಿಗುಡ್ಡ ತೋಟಗಾರಿಕೆ ಕ್ಷೇತ್ರ, ಕುಣಿಗಲ್ ತಾಲ್ಲೂಕು	ಸೀಬೆ	31.12.2010	2000	02.08.2010	03.08.2010 ಬೆಳಿಗ್ಗೆ 11.00 ಗಂಟೆಗೆ
		ಸಮೋಟ	31.12.2010	2000	16.08.2010	17.08.2010 ಬೆಳಿಗ್ಗೆ 11.00 ಗಂಟೆಗೆ
2	ಬಿಳಿದೇವಾಲಯ ತೋಟಗಾರಿಕೆ ಕ್ಷೇತ್ರ, ಕುಣಿಗಲ್ ತಾ:	ಸೀಬೆ	31.12.2010	2000	02.08.2010	03.08.2010 ಮಧ್ಯಾಹ್ನ 12.30 ಗಂಟೆಗೆ
		ಸಮೋಟ	31.12.2010	2000	16.08.2010	17.08.2010 ಮಧ್ಯಾಹ್ನ 12.30 ಗಂಟೆಗೆ
3	ಮಾರ್ಕೋನಹಳ್ಳಿ ತೋಟಗಾರಿಕೆ ಕ್ಷೇತ್ರ, ಕುಣಿಗಲ್ ತಾ:	ಸೀಬೆ	31.12.2010	2000	02.08.2010	03.08.2010 ಮಧ್ಯಾಹ್ನ 2.30 ಗಂಟೆಗೆ
		ಸಮೋಟ	31.12.2010	2000	16.08.2010	17.08.2010 ಮಧ್ಯಾಹ್ನ 2.30 ಗಂಟೆಗೆ
4	ಮಾದಿಹಳ್ಳಿ ತೋಟಗಾರಿಕೆ ಕ್ಷೇತ್ರ ತುರುವೇಕೆರೆ ತಾ:	ಸೀಬೆ	31.12.2010	2000	03.08.2010	04.08.2010 ಬೆಳಿಗ್ಗೆ 11.30 ಗಂಟೆಗೆ
		ಸಮೋಟ	31.12.2010	2000	17.08.2010	18.08.2010 ಬೆಳಿಗ್ಗೆ 11.30 ಗಂಟೆಗೆ
5	ಜೆ.ಸಿ.ಪುರ ತೋಟಗಾರಿಕೆ ಕ್ಷೇತ್ರ ಚಿಕ್ಕನಾಯಕನಹಳ್ಳಿ ತಾ:	ಸೀಬೆ	31.12.2010	2000	03.08.2010	04.08.2010 ಮಧ್ಯಾಹ್ನ 3.00 ಗಂಟೆಗೆ
		ಸಮೋಟ	31.12.2010	2000	17.08.2010	18.08.2010 ಮಧ್ಯಾಹ್ನ 3.00 ಗಂಟೆಗೆ
6	ಹೇರೂರು ತೋಟಗಾರಿಕೆ ಕ್ಷೇತ್ರ ಗುಬ್ಬಿ ತಾಲ್ಲೂಕು	ಸಮೋಟ	31.12.2010	2000	18.08.2010	19.08.2010 ಬೆಳಿಗ್ಗೆ 11.00 ಗಂಟೆಗೆ

ಕ್ರ. ಸಂ.	ತೋಟಗಾರಿಕೆ ಕ್ಷೇತ್ರ/ನರ್ಸರಿ	ಫಸಲಿನ ಹೆಸರು	ಫಸಲನ್ನು ರೂಢಿಸಿಕೊಳ್ಳಲು ಕೊನೆಯ ದಿನಾಂಕ	ಲೇವಣಿ ಮೊತ್ತ	ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ (ಸಂಜೆ 5.00 ಗಂಟೆ ಒಳಗೆ)	ಟೆಂಡರ್ ಯಾ ಹರಾಜು ದಿನಾಂಕ ಮತ್ತು ವೇಳೆ
7	ಕೆ.ಮತ್ತಿಘಟ್ಟ ತೋಟಗಾರಿಕೆ ಕ್ಷೇತ್ರ ಗುಬ್ಬಿ ತಾಲ್ಲೂಕು	ಸೀಬೆ	31.12.2010	2000	04.08.2010	05.08.2010 ಬೆಳಿಗ್ಗೆ 11.00 ಗಂಟೆಗೆ
		ಸಪೋಟ	31.12.2010	2000	18.08.2010	19.08.2010 ಮಧ್ಯಾಹ್ನ 1.00 ಗಂಟೆಗೆ
8	ಗೊರಗೊಂಡನಹಳ್ಳಿ ತೋ.ಕ್ಷೇತ್ರ ತಿಪಟೂರು ತಾಲ್ಲೂಕು	ಸೀಬೆ	31.12.2010	2000	04.08.2010	05.08.2010 ಮಧ್ಯಾಹ್ನ 3.00 ಗಂಟೆಗೆ
		ಸಪೋಟ	31.12.2010	2000	18.08.2010	19.08.2010 ಮಧ್ಯಾಹ್ನ 4.00 ಗಂಟೆಗೆ
9	ರಾಜವಂತಿ ತೋಟಗಾರಿಕೆ ಕ್ಷೇತ್ರ ಪಾವಗಡ ತಾಲ್ಲೂಕು	ಸಪೋಟ	31.12.2010	2000	19.08.2010	20.08.2010 ಬೆಳಿಗ್ಗೆ 11.00 ಗಂಟೆಗೆ
10	ನಿಡುವಳಲು ತೋಟಗಾರಿಕೆ ಕ್ಷೇತ್ರ ತುಮಕೂರು ತಾ:	ಸಪೋಟ	31.12.2010	2000	20.08.2010	21.08.2010 ಬೆಳಿಗ್ಗೆ 11.00 ಗಂಟೆಗೆ
11	ಜಿಲ್ಲಾ ನರ್ಸರಿ, ತುಮಕೂರು	ಸಪೋಟ	31.12.2010	2000	20.08.2010	21.08.2010 ಮಧ್ಯಾಹ್ನ 3.00 ಗಂಟೆಗೆ
12	ಮುದುಗೆರೆ ತೋ.ಕ್ಷೇತ್ರ ಶಿರಾ ತಾಲ್ಲೂಕು	ಸಪೋಟ	31.12.2010	2000	21.08.2010	23.08.2010 ಬೆಳಿಗ್ಗೆ 11.00 ಗಂಟೆಗೆ
13	ಶಿರಾ ನರ್ಸರಿ	ಸಪೋಟ	31.12.2010	2000	21.08.2010	23.08.2010 ಮಧ್ಯಾಹ್ನ 1.00 ಗಂಟೆಗೆ
14	ಇಂದಿರಾ ತೋಟಗಾರಿಕೆ ಕ್ಷೇತ್ರ ಮಧುಗಿರಿ ತಾಲ್ಲೂಕು	ಸಪೋಟ	31.12.2010	2000	21.08.2010	23.08.2010 ಮಧ್ಯಾಹ್ನ 3.30 ಗಂಟೆಗೆ
15	ಡಾ:ಎಂ.ಹೆಚ್. ಮರೀಗೌಡ ತೋ.ಕ್ಷೇತ್ರ ದೊಡ್ಡ ಸಾಗ್ಗೆರೆ, ಕೊರಟಗೆರೆ ತಾಲ್ಲೂಕು	ಸಪೋಟ	31.12.2010	2000	23.08.2010	24.08.2010 ಬೆಳಿಗ್ಗೆ 11.00 ಗಂಟೆಗೆ
16	ವಡ್ಡಗೆರೆ ತೋ.ಕ್ಷೇತ್ರ ಕೊರಟಗೆರೆ ತಾಲ್ಲೂಕು	ಸಪೋಟ	31.12.2010	2000	23.08.2010	24.08.2010 ಮಧ್ಯಾಹ್ನ 3.00 ಗಂಟೆಗೆ

ಟೆಂಡರ್ ಫಾರಂಗಳನ್ನು ರೂ.25-00 ಪಾವತಿ ಮಾಡಿ ಈ ಕಛೇರಿ ಅಥವಾ ಆಯಾಯ ಕ್ಷೇತ್ರಗಳ ಕ್ಷೇತ್ರಾಧಿಕಾರಿಗಳ ಕಛೇರಿಯಲ್ಲಿ ಕಛೇರಿ ಸಮಯದಲ್ಲಿ ಪಡೆಯಬಹುದು. ಟೆಂಡರ್‌ದಾರರು ಆಯಾಯ ಫಸಲಿಗೆ ನಿಗದಿಪಡಿಸಿದ ಲೇವಣಿ ಮೊತ್ತ ಮತ್ತು ಫಸಲಿಗೆ ತಾವು ನಮೂದಿಸುವ ಟೆಂಡರ್ ಮೊತ್ತದ 50 ಶೇಕಡ ಭಾಗದ ಮೊತ್ತವನ್ನು ಪ್ರತ್ಯೇಕವಾಗಿ ಅಡ್ಡಗೆರೆ ಎಳೆದ

ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಕೆ.ಮತ್ತಿಘಟ್ಟ ಗೊರಗೊಂಡನಹಳ್ಳಿ ಕ್ಷೇತ್ರಗಳಿಗೆ ಆಯಾಯ ಕ್ಷೇತ್ರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುರವರುಗಳಿಗೆ, ನಿಡುವಳಲು, ರಂಗಸ್ವಾಮಿಗುಡ್ಡ, ಮುದುಗೆರೆ, ವಡ್ಡೆಗೆರೆ ಮತ್ತು ಡಾ:ಮರೀಗೌಡ ತೋಟಗಾರಿಕೆ ಕ್ಷೇತ್ರಗಳಿಗೆ ಆಯಾಯ ಕ್ಷೇತ್ರದ ಸಹಾಯಕ ತೋಟಗಾರಿಕೆ ನಿರ್ದೇಶಕರುರವರುಗಳಿಗೆ, ಸಹಾಯಕ ತೋಟಗಾರಿಕೆ ಅಧಿಕಾರಿ ಮಾರ್ಕೋನಹಳ್ಳಿ ರವರಿಗೆ ಹಾಗೂ ಉಳಿಕೆ ಎಲ್ಲಾ ಕ್ಷೇತ್ರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ತುಮಕೂರು ರವರ ಹೆಸರಿನಲ್ಲಿ ಪಡೆದು ಟೆಂಡರ್ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು. ಟೆಂಡರ್ ಫಾರಂನಲ್ಲಿ ಟೆಂಡರ್‌ದಾರರು ತಾವು ದಾಖಲಿಸುವ ಮೊತ್ತವನ್ನು ಕಡ್ಡಾಯವಾಗಿ ನಮೂದಿಸಿ ತಮ್ಮ ಹೆಸರು ವಿಳಾಸಗಳನ್ನು ಭರ್ತಿ ಮಾಡಿ ಸಹಿ ಮಾಡಿರಬೇಕು. ಇಲ್ಲದಿದ್ದಲ್ಲಿ ಅಪೂರ್ಣ ಟೆಂಡರ್ ಎಂದು ಪರಿಗಣಿಸಿ ತಿರಸ್ಕರಿಸಲಾಗುವುದು. ಟೆಂಡರ್‌ದಾರರು ಮೊಹರು ಮಾಡಿದ ಮೊಹರಾದ ಟೆಂಡರ್ ಫಾರಂಗಳನ್ನು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಗೆ ಅಥವಾ ಅದಕ್ಕೂ ಮೊದಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ತುಮಕೂರು ರವರ ಹೆಸರಿನಲ್ಲಿ ಸಲ್ಲಿಸಬೇಕು.

ಬಹಿರಂಗ ಹರಾಜಿನಲ್ಲಿ ಬಿಡ್ಡು ಮಾಡುವವರು ಸಹ ನಿಗದಿಪಡಿಸಿದ ಶೇವಣಿ ಹಣವನ್ನು ಪ್ರತ್ಯೇಕವಾಗಿ ಡಿ.ಡಿ.ರೂಪದಲ್ಲಿ ಸಲ್ಲಿಸಿ ಬಿಡ್ಡು ಮಾಡಲು ಅರ್ಹತೆಯನ್ನು ಪಡೆಯಬೇಕು. ಟೆಂಡರ್ ಯಾ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚಿನ ಮೊತ್ತವಾದ ಒಂದು ಮಾತ್ರ ಪರಿಗಣಿಸಲಾಗುವುದು. ಅತೀ ಹೆಚ್ಚಿನ ಹರಾಜು ಮೊತ್ತದ ಬಿಡ್ಡುದಾರರು ಸಹ ಬಿಡ್ಡಿನ ಮೊತ್ತದ ಶೇಕಡ 50 ಭಾಗದ ಮೊತ್ತವನ್ನು ಅಲ್ಲಿಯೇ ಡಿಡಿ ರೂಪದಲ್ಲಿ ಪಾವತಿ ಮಾಡಬೇಕು.

ಮೇಲಿನ ಕ್ಷೇತ್ರಗಳ ಫಸಲನ್ನು ಟೆಂಡರ್/ಹರಾಜು ಅನುಮೋದನೆಯಾದ ದಿನಾಂಕದಿಂದ 10 ದಿನಗಳೊಳಗಾಗಿ ಪೂರ್ಣ ಮೊಬಲಗನ್ನು ಪಾವತಿ ಮಾಡಿ ಫಸಲನ್ನು ರೂಢಿಸಿಕೊಳ್ಳಬಹುದು. ಟೆಂಡರ್ ಯಾ ಬಹಿರಂಗ ಹರಾಜು ಅನುಮೋದಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ತೋಟಗಾರಿಕೆ ನಿರ್ದೇಶಕರು ಪಡೆದಿರುತ್ತಾರೆ. ಇಲಾಖಾ ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಪರಿಷ್ಕೃತ ನಿಯಮಾವಳಿ ವಿವರಗಳನ್ನು ನಿಬಂಧನೆ ಮತ್ತು ಷರತ್ತುಗಳನ್ನು ಈ ಕಛೇರಿಯಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,

ಪಿ.ಆರ್. 537

(ರಾಜ್ಯ ವಲಯ) ತುಮಕೂರು

**WATER RESOURCES DEPARTMENT (MINOR IRRIGATION)
OFFICE OF THE EXECUTIVE ENGINEER M.I.DIVISION, BELGAUM
TENDER NOTIFICATION**

No.EE /MID/BGM/TND/AE/10-11/2193, Date: 9th July 2010

As per KTCP Act-2000 and Amendments the Executive Engineer M.I Division Belgaum has invited the item rate TENDER for the following work in E-Procurement Portal System.

Sl. No	Name of work	Amount put to tender (Rs. In lakhs)	Earnest Money Deposit (Rs.)	Tender Processing Fee (Rs.)	Period of completion (including monsoon)
(Standard Tender Document KW-3)					
1	Repair, Renovation & Restoration of Tanks Coming Under Hukkeri Tq. & Dist Belgaum	67.70	135400.00	2500.00	6 months (including monsoon)
2	Repair, Renovation & Restoration of M.I.Tanks Coming Under Athani Tq. & Dist Belgaum	56.03	112100.00	2500.00	6 months (including monsoon)
3	Repair, Renovation & Restoration of M.I.Tanks Coming Under Gokak Tq. & Dist Belgaum	78.15	156300.00	2500.00	6 months (including monsoon)

The Contractors may log-in and Download from Govt. of Karnataka E-Procurement Web Site <https://eproc.karnataka.gov.in> from 02/08/2010.

The details of the works and other conditions may be obtained in the Division Office or E-Procurement Help Desk 080-22485867 up to 10/08/2010.

The Tender will be received along with Tender processing fee and E.M.D (as prescribed in the Web-Site in any one of the mode by on-line payment only.) in <https://eproc.karnataka.gov.in> on or before **17/08/2010 upto 16.00 hrs. The tenders (Technical Bid) will be opened on 20-08-2010. (If possible)**

V.B. Kulkarni

P.R. 543

Executive Engineer, M.I. Division, Belgaum.

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)
ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ, ಬೆಳಗಾವಿ
ಟೆಂಡರ್ ಪ್ರಕಟಣೆ

No.EE/MID/BGM/AE/TND/2009-10/2193, Dated: 9th July 2010

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಅಧಿನಿಯಮ-2000ರ ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಾಗಿ ಅರ್ಹ ಗುತ್ತಿಗೆದಾರರಿಂದ ಐಟಂ ದರದಂತೆ ಗುತ್ತಿಗೆಯನ್ನು “ಇ-ಪ್ರೋಕ್ಯೂರಮೆಂಟ್” ಮುಖಾಂತರ ಕಾರ್ಯನಿರ್ವಾಹಕ ಇಂಜಿನಿಯರರು ಸಣ್ಣ ನೀರಾವರಿ ವಿಭಾಗ, ಬೆಳಗಾವಿ ಇವರಿಂದ ಆವೃತ್ತಿಸಲಾಗಿದೆ.

ಕ್ರಮ ಸಂ.	ಕೆಲಸದ ಹೆಸರು	ಟೆಂಡರಿಗಿಟ್ಟ ಅಂದಾಜು ಮೊತ್ತ (ರೂ.)	ಇ.ಎಂ.ಡಿ. ಮೊತ್ತ (ರೂ.ಗಳಲ್ಲಿ)	ಟೆಂಡರ್ ಶುಲ್ಕ (ರೂ.ಗಳಲ್ಲಿ)	ಕೆಲಸವನ್ನು ಮುಗಿಸುವ ಕಾಲಮಿತಿ ಮಳೆಗಾಲ ಸೇರಿ
	Standard Tender Document KW-3 ರಂತೆ				
1	ಜಲಕಾಯಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ (RRR) ಯೋಜನೆಯಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕೆರೆಗಳ ಸುಧಾರಣೆ	67.70	135400.00	2500/-	6 ತಿಂಗಳು (ಮಳೆಗಾಲ ಸೇರಿ)
2	ಜಲಕಾಯಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ (RRR) ಯೋಜನೆಯಡಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೆರೆಗಳ ಸುಧಾರಣೆ	56.03	112100.00	2500/-	6 ತಿಂಗಳು (ಮಳೆಗಾಲ ಸೇರಿ)
3	ಜಲಕಾಯಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ (RRR) ಯೋಜನೆಯಡಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೆರೆಗಳ ಸುಧಾರಣೆ	78.15	156300.00	2500/-	6 ತಿಂಗಳು (ಮಳೆಗಾಲ ಸೇರಿ)

ಗುತ್ತಿಗೆದಾರರು ಕರ್ನಾಟಕ ಸರ್ಕಾರದ “ಇ-ಪ್ರೋಕ್ಯೂರಮೆಂಟ್” ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ **02/08/2010** ರಿಂದ **Download** ಮಾಡಿಕೊಳ್ಳಬಹುದು.

ಕಾಮಗಾರಿ ಪಡೆಯಲು ಅರ್ಹತೆ ಷರತ್ತುಗಳು ಕಾಮಗಾರಿ ವಿವರ ಇತ್ಯಾದಿಗಳನ್ನು **ದಿ.10/8/2010ರ 17-30 ಘಂಟೆವರೆಗೆ** ವಿಭಾಗ ಕಛೇರಿಯಲ್ಲಿ ಅಥವಾ “ಇ-ಪ್ರೋಕ್ಯೂರಮೆಂಟ್” ಹೆಲ್ಪ ಡೆಸ್ಕ್‌ನಿಂದ ಪಡೆಯಬಹುದು. 080-22485867.

ಟೆಂಡರ್‌ಗಳನ್ನು ಇ.ಎಂ.ಡಿ ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್‌ನಲ್ಲಿ ನಿಗದಿ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್‌ಲೈನ್ ಪೇಮೆಂಟ್ ಮಾತ್ರ) “ಇ-ಪ್ರೋಕ್ಯೂರಮೆಂಟ್” ವೆಬ್‌ಸೈಟ್ <https://eproc.karnataka.gov.in> ನಲ್ಲಿ ದಿನಾಂಕ **17/08/2010ರ 16-00ಘಂಟೆವರೆಗೆ** ಸ್ವೀಕರಿಸಲಾಗುವುದು. ಸದರಿ ಗುತ್ತಿಗೆಗಳನ್ನು **20.08.2010 ರಂದು (ತಾಂತ್ರಿಕ ಬಿಡ್) ತೆರೆಯಲಾಗುವುದು. (ಸಾಧ್ಯವಾದಲ್ಲಿ)**

ವಿ.ಬಿ. ಕುಲಕರ್ಣಿ

ಪಿ.ಆರ್. 551

ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ ಬೆಳಗಾವಿ

**FOREST, ECOLOGY & ENVIRONMENT DEPARTMENT
NOTIFICATION**

No. FEE 104 FDP 2010, Bangalore, Dated: 1st July 2010

The Government of Karnataka hereby notifies the areas under the territorial jurisdiction of the Range Forest Officers of Karnataka Forest Department including wildlife to be the specified areas under Section 62-A of the Karnataka Forest Act 1963 for the purpose of offences under this Act to exercise powers conferred on an officer in-charge of a police station by the provision of the Code of Criminal Procedure 1973.

This order is deemed to have come into effect from the date of issue of amendment to this Section in the Act 20 of 2000 i.e, 04/10/2000.

By Order and in the name of the Governor of Karnataka

GOPAL

P.R. 488

Under Secretary to Government

Forest, Ecology & Environment Department

**IN THE COURT OF THE IVTH ADDITIONAL CITY CIVIL JUDGE MAYOHALL BANGALORE CCH-21
P & S.C.NO.25029/2010 HG: 20/08/2010**

PETITIONER

1. M. Mala W/o Late Murulidhar D/o P.S. Krishna Murthy 48 yrs
2. R.M. Vijayadhitya s/o late Murulidhar 17 yrs Since Minor Rep by his Mother Murali Mala R/at No. 109, Vidyananyapura B.E.L., Ist Block, Bangalore North Taluk Bangalore.

V/s

RESPONDENT: Nil

PUBLIC NOTICE

Notice is hereby given that a petition has been made to this Court Under Section 372 of the Indian Succession Act, for grant of Succession Certificate in respect of amount of deceased T.R. Murulidhar who died on 14/12/2009 at Bangalore.

Be it know that No caveat has been entered and the said petition is posted for hearing on 20/08/2010 at 11 'o' clock. Any person's claiming to have any interest may come and participate in the proceedings before grant of Succession Certificate to the petitioners.

SCHEDULE

Amount Lying at ABN – AMRO BANK Account No.744193 and State Bank of India Account No.30277797299.

Given under my hand and the seal of the Court, this the 28th Day of June 2010.

By Order of the Court

Assistant Registrar,

City Civil Court, Mayo Hall, Unit, Bangalore

P.D. 102

[ನಮೂನೆ-1]

೨ನೇ ನಿಯಮ ನೋಡಿ

ಕೃಷಿ ಇಲಾಖೆ

ಕೃಷಿ ಆಯುಕ್ತರ ಕಾರ್ಯಾಲಯ

ಅಧಿಸೂಚನೆ

ಶ್ರೀ ಹೆಚ್. ನರಸಿಂಹಯ್ಯ ರವರು ದ್ವಿತೀಯ ದರ್ಜೆ ಸಹಾಯಕರಾಗಿ ಕೃಷಿ ಆಯುಕ್ತರ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರನ್ನು ಹೆಚ್. ನರಸಿಂಹಮೂರ್ತಿ ಎಂದು ಬದಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.

ಪಿ.ಡಿ. 91

ಕೃಷಿ ನಿರ್ದೇಶಕರ ಪರವಾಗಿ

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)
ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ, ಬೆಳಗಾವಿ
ಟೆಂಡರ್ ಪ್ರಕಟಣೆ

No.EE/MID/BGM/AE/TND/2009-10/2191, Dated: 9th July 2010

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಅಧಿನಿಯಮ-2000ರ ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಾಗಿ ಅರ್ಹ ಗುತ್ತಿಗೆದಾರರಿಂದ ಏಟಂ ದರದಂತೆ ಗುತ್ತಿಗೆಯನ್ನು “ಇ-ಪ್ರೋಕ್ಯೂರಮೆಂಟ್” ಮುಖಾಂತರ ಕಾರ್ಯನಿರ್ವಾಹಕ ಇಂಜಿನಿಯರರು ಸಣ್ಣ ನೀರಾವರಿ ವಿಭಾಗ, ಬೆಳಗಾವಿ ಇವರಿಂದ ಆವ್ತಾನಿಸಲಾಗಿದೆ.

ಕ್ರಮ ಸಂ.	ಕೆಲಸದ ಹೆಸರು	ಟೆಂಡರಿಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ.ಗಳಲ್ಲಿ)	ಟೆಂಡರ್ ಶುಲ್ಕ (ರೂ.ಗಳಲ್ಲಿ)	ಕೆಲಸವನ್ನು ಮುಗಿಸುವ ಕಾಲಮಿತಿ ಮಳೆಗಾಲ ಸೇರಿ
	Standard Tender Document KW-4 ರಂತೆ				
1	ಜಲಕಾಯಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ (RRR) ಯೋಜನೆಯಡಿ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಸ.ನೀ.ಕೆರೆಗಳ ಸುಧಾರಣೆ	199.47	299250.00	5000/-	11 ತಿಂಗಳು (ಮಳೆಗಾಲ ಸೇರಿ)
2	ಜಲಕಾಯಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ (RRR) ಯೋಜನೆಯಡಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸ.ನೀ.ಕೆರೆಗಳ ಸುಧಾರಣೆ	115.24	173000.00	5000/-	11 ತಿಂಗಳು (ಮಳೆಗಾಲ ಸೇರಿ)
3	ಜಲಕಾಯಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ (RRR) ಯೋಜನೆಯಡಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸ.ನೀ.ಕೆರೆಗಳ ಸುಧಾರಣೆ	156.41	234650.00	5000/-	11 ತಿಂಗಳು (ಮಳೆಗಾಲ ಸೇರಿ)
4	ಜಲಕಾಯಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ (RRR) ಯೋಜನೆಯಡಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಸ.ನೀ.ಕೆರೆಗಳ ಸುಧಾರಣೆ	188.13	282200.00	5000/-	11 ತಿಂಗಳು (ಮಳೆಗಾಲ ಸೇರಿ)

ಗುತ್ತಿಗೆದಾರರು ಕರ್ನಾಟಕ ಸರ್ಕಾರದ “ಇ-ಪ್ರೋಕ್ಯೂರಮೆಂಟ್” ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 02/08/2010 ರಿಂದ **Download** ಮಾಡಿಕೊಳ್ಳಬಹುದು.

ಕಾಮಗಾರಿ ಪಡೆಯಲು ಅರ್ಹತೆ ಪರಶುಗಳು ಕಾಮಗಾರಿ ವಿವರ ಇತ್ಯಾದಿಗಳನ್ನು ದಿ.10/8/2010ರ 17-30 ಘಂಟೆವರೆಗೆ ವಿಭಾಗ ಕಛೇರಿಯಲ್ಲಿ ಅಥವಾ “ಇ-ಪ್ರೋಕ್ಯೂರಮೆಂಟ್” ಹೆಲ್ಪ್ ಡೆಸ್ಕ್‌ನಿಂದ ಪಡೆಯಬಹುದು. 080-22485867.

ಪೂರ್ವ ಟೆಂಡರ್ ಸಭೆಯ ದಿನಾಂಕ: 10.08.2010 (ಕಾರ್ಯನಿರ್ವಾಹಕ ಇಂಜಿನಿಯರರು ಸಣ್ಣ ನೀರಾವರಿ ವಿಭಾಗ, ಬೆಳಗಾವಿ. ಇವರ ಕಛೇರಿಯಲ್ಲಿ ಮುಂ 11.00 ಘಂಟೆ) ಟೆಂಡರ್‌ಗಳನ್ನು ಇ.ಎಂ.ಡಿ ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್‌ನಲ್ಲಿ ನಿಗದಿ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್‌ಲೈನ್ ಪೇಮೆಂಟ್ ಮಾತ್ರ) “ಇ-ಪ್ರೋಕ್ಯೂರಮೆಂಟ್” ವೆಬ್‌ಸೈಟ್ <https://eproc.karnataka.gov.in> ನಲ್ಲಿ ದಿನಾಂಕ 17/08/2010ರ 16-00ಘಂಟೆವರೆಗೆ ಸ್ವೀಕರಿಸಲಾಗುವುದು. ಸದರಿ ಗುತ್ತಿಗೆಗಳನ್ನು 20.08.2010 ರಂದು (ತಾಂತ್ರಿಕ ಬಿಡ್) ತೆರೆಯಲಾಗುವುದು. (ಸಾಧ್ಯವಾದಲ್ಲಿ)

ವಿ.ಬಿ. ಕುಲಕರ್ಣಿ

ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ ಬೆಳಗಾವಿ

WATER RESOURCES DEPARTMENT (MINOR IRRIGATION)
OFFICE OF THE EXECUTIVE ENGINEER M.I.DIVISION, BELGAUM
TENDER NOTIFICATION

No.EE /MID/BGM/TND/AE/10-11/2191, Date: 9th July 2010

As per KTCP Act-2000 and Amendments the Executive Engineer M.I Division Belgaum has invited the item rate TENDER for the following works in E-Procurement Portal System.

Sl. No	Name of work	Amount put to tender (Rs. In lakhs)	Earnest Money Deposit (Rs.)	Tender Processing Fee (Rs.)	Period of completion (including monsoon)
(Standard Tender Document KW-4)					
1	Repair, Renovation & Restoration of M.I.Tanks Coming Under Belgaum Tq. & Dist Belgaum	199.47	299250.00	5000.00	11 months (including monsoon)
2	Repair, Renovation & Restoration of M.I.Tanks Coming Under Ramdurga Tq. & Dist Belgaum	115.24	173000.00	5000.00	11 months (including monsoon)
3	Repair, Renovation & Restoration of M.I.Tanks Coming Under Bailahongal Tq. & Dist Belgaum	156.41	234650.00	5000.00	11 months (including monsoon)
4	Repair, Renovation & Restoration of M.I.Tanks Coming Under Saudatti Tq. Dist. Belgaum	188.13	282200.00	5000.00	11 months (including monsoon)

The Contractors may log-in and Download from Govt. of Karnataka E-Procurement Web Site <https://eproc.karnataka.gov.in> from 02/08/2010.

The details of the works and other conditions may be obtained in the Division Office or E-Procurement Help Desk 080-22485867 up to 10/08/2010.

Date of Pre-tender meeting : 10-08-2010 (In the office of the Executive Engineer, M.I. Division, Belgaum at 11.00 AM)

The Tender will be received along with Tender processing fee and E.M.D (as prescribed in the Web-Site in any one of the mode by on-line payment only.) in <https://eproc.karnataka.gov.in> on or before **17/08/2010 upto 16.00 hrs. The tenders (Technical Bid) will be opened on 20-08-2010. (If possible)**

V.B. Kulkarni

P.R. 550

Executive Engineer, M.I. Division, Belgaum.

ಕೃಷಿ ಇಲಾಖೆ

ಕೃಷಿ ಆಯುಕ್ತರ ಕಾರ್ಯಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು-1.

ಸಂಖ್ಯೆ:ಸಾಮಾನ್ಯ:ವಾಹನ:ವಿಲೇವಾರಿ: :2010-11, ದಿನಾಂಕ: 14ನೇ ಜುಲೈ 2010

ಟೆಂಡರ್ -ಕಂ-ಬಹಿರಂಗ ಹರಾಜು ಪ್ರಕಟಣೆ

ವಿಷಯ: ಕೃಷಿ ಆಯುಕ್ತಾಲಯದ ವಾಹನಗಳನ್ನು ಟೆಂಡರ್-ಕಂ-ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವ ಬಗ್ಗೆ.

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಕೃಷಿ ಆಯುಕ್ತರು, ಶೇಷಾದ್ರಿ ರಸ್ತೆ, ಬೆಂಗಳೂರು-1 ರವರ ಕಛೇರಿಯ ಈ ಕೆಳಕಂಡ ವಾಹನಗಳನ್ನು ಪ್ರತ್ಯೇಕವಾಗಿ ವಾಹನವಾರು ಟೆಂಡರ್-ಕಂ-ಬಹಿರಂಗ ಹರಾಜಿನ ಮೂಲಕ ಸ್ಥಳದಲ್ಲಿ ಯಾವ ರೀತಿ ಇದೆಯೋ ಅದೇ ಸ್ಥಿತಿಯಲ್ಲಿ ವಿಲೇವಾರಿ ಮಾಡಲಾಗುವುದು. ಇಚ್ಛೆಯುಳ್ಳ ಸಾರ್ವಜನಿಕರು ಈ ಟೆಂಡರ್-ಕಂ-ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು.

ಕ್ರ. ಸಂ.	ವಾಹನ ಸಂಖ್ಯೆ ಮಾದರಿ	ವಿಕ್ರಯದ ಮಾದರಿ	ಟೆಂಡರ್‌ಗಳನ್ನು ಸ್ವೀಕರಿಸುವ ಸ್ಥಳ	ಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ	ಹರಾಜಿನ ದಿನಾಂಕ ಮತ್ತು ವೇಳೆ	ಇ.ಎಂ.ಡಿ. ಠೇವಣಿ	ಬಹಿರಂಗ ಹರಾಜು ಮಾಡುವ ಸ್ಥಳ
1	ಎಂಇಎನ್-4093 ಅಂಬಾಸಿಡರ್ ಕಾರು	ಟೆಂಡರ್ - ಕಂ-ಬಹಿರಂಗ ಹರಾಜು	ಅಧೀಕ್ಷಕರು ಸಾಮಾನ್ಯ ವಿಭಾಗ, ಕೃಷಿ ಅಯುಕ್ತಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು-1	1-9-2010 ಮಧ್ಯಾಹ್ನ 12.00 ಗಂಟೆಗೆ ವರೆಗೆ	1-9-2010 ಅಪರಾಹ್ನ 3.00 ಗಂಟೆಗೆ	ರೂ.4000-00 (ನಾಲ್ಕು ಸಾವಿರ) ಕಾಸ್ ಮಾಡಿದ ಡಿ.ಡಿ. ಕೃಷಿ ನಿರ್ದೇಶಕರು, ಶೇಷಾದ್ರಿ ರಸ್ತೆ, ಬೆಂಗಳೂರು-1 ಪದನಾಮದಲ್ಲಿ	ಕೃಷಿ ಆಯುಕ್ತಾಲಯದ ಆವರಣ ಶೇಷಾದ್ರಿ ರಸ್ತೆ, ಬೆಂಗಳೂರು ೨-1
2	ಸಿಎಜಿ-6706 ಅಂಬಾಸಿಡರ್ ಕಾರು	---"---	---"---	---"---	---"---	ರೂ.4000-00 (ನಾಲ್ಕು ಸಾವಿರ) -----"-----	---"---
3	ಸಿಕೆಜಿ-201 ಅಂಬಾಸಿಡರ್ ಕಾರು	---"---	---"---	---"---	---"---	ರೂ.4000-00 (ನಾಲ್ಕು ಸಾವಿರ) -----"-----	---"---
4	ಸಿಕೆಜಿ-885 ಅಂಬಾಸಿಡರ್ ಕಾರು	---"---	---"---	---"---	---"---	ರೂ.4000-00 (ನಾಲ್ಕು ಸಾವಿರ) -----"-----	---"---
5	ಸಿಎಜಿ-667 ಮಹೇಂದ್ರ ಜೀಪ್	---"---	---"---	---"---	---"---	ರೂ.4000-00 (ನಾಲ್ಕು ಸಾವಿರ) -----"-----	---"---

ಪಿ.ಆರ್. 547

ಕೃಷಿ ಆಯುಕ್ತರ ಪರವಾಗಿ

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಸಣ್ಣ ನೀರಾವರಿ ವಿಭಾಗ, ಬೀದರ

ಅಲ್ಪಾವಧಿ ಟೆಂಡರ್ ಅಹ್ವಾನ ಪ್ರಕಟಣೆ

Work Indent No.1103,1102,1124.

ಐಎಫ್‌ಟಿ ನಂ: ಇಇ/ಎಂಐಡಿ/ಬೀದರ/ತಾ.ಶಾ-3,5/ಕೆ.ಡಬ್ಲ್ಯೂ-4/2010-11 627, ದಿನಾಂಕ: 12ನೇ ಜುಲೈ 2010

ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ವಿಭಾಗ, ಬೀದರ ಕಾರ್ಯಾಲಯದಿಂದ ಈ ಕೆಳಗೆ ಕಾಣಿಸಿದ ಕಾಮಗಾರಿಗಳಿಗೆ ಅನುಭವವುಳ್ಳ ಅರ್ಹ ಗುತ್ತಿಗೆದಾರರಿಂದ ಐಟಿಎಂಎಂ ಟೆಂಡರ್‌ನ್ನು (ದ್ವಿ ಲಕೋಟಿ ಪದ್ಧತಿ) ದ್ವಿ ಪ್ರತಿಯಲ್ಲಿ ಇ-ಟೆಂಡರ್ ಮುಖಾಂತರ ಕರೆಯಲಾಗಿದೆ. ಟೆಂಡರ್‌ದಲ್ಲಿ ಭಾಗವಹಿಸುವ ಗುತ್ತಿಗೆದಾರರ ಕನಿಷ್ಠ ಅರ್ಹತೆಗಳನ್ನು ಗುತ್ತಿಗೆದಾರ ಸೂಚನೆಗಳ ನಿಬಂಧನೆ 3 ರಂತೆ ಪರಿಗಣಿಸಿ ಗುತ್ತಿಗೆ ನೀಡಲಾಗುವುದು. ಟೆಂಡರ್ ದಾಖಲೆಯನ್ನು ಕರ್ನಾಟಕ ಸರಕಾರ ಇ-ಪ್ರೊಕ್ಯೂರಮೆಂಟಿನಲ್ಲಿ ಪಡೆಯಬಹುದಾಗಿದೆ.

ಟೆಂಡರ್‌ಗಳಿಗೆ ಕೆಳಗೆ ದಾಖಲಿಸಿರುವ ಮುಂಗಡ ಠೇವಣಿ ಮೊತ್ತವನ್ನು ಇ-ಪ್ರೊಕ್ಯೂರಮೆಂಟಿನಲ್ಲಿ ಪೋರ್ಟಲ್‌ನಲ್ಲಿ ಸೂಚಿಸಿರುವ ಯಾವುದಾದರೂ ಒಂದು ರೂಪದಲ್ಲಿ 45 ದಿವಸಗಳ ಅವಧಿಗೆ ಮಾನ್ಯತೆ ಇರುವಂತೆ ದಾಖಲಿಸಿ ಸಲ್ಲಿಸುವುದು. ಟೆಂಡರ್‌ಗಳನ್ನು ಇ-ಪ್ರೊಕ್ಯೂರಮೆಂಟಿನಲ್ಲಿ ಪೋರ್ಟಲ್ ಆನ್‌ಲೈನ್‌ನಲ್ಲಿ ದಿನಾಂಕ: 17-08-2010 ರಂದು ಮಧ್ಯಾಹ್ನ 16-00

ಗಂಟಿಯೊಳಗೆ ಸಲ್ಲಿಸುವುದು. ಟೆಂಡರ್‌ಗಳನ್ನು ಇ-ಪ್ರೊಕ್ಯೂರಮೆಂಟ್ ಪೋರ್ಟಲ್ ನಿಯಮದ ಪ್ರಕಾರ ತೆಗೆಯಲಾಗುವುದು. ನಿಬಂಧನೆ ಷರತ್ತುಗಳನ್ನು ಮತ್ತು ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ಸರಕಾರ ಇ-ಪ್ರೊಕ್ಯೂರಮೆಂಟ್‌ದಲ್ಲಿ ಪಡೆಯ ಬಹುದು.

ಟೆಂಡರ್ ಪ್ರಕ್ರಿಯೆ ದಿನಾಂಕಗಳು :

- 1) ಟೆಂಡರ್ ಬಗ್ಗೆ ಮಾಹಿತಿ ಹಾಗೂ ಕ್ಲಾರಿಫಿಕೇಶನ್ ಕೊನೆಯ ದಿನಾಂಕ 14-08-2010 ಸಮಯ 11-00 ಗಂಟೆಗೆ
- 2) ಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ 17-08-2010 ಸಮಯ 16-00ರ ವರೆಗೆ
- 3) ಟೆಕ್ನಿಕಲ್ ಬಿಡ್ ತೆರೆಯುವ ದಿನಾಂಕ 20-08-2010 ಸಮಯ 11-00 ಗಂಟೆಗೆ
- 4) ಫೈನಾನ್ಸಿಯಲ್ ಬಿಡ್ ತೆರೆಯುವ ದಿನಾಂಕ: 23-08-2010 ಸಮಯ 11-00 ಗಂಟೆಗೆ

ಕ್ರಮ ಸಂಖ್ಯೆ	ಕಾಮಗಾರಿ ಹೆಸರು	ಫಾರಂ ನಂಬರ	ಟೆಂಡರಿಗಾಗಿ ಇಟ್ಟಿರುವ ಅಂದಾಜು ಮೊತ್ತ ರೂ. ಗಳಲ್ಲಿ	ಮುಂಗಡ ಠೇವಣಿ ಮೊತ್ತ ರೂ. ಗಳಲ್ಲಿ	ಟೆಂಡರ್ ಪ್ರೊಸೆಸಿಂಗ್ ಶುಲ್ಕ ರೂ. ಗಳಲ್ಲಿ	ಕಾಮಗಾರಿ ಯನ್ನು ಮುಗಿಸಲು ಕಾಲಾವಧಿ ಮಳೆಗಾಲ ಸೇರಿ	ವರ್ಕ್ ಇಂಡೆಂಟ್ ನಂಬರ
-------------	---------------	-----------	---	------------------------------	-------------------------------------	---	--------------------

ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿಗಳು :

1	ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರ ಮತ್ತು ಹಾಲಹಿಪ್ಪರಗಾ ಸಣ್ಣ ನೀರಾವರಿ ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ	ಕೆ. ಡಬ್ಲ್ಯೂ-4	116,52,630.70	2,00,000.00 ಇ-ಪ್ರೊಕ್ಯೂರ ಮೆಂಟ್ ಪ್ರಕಾರ	5000.00 ಇ-ಪೋರ್ಟಲ್ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1103
2	ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣ ಸಣ್ಣ ನೀರಾವರಿ ಕೆರೆ ಮತ್ತು ಬೀದರ ಜಿಲ್ಲೆಯ ಔರಾದ ತಾಲೂಕಿನ ಕಮಾಲನಗರ ಸಣ್ಣ ನೀರಾವರಿ ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ	ಕೆ. ಡಬ್ಲ್ಯೂ-4	124,75,973.19	2,00,000.00 ಇ-ಪ್ರೊಕ್ಯೂರ ಮೆಂಟ್ ಪ್ರಕಾರ	5000.00 ಇ-ಪೋರ್ಟಲ್ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1102
3	ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಿಟ್ ಬಾಲಕುಂದಾ ಸಣ್ಣ ನೀರಾವರಿ ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ	ಕೆ. ಡಬ್ಲ್ಯೂ-4	147,83,504.88	2,22,000.00 ಇ-ಪ್ರೊಕ್ಯೂರ ಮೆಂಟ್ ಪ್ರಕಾರ	5000.00 ಇ-ಪೋರ್ಟಲ್ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1124

ಮಾರುತಿ ಗೋಖಲೆ

ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ವಿಭಾಗ, ಬೀದರ

**WATER RESOURCES DEPARTMENT (MINOR IRRIGATION)
OFFICE OF THE EXECUTIVE ENGINEER MINOR IRRIGATION DIVISION, BIDAR.**

SHORT TERM TENDER NOTIFICATION

INVITATION FOR TENDERS (IFT-KW-4) TWO COVER SYSTEM

Work Indent No.1103,1102,1124.

IFT No. EE/MID/BDR/TS-3, 5/2010-11/ 627, Dated: 12th July 2010

The Executive Engineer, Minor Irrigation Department, Bidar Division, Bidar invites tender from the eligible tenderers for the works detailed in the table below, in Item Rate tender system, as per "Standard tender documents (KW-4)" The tenderers may submit tenders for any or all the works given in the table through e-procurement portal of the Government of Karnataka (<https://www.eproc.karnataka.gov.in>). The tenderers are advised to note the minimum qualification criteria specified in the instructions to tenderers to

qualify for the award of the contract and go through the general conditions for eligible tenderers and qualification criteria given in the E-portal.

CALENDER OF EVENTS :

- 1) Last date & time for tender queries/ clarifications : 14-08-2010 Upto 11-00 Hours
- 2) Last Date & Time for receipt of Tenders : 17-08-2010 Upto 16.00 Hours
- 3) Date & Time for Opening of Technical Bid : 20-08-2010 Upto 11.00 Hours
- 4) Date & Time for opening of Financial Bid : 23-08-2010 Upto 11-00 Hours.

Sl. No.	Name of the work	Approximate value of works (In Rs.)	Earnest Money Deposit (Rs)	Tender Processing Fee (Amount in Rs)	Period of completion. (Including Monsoon Period)	Work Indent No.
R.R. & R. PACKAGES I TO III						
1)	REPAIR, RENOVATION AND RESTORATION OF DHANURA & HALHIPARGA M.I. TANK IN BHALKI TALUK OF BIDAR DISTRICT	116,52,630.70	2,00,000.00 As per E-Procurement	5000.00 As per E-Portal Rules	9 (Nine) Calendar Months	1103
2)	REPAIR, RENOVATION AND RESTORATION OF BHALKI TOWN M.I. TANK IN BHALKI TALUK OF BIDAR DISTRICT & REPAIR, RENOVATION AND RESTORATION OF KAMALNAGAR M.I. TANK IN AURAD TALUK OF BIDAR DISTRICT	124,75,973.19	2,00,000.00 As per E-Procurement	5000.00 As per E-Portal Rules	9 (Nine) Calendar Months	1102
3)	REPAIR, RENOVATION AND RESTORATION OF BET BALKUNDA M.I. TANK IN BASAVAKALYANA TALUK OF BIDAR DISTRICT	147,83,504.88	2,22,000.00 As per E-Procurement	5000.00 As per E-Portal Rules	9 (Nine) Calendar Months	1124

P.R. 555

Executive Engineer, M.I. Division, Bidar.

ತೋಟಗಾರಿಕಾ ಇಲಾಖೆ

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ

ರಾಜ್ಯ ವಲಯ, ರಾಮನಗರ ಜಿಲ್ಲೆ,

ಸಂ:ಹಿಸತೋನಿ/ರಾವ/ರಾ/ಸತೋಅ/ 16 /2010-11, ದಿನಾಂಕ: 12ನೇ ಜುಲೈ 2010.

ಕರ್ನಾಟಕ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಎಜೆನ್ಸಿ(KSHDA), ರಾಮನಗರ ಜಿಲ್ಲೆಯ ಅಧೀನದಲ್ಲಿರುವ ತೋಟಗಾರಿಕಾ ಕ್ಷೇತ್ರಗಳ 2010ನೇ ಸಾಲಿನ ಎರಡನೇ ಅವಧಿಯ ಸಮೀಕ್ಷಾ ಫಸಲು ವಿಲೇವಾರಿಗೆ ಟೆಂಡರ್ ಪ್ರಕಟಣೆ.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ), ರಾಮನಗರ ಜಿಲ್ಲೆ ರವರ ವ್ಯಾಪ್ತಿಯಲ್ಲಿರುವ ಕರ್ನಾಟಕ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಎಜೆನ್ಸಿ (KSHDA) ತೋಟಗಾರಿಕೆ ಕ್ಷೇತ್ರಗಳ 2010ನೇ ಸಾಲಿನ ಎರಡನೇ ಅವಧಿಯ(ದಿನಾಂಕ:01-07-2010 ರಿಂದ 31-12-2010ರವರೆಗೆ)ಸಮೀಕ್ಷಾ ಫಸಲಿನ ವಿಲೇವಾರಿಗೆ ಇಲಾಖೆಯ

ನಿಯಮಾವಳಿಗಳ ಪ್ರಕಾರ ಟೆಂಡರ್ ಪ್ರಕ್ರಿಯೆಯನ್ನು ಹೊರಡಿಸಲಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ದಿನಾಂಕ:11-08-2010ನೇ ಬುಧವಾರದಂದು, ಈ ಪ್ರಕ್ರಿಯೆಯೊಡನೆ ಲಗತ್ತಿಸಿರುವ ಅನುಬಂಧದಲ್ಲಿ ತಿಳಿಸಿರುವ ನಿಗದಿತ ವೇಳೆಯಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾಜ್ಯವಲಯ), ರಾಮನಗರರವರ ಕಛೇರಿಯಲ್ಲಿ ನಡೆಸಲಾಗುವುದು. ಆಸಕ್ತಿಯುಳ್ಳ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸದರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

ಟೆಂಡರ್ ಫಾರಂಗಳನ್ನು ಪ್ರತಿ ಫಸಲಿಗೆ ರೂ.25-00 ಪಾವತಿ ಮಾಡಿ ಈ ಕಛೇರಿ ಅಥವಾ ಸದರಿ ಕ್ಷೇತ್ರಗಳಿಗೆ ಸಂಬಂಧಿಸಿದ ಆಯಾ ತಾಲ್ಲೂಕುಗಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳ ಕಛೇರಿಗಳಲ್ಲಿ ಪಡೆಯಬಹುದು. ಟೆಂಡರ್‌ದಾರರು ಫಸಲಿಗೆ ನಿಗದಿಪಡಿಸಿದ ಠೇವಣಿ ಮೊತ್ತವನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರವರ ಹೆಸರಿಗೆ ಮತ್ತು ಫಸಲಿಗೆ ತಾವು ನಮೂದಿಸುವ ಟೆಂಡರ್ ಮೊತ್ತದ ಶೇಕಡ 50% ಭಾಗದ ಮೊತ್ತವನ್ನು ಪ್ರತ್ಯೇಕವಾಗಿ ಅಡ್ಡಗರೆ ಎಳೆದ ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ KSHDA (Karnataka State Horticulture Development Agency), Bangalore ರವರ ಹೆಸರಿನಲ್ಲಿ ಪಡೆದು ಟೆಂಡರ್ ಚೊತೆ ಕಡ್ಡಾಯವಾಗಿ ಲಗತ್ತಿಸಬೇಕು. ಟೆಂಡರ್ ಫಾರಂನಲ್ಲಿ ಟೆಂಡರ್‌ದಾರರು ತಾವು ದಾಖಲಿಸುವ ಮೊತ್ತವನ್ನು ಕಡ್ಡಾಯವಾಗಿ ನಮೂದಿಸಿ ತಮ್ಮ ಹೆಸರು ಮತ್ತು ವಿಳಾಸವನ್ನು ಭರ್ತಿ ಮಾಡಿ ಸಹಿ ಮಾಡಿರಬೇಕು. ಟೆಂಡರ್‌ದಾರರು ಭರ್ತಿಮಾಡಿದ ಮೊಹರಾದ ಟೆಂಡರ್ ಫಾರಂಗಳನ್ನು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಗೆ ಅಥವಾ ಅದಕ್ಕೂ ಮೊದಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ), ರಾಮನಗರ ರವರ ಕಛೇರಿಯಲ್ಲೇ ಸಲ್ಲಿಸಬೇಕು. ಪ್ರತಿ ಫಸಲಿಗೂ ಪ್ರತ್ಯೇಕ ಟೆಂಡರ್‌ನ್ನು ಸಲ್ಲಿಸಬೇಕು.

ಮೇಲಿನ ತೋಟಗಾರಿಕೆ ಕ್ಷೇತ್ರಗಳ ಫಸಲನ್ನು ಟೆಂಡರ್ ಅನುಮೋದನೆಯಾದ ದಿನಾಂಕದಿಂದ 10ದಿನಗಳೊಳಗಾಗಿ ಪೂರ್ಣ ಮೊಬಲಗನ್ನು ಪಾವತಿ ಮಾಡಿ ಫಸಲನ್ನು ರೂಢಿಸಿಕೊಳ್ಳಬೇಕು. ಟೆಂಡರ್ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ತೋಟಗಾರಿಕೆ ನಿರ್ದೇಶಕರು ಪಡೆದಿರುತ್ತಾರೆ. ಇಲಾಖಾ ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಪರಿಷ್ಕೃತ ನಿಯಮಾವಳಿಗಳ ವಿವರಗಳನ್ನು ನಿಬಂಧನೆ ಮತ್ತು ಷರತ್ತುಗಳನ್ನು ಈ ಕಛೇರಿಯಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು.

ತೋಟಗಾರಿಕೆ ಉಪ ನಿರ್ದೇಶಕರು,

ರಾಮನಗರ ಜಿಲ್ಲೆ, ರಾಮನಗರ-571511

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು

ರಾಜ್ಯವಲಯ, ರಾಮನಗರ-571511

ಅನುಬಂಧ

ಕರ್ನಾಟಕ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಎಜೆನ್ಸಿ(KSHDA), ರಾಮನಗರ ಜಿಲ್ಲೆಯ ಅಧೀನದಲ್ಲಿರುವ ತೋಟಗಾರಿಕಾ ಕ್ಷೇತ್ರಗಳ

2010ನೇ ಸಾಲು ಎರಡನೇ ಅವಧಿಯ ಸಮೋಟು ಫಸಲು ವಿಲೇವಾರಿಯ ವಿವರಗಳು :

❖ ಟೆಂಡರ್ ಸಲ್ಲಿಸಲು ಕೊನೆ ದಿನಾಂಕ ಮತ್ತು ವೇಳೆ:11-08-2010, ಮಧ್ಯಾಹ್ನ.12.30ಗಂಟೆಗೆ

❖ ಟೆಂಡರ್ ನಡೆಸುವ ದಿನಾಂಕ :11-08-2010

ಕ್ರ. ಸಂ.	ತೋಟಗಾರಿಕೆ ಕ್ಷೇತ್ರ: ಸಸ್ಯಾಗಾರದ ಹೆಸರು	ಫಸಲಿನ ಹೆಸರು	ಗಿಡಗಳ ಸಂಖ್ಯೆ	ಫಸಲನ್ನು ರೂಡಿಸಿ ಕೊಳ್ಳುವ ಕೊನೆ ದಿನಾಂಕ	ಠೇವಣಿ ಮೊತ್ತ (ರೂ.ಗಳು)	ಟೆಂಡರ್ ತೆರೆಯುವ ವೇಳೆ ದಿ.11-08-10
1.	ಬೈರಾಪಟ್ಟಣ ತೋಟಗಾರಿಕೆ ಕ್ಷೇತ್ರ ಚನ್ನಪಟ್ಟಣ ತಾಲ್ಲೂಕು	ಸಮೋಟ	1126	31-12-10	10000.00	ಮಧ್ಯಾಹ್ನ 2.00ಗಂಟೆಗೆ
2.	ವಂದಾರಗುಪ್ಪೆ ತೋಟಗಾರಿಕೆ ಕ್ಷೇತ್ರ ಚನ್ನಪಟ್ಟಣ ತಾಲ್ಲೂಕು	ಸಮೋಟ	133	31-12-10	1000.00	ಮಧ್ಯಾಹ್ನ 2.30ಗಂಟೆಗೆ
3.	ಹಾರೋಹಳ್ಳಿ ತೋಟಗಾರಿಕೆ ಕ್ಷೇತ್ರ, ಮಾಗಡಿ ತಾಲ್ಲೂಕು.	ಸಮೋಟ	140	31-12-10	1000.00	ಮಧ್ಯಾಹ್ನ 2.45ಗಂಟೆಗೆ
4.	ಬಗಿನಗರೆ ತೋಟಗಾರಿಕೆ ಕ್ಷೇತ್ರ, ಮಾಗಡಿ ತಾಲ್ಲೂಕು.	ಸಮೋಟ	650	31-12-10	1000.00	ಮಧ್ಯಾಹ್ನ 3.00ಗಂಟೆಗೆ

ಕ್ರ. ಸಂ.	ತೋಟಗಾರಿಕೆ ಕ್ಷೇತ್ರ: ಸಸ್ಯಾಗಾರದ ಹೆಸರು	ಫಸಲಿನ ಹೆಸರು	ಗಿಡಗಳ ಸಂಖ್ಯೆ	ಫಸಲನ್ನು ರೂಡಿಸಿ ಕೊಳ್ಳುವ ಕೊನೆ ದಿನಾಂಕ	ರೇವಣಿ ಮೊತ್ತ (ರೂ.ಗಳು)	ಟೆಂಡರ್ ತೆರೆಯುವ ವೇಳೆ ದಿ.11-08-10
5.	ಭೈರಮಂಗಲ, ತೋಟಗಾರಿಕೆ ಕ್ಷೇತ್ರ, ರಾಮನಗರ ತಾಲ್ಲೂಕು	ಸಪೋಟ	149	31-12-10	1000.00	ಮಧ್ಯಾಹ್ನ 3.15ಗಂಟೆಗೆ
6.	ಕನಕಪುರ, ತೋಟಗಾರಿಕೆ ಕ್ಷೇತ್ರ, ಕನಕಪುರ ತಾಲ್ಲೂಕು	ಸಪೋಟ	144	31-12-10	1000.00	ಮಧ್ಯಾಹ್ನ 3.30ಗಂಟೆಗೆ
7.	ಚನ್ನಪಟ್ಟಣ ಕಛೇರಿ ಸಸ್ಯಾಗಾರ, ಚನ್ನಪಟ್ಟಣ ತಾಲ್ಲೂಕು	ಸಪೋಟ	25	31-12-10	500.00	ಮಧ್ಯಾಹ್ನ 4.00ಗಂಟೆಗೆ

ವಿಶೇಷ ಸೂಚನೆ : ಟೆಂಡರ್ ನಡೆಯುವ ದಿನಾಂಕ & ಸ್ಥಳ

ಟೆಂಡರ್ ನಡೆಸುವ ದಿನಾಂಕ: 11.08.2010

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಛೇರಿ
(ರಾಜ್ಯವಲಯ), ರಾಮನಗರ ಜಿಲ್ಲೆ, ರಾಮನಗರ-571511

ಪಿ.ಆರ್. 557

ಕರ್ನಾಟಕ ಲೋಕಸೇವಾ ಆಯೋಗ
ಲೋಕಸೇವಾ ಆಯೋಗದ ಕಛೇರಿ, “ಉದ್ಯೋಗ ಸೌಧ”, ಬೆಂಗಳೂರು
ತಿದ್ದುಪಡಿ

ಸಂಖ್ಯೆ:ಇಪ(2) 1675/2010-11/ಪಿಎಸ್‌ಸಿ, ದಿನಾಂಕ: ಜೂನ್ 2010

ಆಯೋಗವು 2009ನೇ ಪ್ರಥಮ ಸಾಲಿನ ಇಲಾಖಾ ಪರೀಕ್ಷಾ ಫಲಿತಾಂಶವನ್ನು ಅಧಿಸೂಚನೆ ಸಂಖ್ಯೆ:ಇಪ(1)2197/2009-10/ಪಿಎಸ್‌ಸಿ, ದಿನಾಂಕ:09.11.2009ನ್ನು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ:03.12.2009 ರಂದು ಪ್ರಕಟಿಸಿದ್ದು, ಈ ಅಭ್ಯರ್ಥಿಯು 2008ರ ದ್ವಿತೀಯ ಅಧಿವೇಶನದಲ್ಲಿ ಅಕೌಂಟ್ಸ್ ಹೈಯರ್ ಪತ್ರಿಕೆ-1ರಲ್ಲಿ ವಿನಾಯಿತಿ ಹೊಂದಿದ್ದು, 2009ನೇ ಪ್ರಥಮ ಅಧಿವೇಶನದಲ್ಲಿ ಪತ್ರಿಕೆ-2 ರಲ್ಲಿ ಉತ್ತೀರ್ಣರಾಗಿರುವ ಪ್ರಯುಕ್ತ ಫಲಿತಾಂಶದಲ್ಲಿ ಈ ಕೆಳಕಂಡಂತೆ ತಿದ್ದುಪಡಿ ಮಾಡಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ “ಎ”
ಮಂಗಳೂರು ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆ

ನೋಂದಣಿ ಸಂಖ್ಯೆ: 84182

ನೋಂದಣಿ ಸಂಖ್ಯೆ. 84181 ಮತ್ತು ನೋಂದಣಿ ಸಂಖ್ಯೆ. 84183ರ ನಡುವೆ ನೋಂದಣಿ ಸಂಖ್ಯೆ 84182ನ್ನು ಸೇರಿಸಿ ಓದಿಕೊಳ್ಳತಕ್ಕದ್ದು.

ವಿ.ಬಿ. ಪಾಟೀಲ್

ಕಾರ್ಯದರ್ಶಿ,

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು,

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗ
ಲೋಕಸೇವಾ ಆಯೋಗದ ಕಛೇರಿ, “ಉದ್ಯೋಗ ಸೌಧ”, ಬೆಂಗಳೂರು
ತಿದ್ದುಪಡಿ

ಸಂಖ್ಯೆ:ಇಪ(2) 1674/2010-11/ಪಿಎಸ್‌ಸಿ, ದಿನಾಂಕ: 2ನೇ ಜುಲೈ 2010

ಆಯೋಗವು 2009ನೇ ದ್ವಿತೀಯ ಸಾಲಿನ ಇಲಾಖಾ ಪರೀಕ್ಷಾ ಫಲಿತಾಂಶವನ್ನು ಅಧಿಸೂಚನೆ ಸಂಖ್ಯೆ:3542/3639/2009-10/ಪಿಎಸ್‌ಸಿ, ದಿನಾಂಕ:11/23.03.2010ನ್ನು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ:08.04.2010 ರಂದು

ಪ್ರಕಟಿಸಿದ್ದು, ಸದರಿ ಪರೀಕ್ಷೆಯಲ್ಲಿ ಹಲವು ಅಭ್ಯರ್ಥಿಗಳು ಹಿಂದಿನ ಸಾಲಿನ ಅಧಿವೇಶನದ ಪತ್ರಿಕೆಗಳಲ್ಲಿ ವಿನಾಯಿತಿ ಹೊಂದಿದ್ದು, ಹಾಗೂ ಕೆಲವೊಂದು ಪತ್ರಿಕೆಗಳಲ್ಲಿ ಬಿ.ಕಾಂ. ಪದವೀಧರರಿಗೆ ವಿನಾಯಿತಿ ಇದ್ದು ಸದರಿ ವಿನಾಯಿತಿಯನ್ನು ಪರಿಗಣಿಸುವಂತೆ ಅಭ್ಯರ್ಥಿಗಳು ಕೋರಿರುವ ಪ್ರಯುಕ್ತ ಫಲಿತಾಂಶದಲ್ಲಿ ಈ ಕೆಳಕಂಡಂತೆ ತಿದ್ದುಪಡಿ ಮಾಡಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ “ಎ”

ಬೆಂಗಳೂರು ಕೇಂದ್ರ

ಮುನಿಸಿಪಲ್ ಲೋಕಲ್ ಬೋರ್ಡ್ಸ್

ಸಾಮಾನ್ಯ ದರ್ಜೆ

ನೋಂದಣಿ ಸಂಖ್ಯೆ: 41680

ನೋಂದಣಿ ಸಂಖ್ಯೆ. 41612 ಮತ್ತು 41793ರ ನಡುವೆ ನೋಂದಣಿ ಸಂಖ್ಯೆ 41680ನ್ನು ಸೇರಿಸಿ ಓದಿಕೊಳ್ಳತಕ್ಕದ್ದು.

ಚಿತ್ರದುರ್ಗ ಕೇಂದ್ರ

ರೆವಿನ್ಯೂ ಹೈಯರ್ ಭಾಗ-2

ನೋಂದಣಿ ಸಂಖ್ಯೆ: 58552

ನೋಂದಣಿ ಸಂಖ್ಯೆ. 58531ರ ಮತ್ತು ನೋಂದಣಿ ಸಂಖ್ಯೆ. 58556ರ ನಡುವೆ ನೋಂದಣಿ ಸಂಖ್ಯೆ 58552ನ್ನು ಸೇರಿಸಿ ಓದಿಕೊಳ್ಳತಕ್ಕದ್ದು.

ಅಪೆಂಡಿಕ್ಸ್ “ಬಿ”

ಬೆಂಗಳೂರು ಕೇಂದ್ರ

ಎಸ್.ಎ.ಎಸ್. ಭಾಗ-3

ಪತ್ರಿಕೆ-2 ರಿಂದ ಪತ್ರಿಕೆ 5ರವರೆಗೆ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ. 40142 ಮತ್ತು ನೋಂದಣಿ ಸಂಖ್ಯೆ. 40456ರ ನಡುವೆ ನೋಂದಣಿ ಸಂಖ್ಯೆ. 40248ನ್ನು ಉತ್ತೀರ್ಣರಾಗಿದ್ದಾರೆಂದು ಸೇರಿಸಿ ಓದಿಕೊಳ್ಳತಕ್ಕದ್ದು.

ನೋಂದಣಿ ಸಂಖ್ಯೆ. 44393 ಮತ್ತು ನೋಂದಣಿ ಸಂಖ್ಯೆ. 45189ರ ನಡುವೆ ನೋಂದಣಿ ಸಂಖ್ಯೆ 44942 ಉತ್ತೀರ್ಣರಾಗಿದ್ದಾರೆಂದು ಸೇರಿಸಿ ಓದಿಕೊಳ್ಳತಕ್ಕದ್ದು.

ಅಪೆಂಡಿಕ್ಸ್ “ಬಿ”

ಬೆಳಗಾವಿ ಕೇಂದ್ರ

ಕೋ ಆಪರೇಷನ್

ನೋಂದಣಿ ಸಂಖ್ಯೆ. 47016, 49066, 49089, 49406ರ ಅಭ್ಯರ್ಥಿಗಳು ಕೋ ಆಪರೇಷನ್ ಪತ್ರಿಕೆ-1ರಲ್ಲಿ ಉತ್ತೀರ್ಣರಾಗಿರುತ್ತಾರೆ.

ವಿ.ಬಿ. ಪಾಟೀಲ್

ಕಾರ್ಯದರ್ಶಿ,

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು,

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗ

ಲೋಕಸೇವಾ ಆಯೋಗದ ಕಛೇರಿ, “ಉದ್ಯೋಗ ಸೌಧ”, ಬೆಂಗಳೂರು

ತಿದ್ದುಪಡಿ

ಸಂಖ್ಯೆ.ಇಪ(2) 1673/2010-11/ಪಿಎಸ್‌ಸಿ, ದಿನಾಂಕ: ಜುಲೈ 2010

ಆಯೋಗವು 2008ನೇ ಪ್ರಥಮ ಸಾಲಿನ ಇಲಾಖಾ ಪರೀಕ್ಷಾ ಫಲಿತಾಂಶವನ್ನು ಅಧಿಸೂಚನೆ ಸಂಖ್ಯೆ.ಇಪ(1)1186/2008-09/ಪಿಎಸ್‌ಸಿ, ದಿನಾಂಕ:28.10.2008ನ್ನು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ:06.11.2008 ರಂದು ಪ್ರಕಟಿಸಿದ್ದು, ಸದರಿ ಪರೀಕ್ಷೆಯಲ್ಲಿ ಈ ಅಭ್ಯರ್ಥಿಯು 2007ರ ದ್ವಿತೀಯ ಅಧಿವೇಶನದಲ್ಲಿ ಪತ್ರಿಕೆ 1 ಮತ್ತು 3ರಲ್ಲಿ ವಿನಾಯಿತಿ ಹೊಂದಿದ್ದು, 2008ರ ಪ್ರಥಮ ಅಧಿವೇಶನದಲ್ಲಿ ಪತ್ರಿಕೆ-2 ರಲ್ಲಿ ಉತ್ತೀರ್ಣರಾಗಿರುವ ಪ್ರಯುಕ್ತ ಫಲಿತಾಂಶದಲ್ಲಿ ಈ ಕೆಳಕಂಡಂತೆ ತಿದ್ದುಪಡಿ ಮಾಡಿ ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ “ಎ”

ಬೆಂಗಳೂರು ಕೇಂದ್ರ

ಎಸ್.ಎ.ಎಸ್. ಭಾಗ-1

ಪ್ರಥಮ ದರ್ಜೆ

ನೋಂದಣಿ ಸಂಖ್ಯೆ: 11757

ನೋಂದಣಿ ಸಂಖ್ಯೆ. 10690 ಮತ್ತು ನೋಂದಣಿ ಸಂಖ್ಯೆ. 17297ರ ನಡುವೆ ನೋಂದಣಿ ಸಂಖ್ಯೆ 11757ನ್ನು ಸೇರಿಸಿ ಓದಿಕೊಳ್ಳತಕ್ಕದ್ದು.

ವಿ.ಬಿ. ಪಾಟೀಲ್

ಕಾರ್ಯದರ್ಶಿ,

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು,

ಕರ್ನಾಟಕ ಲೋಕಸೇವಾ ಆಯೋಗ.

ಪಿ.ಆರ್. 498

**ಮಿಂಟೋ ಕಣ್ಣಾಸ್ವತ್ತೆ
ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ,
(ಬಿ.ಎಂ.ಸಿ.ಆರ್.ಐ - ಬೋಧಕ ಆಸ್ಪತ್ರೆ)**

ನಿರ್ದೇಶಕರವರ ಕಛೇರಿ, ಮಿಂಟೋ ಕಣ್ಣಾಸ್ವತ್ತೆ, ಪ್ರಾ.ನೇ.ಚಿ.ಸಂ. ಬೆಂಗಳೂರು - 560 002

ಅಲ್ಪಾವಧಿ ಟೆಂಡರ್

ಸಂಖ್ಯೆ: ಮಿಂಕ/ಟೆಂಡರ್/50/2010-11, ಬೆಂಗಳೂರು, ದಿನಾಂಕ: 20ನೇ ಜುಲೈ 2010

ವಿಷಯ: ಮಿಂಟೋ ಕಣ್ಣಾಸ್ವತ್ತೆ, ಇಲ್ಲಿನ ಆಡುಬೋರಿಯಂಗ್ ಕುರ್ಚಿ ಸರಬರಾಜು ಮಾಡುವ ಬಗ್ಗೆ.

ಮಿಂಟೋ ಕಣ್ಣಾಸ್ವತ್ತೆ ಆಡುಬೋರಿಯಂಗ್ 130 ಕುರ್ಚಿಗಳನ್ನು ಅಳವಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 1999 ಮತ್ತು 2000 ರಂತೆ ಅಲ್ಪಾವಧಿ ಟೆಂಡರ್ ಅರ್ಜಿಗಳನ್ನು ಪ್ರತಿಷ್ಠಿತ ತಯಾರಕರು / ಅಧಿಕೃತ ಪ್ರತಿನಿಧಿಗಳಿಂದ ಅರ್ಜಿ ಕರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ bmcri.org. ಯಿಂದ ಪಡೆಯಬಹುದು.

ಟೆಂಡರ್ ಅರ್ಜಿಗಳನ್ನು ದಿನಾಂಕ: 26.7.2010 ರಿಂದ 6.8.10 ವರೆಗೆ ವಿತರಿಸಲಾಗುವುದು.

ಭರ್ತಿ ಮಾಡಿದ ಟೆಂಡರ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 7.8.10 ಮಧ್ಯಾಹ್ನ 12.00 ಗಂಟೆಗೆ

ಟೆಂಡರ್ ತೆರೆಯುವ ದಿನಾಂಕ: 7.8.10 ಮಧ್ಯಾಹ್ನ 2.30 ಗಂಟೆಗೆ

ಪಿ.ಡಿ. 108

ನಿರ್ದೇಶಕರು

Eೃi AೃEೃE aNEPೃ'ಗೃPnೃNೃOೃEi PೃgೃE, AೃNYೃOೃEೃ ¼NYೃEi OೃAೃNYi AೃNYೃOೃEೃ-03,
AೃNೃOೃPi wೃwೃEೃy ೃIPV'ೃu

aNVೃH4-oC¼aBೃEೃy-1/2010-11, ೃ¼nNPi 20ನೇ ಜುಲೈ 2010

ೃYೃNೃOೃ ಜೈವಿಕ ಇಂಧನ ಕೈಪಿಡಿ ಮುದ್ರಿಸಿ ಸರಬರಾಜು ಮಾಡುವ ಬಗ್ಗೆ.

ಈ ಮೂಲಕ ಸಮಸ್ತ ಸರಬರಾಜುದಾರರಿಗೆ ತಿಳಿಸುವುದೇನೆಂದರೆ, ಜೈವಿಕ ಇಂಧನ ನೀತಿ ಹಾಗೂ ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ ವರ್ಣ ರಂಜಿತ ಮುಖಪುಟವಿರುವ ಜೈವಿಕ ಇಂಧನ ಕೈಪಿಡಿಯು 30000 ಪ್ರತಿಗಳನ್ನು ಮುದ್ರಿಸಿ ಸರಬರಾಜು ಮಾಡಲು ದಿನಾಂಕ: 04.08.2010 ರಂದು ಟೆಂಡರ್‌ನ್ನು ಕರೆಯಲಾಗಿದೆ. ಆಸಕ್ತಿಯುಳ್ಳ ಮತ್ತು ಅನುಭವ ಇರುವ ಮುದ್ರಣಗಾರರು, ಇದರೊಂದಿಗೆ ಆರ್ಥಿಕವಾಗಿ ಸದೃಢವುಳ್ಳವರು ಟೆಂಡರ್‌ನಲ್ಲಿ ಭಾಗವಹಿಸಬಹುದು. ಟೆಂಡರ್ ವಿವರಗಳು ಕೆಳಕಂಡಂತೆ ಇರುತ್ತದೆ.

ದಿನಾಂಕ: 04.08.2010 ರಂದು ಅಪರಾಹ್ನ 1.00 ಗಂಟೆಯಾಳಿಗೆ ಮೊಹರ ಮಾಡಿದ ಟೆಂಡರ್ ಸಲ್ಲಿಸುವುದು. ಅದೇ ದಿನ ಕೆಳಗೆ ಸಹಿ ಮಾಡಿದವರ ಅಥವಾ ಇವರಿಂದ ಅಧಿಕೃತವಾಗಿ ನೇಮಿಸಲ್ಪಟ್ಟವರು ಸದರಿ ದಿನಾಂಕದಂದು ಟೆಂಡರ್‌ದಾರರ ಸಮ್ಮುಖದಲ್ಲಿ ಟೆಂಡರ್ ಲಕೋಟೆಯನ್ನು ಅಪರಾಹ್ನ 4.00 ಗಂಟೆಗೆ ತೆಗೆಯಲಾಗುವುದು ಮತ್ತು ಸದರಿ ದಿನಾಂಕದಂದು ಯಾವುದೇ ಟೆಂಡರ್ ಬಾರದಿದ್ದರೆ ಅಥವಾ ಕಾರಣಾಂತರಗಳಿಂದ ಟೆಂಡರ್ ನಡೆಯದೇ ಇದ್ದಲ್ಲಿ ಇದೇ ಪ್ರಕಟಣೆಯ ಷರತ್ತಿಗೆ ಒಳಪಟ್ಟು ದಿನಾಂಕ: 05.08.2010. ರಂದು ಅಪರಾಹ್ನ 1.00 ಗಂಟೆಗೆ ಎರಡನೇ ಬಾರಿಗೆ ನೋಂದಾಯಿತ ಇಚ್ಛೆಯುಳ್ಳ ಅರಣ್ಯ ಗುತ್ತಿಗೆದಾರರಿಂದ ಭರ್ತಿ ಮಾಡಿದ ಟೆಂಡರ್‌ಗಳನ್ನು ಸ್ವೀಕೃತಿ ಮಾಡಲಾಗುವುದು ಮತ್ತು ಟೆಂಡರ್ ಲಕೋಟೆಯನ್ನು ಅದೇ ದಿನ 4.00 ಗಂಟೆಗೆ ತೆಗೆಯಲಾಗುವುದು. ಈ ಬಗ್ಗೆ ಮತ್ತೆ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದಿಲ್ಲ.

ಕ್ರಮ ಸಂಖ್ಯೆ	ವಿಭಾಗ	ಸರಬರಾಜು ಮಾಡಬೇಕಾದ ವಿವರ	ಪ್ರಮಾಣ	ಟೆಂಡರ್ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ಪ್ರತಿಗಳನ್ನು ಸರಬರಾಜು ಮಾಡಬೇಕಾದ ದಿನಾಂಕ
1	ಬೆಂಗಳೂರು ನಗರ ವಿಭಾಗ	ಜೈವಿಕ ಇಂಧನ ಕೈಪಿಡಿ (72 ಪುಟಗಳು)	30000 Copies	10,00,000-00	10,000-00	10.08.2010

ಉಪ ಅರಣ್ಯ ಸಂರಕ್ಷಣಾಧಿಕಾರಿ

ಪಿ.ಆರ್. 558

ಬೆಂಗಳೂರು ನಗರ ವಿಭಾಗ, ಬೆಂಗಳೂರು

AೃEೃE CೃNೃVೃ

Eೃi AೃEೃE aNEPೃ'ಗೃPnೃE, PೃOೃNೃNೃEi ೃnೃ1¼UPi OೃAೃNYi PೃOೃNೃNೃEi

2010-11¼a aೃOYೃ P¼PೃOೃAೃPೃnೃi ¼aೃO-¼Oೃೃ ¼Oೃi aೃ'¼ ¼aೃO-¼Oೃೃ ¼Oೃi¼ S, aೃ ೃ¼OYi'¼ OೃO-¼
AೃOೃOೃOೃ¼ aೃNYೃ OೃOೃNYೃ PೃOೃYೃEYೃOೃ, OೃSೃO-¼OೃNೃUೃi aNEPೃ'ಗೃ PೃOೃYೃEYೃOೃi AೃY¼ wೃwೃEೃy

H2.Aೃpx.wೃwೃEೃy.aBೃEೃy.22/2010-11, ೃ¼nNPi 12ನೇ ಜುಲೈ 2010

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ 2010ರ ಮಳೆಗಾಲದಲ್ಲಿ ಈ ಕೆಳಗೆ ನಮೂದಿಸಿರುವ ವಿವಿಧ ಇತರೆ ಯೋಜನೆಗಳಡಿಯಲ್ಲಿ 2010-11ನೇ ಸಾಲಿಗೆ ಮುಂಗಡ ಕಾಮಗಾರಿಗಳು, ಮಣ್ಣು ತೇವಾಂಶ ಸಂರಕ್ಷಣಾ ಕಾಮಗಾರಿಗಳು

ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಲು ಈ ಮುಂದೆ ತಿಳಿಸಲಾಗಿರುವ ನಿಬಂಧನೆಗಳ ಮೇರೆಗೆ ನೋಂದಾಯಿತ ಅರಣ್ಯ ಗುತ್ತಿಗೆದಾರರಿಂದ ಟೆಂಡರ್ ಕರೆಯಲಾಗಿದೆ.

ದಿನಾಂಕ 05-08-2010ರ ಅಪರಾಹ್ನ 3.00 ಗಂಟೆಯೊಳಗೆ ಮೊಹರು ಮಾಡಿದ ಟೆಂಡರ್ ಸಲ್ಲಿಸುವುದು. ಅದೇ ದಿನ ಈ ಕೆಳಗೆ ಸಹಿ ಮಾಡಿರುವುದು ಅಥವಾ ಇವರಿಂದ ಅಧಿಕೃತವಾಗಿ ನೇಮಿಸಲ್ಪಟ್ಟವರು ಸದರಿ ದಿನಾಂಕದಂದು ಟೆಂಡರ್‌ದಾರರ ಸಮ್ಮುಖದಲ್ಲಿ ಟೆಂಡರ್ ಲಕೋಟೆಯನ್ನು ಅಪರಾಹ್ನ 4 ಗಂಟೆಗೆ ತೆರೆಯುವುದು ಈ ಸಂಬಂಧ ಟೆಂಡರ್ ಫಾರಂಗಳನ್ನು ದಿನಾಂಕ 04-8-2010ರಂದು ಮಧ್ಯಾಹ್ನ 1-00 ಗಂಟೆವರೆಗೆ ಟೆಂಡರ್ ಫಾರಂಗಳನ್ನು ನೀಡಲಾಗುವುದು ಮತ್ತು ಸದರಿ ದಿನಾಂಕದಂದು ಯಾವುದೇ ಟೆಂಡರ್ ಬಾರದಿದ್ದಲ್ಲಿ ಅಥವಾ ಕಾರಣಾಂತರದಿಂದ ಟೆಂಡರ್ ನಡೆಯದಿದ್ದಲ್ಲಿ ಇದೇ ಪ್ರಕಟಣೆಯ ಷರತ್ತಿಗೆ ಒಳಪಟ್ಟು ಪುನಃ 09-08-2010ರಂದು ಅಪರಾಹ್ನ 3.00 ಗಂಟೆಗೆ ಎರಡನೇ ಬಾರಿಗೆ ನೋಂದಾಯಿತ ಇಚ್ಛೆಯುಳ್ಳ ಅರಣ್ಯ ಗುತ್ತಿಗೆದಾರರಿಂದ ಭರ್ತಿಮಾಡಿದ ಟೆಂಡರ್‌ಗಳನ್ನು ಸ್ವೀಕರಿಸಲಾಗುವುದು ಮತ್ತು ಟೆಂಡರ್ ಲಕೋಟೆಯನ್ನು ಅದೇ ದಿನ 4.00 ಗಂಟೆಗೆ ತೆರೆಯಲಾಗುವುದು. ಈ ಸಂಬಂಧ ಟೆಂಡರ್ ಫಾರಂಗಳನ್ನು ದಿನಾಂಕ 7-8-2010ರಂದು ಮಧ್ಯಾಹ್ನ 1-00 ಗಂಟೆವರೆಗೆ ಟೆಂಡರ್ ಫಾರಂಗಳನ್ನು ನೀಡಲಾಗುವುದು ಈ ಬಗ್ಗೆ ಮತ್ತೆ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದಿಲ್ಲ.

1) P4n1 vPi aRÉi AEÉÉ ½0i1 ai`u 0i-0i p0i 0i1É aNEPÉ`u Ni0ón¼u

2010-11¼u ànOYu PM0çA0Pn`i ¼R0-00ç0 ½0i1 ai`u ¼R0-00ç0 ½0i1n¼ S, àR ç0Yi`u 0i-0i Äç000i0i0 ànYi0 0i0NYi0 Pn00YnÉYç0, 0iS0« -00nN¼i aNEPÉ`n Pn00YnÉYç0 0i0Éi

Pl. àN.	00Ni0	Yn00 AEÉÉ à0i0 à0É0	Pn00YnÉ 00Éi	0i0 1i É	çÉ0i0nS /0á0S¼ (àYç00)	AN`nn0 0i0-i (É0.Yç00)	C.HN.¥. 0i0-i	Pn00YnÉ ç0É0i A0Pn`i AN00 Yç00
------------	-------	------------------------------	--------------	-------------	------------------------------	------------------------------	------------------	--

I ¼R0Z¼P0i0Z AEÉÉ ç0¼00-¼i`i çÉÉPi PnNi0¼Pi0i0

(a) 3¼0 0iYi`i ¼R0-00ç0 ç0Yi`u

1	ಶ್ರೀನಿವಾಸಪುರ	ಕೊತ್ತಪೇಟೆ	ಪುಲಗೊರುಕೋಟೆ	01	50	55,000.00	2,750.00	31/3/2011
					50	55,000.00		

(b) 2¼0 0iYi`i ¼R0-00ç0 ç0Yi`u

2	ಶ್ರೀನಿವಾಸಪುರ	ಕೊತ್ತಪೇಟೆ	ಪುಲಗೊರುಕೋಟೆ	01	50	55,000.00	2,750.00	31/3/2011
3	ಬಂಗಾರಪೇಟೆ	ಭತ್ತಹಳ್ಳಿ	ಕೆಎಸ್‌ಎಫ್ 1ನೇ ಬ್ಲಾಕ್	01	50	55,000.00	2,750.00	31/3/2011
					100	110,000.00		

II Bájáçy ¼nç0ÉnY Én¼É0Y¼y Pn00YnÉ

(a) 3¼0 0iYi`i ¼R0-00ç0 ç0Yi`u

1	ಮಾಲೂರು	ಮೂತನೂರು	ಕೆಎಸ್‌ಎಫ್ 4ನೇ ಬ್ಲಾಕ್	02	50	82,500.00	4,125.00	31/3/2011
2	ಮುಳಬಾಗಿಲು	ಚಿರೈಪಲ್ಲಿ	ಗೋಕುಂಟೆ- ಎಸ್‌ಎಫ್	02	50	82,500.00	4,125.00	31/3/2011
					100	165,000.00		

(b) 2¼0 0iYi`i ¼R0-00ç0 ç0Yi`u

1	ಮಾಲೂರು	ಗುಲ್ಲಹಳ್ಳಿ	ಕೆಎಸ್‌ಎಫ್ 3 ಮತ್ತು 4ನೇ ಬ್ಲಾಕ್	02	50	106,150.00	5,307.50	31/3/2011
2	ಮುಳಬಾಗಿಲು	ವಮ್ಮಸಂದ್ರ	ಗೋಕುಂಟೆ- ಎಸ್‌ಎಫ್	02	50	106,150.00	5,307.50	31/3/2011

Pl. No.	ಆಧಾರ್	Yr/Oth A/E/S/ ad/oth/ ad/oth	Pr/OthYnE OthEi	Oth i E	ಒಳಿತಿ/ಒಳಿತಿ (ಅ/ಯ/ಯ)	AN ¹ ಗ್ರಾಂಥಿ (ಅ/ಯ/ಯ)	C.HN.¥. Oth-i	Pr/OthYnE ಪೂರ್ಣಿ ಆಧಾರ್ ¹ i AN ¹ Oth Yn/Oth
3	ಕೋಲಾರ	ಬೆಂಗಳೂರು	ತೊಂಡಾಲ-ಎಸ್‌ಎಫ್	02	50	106,150.00	5,307.50	31/3/2011
4	ಬಂಗಾರಪೇಟೆ	ಭತ್ತಹಳ್ಳಿ	ಕೆಎಸ್‌ಎಫ್ 1ನೇ ಬ್ಲಾಕ್	02	50	106,150.00	5,307.50	31/3/2011
					200	424,600.00		

(C) 1½ Oth¹ i ¼Pr-Oth¹ Oth¹ i

1	ಕೋಲಾರ	ತಿರುಮಲ ಕೊಪ್ಪ	ವಕ್ಕಲೇರಿ	02	50	122,320.00	6,116.00	31/3/2011
2	ಬಂಗಾರಪೇಟೆ	ಭತ್ತಹಳ್ಳಿ	ಕೆಎಸ್‌ಎಫ್ 1ನೇ ಬ್ಲಾಕ್	02	50	122,320.00	6,116.00	31/3/2011
3	ಬಂಗಾರಪೇಟೆ	ತಳ್ಳೂರು	ಕೆಎಸ್‌ಎಫ್ 1ನೇ ಬ್ಲಾಕ್	02	50	122,320.00	6,116.00	31/3/2011
4	ಶ್ರೀನಿವಾಸಪುರ	ಕೊತ್ತಪೇಟೆ	ಪುಲಗೊರುಕೋಟೆ-ಎಸ್‌ಎಫ್	02	50	122,320.00	6,116.00	31/3/2011
					200	489,280.00		

(d) 8"X12 ACh-Writh ad/oth/ ad/oth i ¼Pr Oth¹ i

1	ಕೋಲಾರ	ತಿರುಮಲ ಕೊಪ್ಪ	ಮಡೇರಹಳ್ಳಿ	02	2000	4,180.00	209.00	31/8/2010
2	ಬಂಗಾರಪೇಟೆ	ಭತ್ತಹಳ್ಳಿ	ತೊಪ್ಪನಹಳ್ಳಿ	02	2000	4,180.00	209.00	31/8/2010
3	ಬಂಗಾರಪೇಟೆ	ತಳ್ಳೂರು	ತೊಪ್ಪನಹಳ್ಳಿ	02	2000	4,180.00	209.00	31/8/2010
4	ಶ್ರೀನಿವಾಸಪುರ	ಕೊತ್ತಪೇಟೆ	ಆವಲಕೊಪ್ಪ	02	2000	4,180.00	209.00	31/8/2010
					8000	16,720.00		

(e) ¼Pr-Oth¹ i ACh-Oth¹ i

1	ಕೋಲಾರ	ಚಲುವನಹಳ್ಳಿ	ಅಂತರಗಂಗೆ 'ಸಿ' ಬ್ಲಾಕ್	02	25	117,920.00	5,896.00	31/3/2011
		ತಿರುಮಲ ಕೊಪ್ಪ	ವಕ್ಕಲೇರಿ 'ಎ' ಬ್ಲಾಕ್	02	25	117,920.00	5,896.00	31/3/2011
		ತಿರುಮಲ ಕೊಪ್ಪ	ವಕ್ಕಲೇರಿ 'ಬಿ' ಬ್ಲಾಕ್	02	25	117,920.00	5,896.00	31/3/2011
2	ಮಾಲೂರು	ಗುಲ್ಲಹಳ್ಳಿ	ಕೆಎಸ್‌ಎಫ್ 4ನೇ ಬ್ಲಾಕ್ 'ಎ' ಬ್ಲಾಕ್	02	25	117,920.00	5,896.00	31/3/2011
			ಕೆಎಸ್‌ಎಫ್ 4ನೇ ಬ್ಲಾಕ್ 'ಬಿ' ಬ್ಲಾಕ್	02	25	117,920.00	5,896.00	31/3/2011

Pl. àN.	ÓÐNíð	YnlÓð AÉ§Í àDÓ® àñÉñ	PñÓðYñÉ ÓÓÉí	Óñ 1í É	ÉÉÓñS /ÓáðSÍ (àYçDÓ)	AN¹ñnó Óñ-í (Éð.YçDÓ)	C.HN.¥. Óñ-í	PñÓðYñÉ øáÉñí ÄðPñ¹í AN®Óð YñðÓð
		ಮೂತನೂರು	ಕೆಎಸ್‌ಎಫ್ 3 ಮತ್ತು 4ನೇ ಬ್ಲಾಕ್	02	25	117,920.00	5,896.00	31/3/2011
			ಕೆಎಸ್‌ಎಫ್ 3 ಮತ್ತು 4ನೇ ಬ್ಲಾಕ್	02	25	117,920.00	5,896.00	31/3/2011
3	ಶ್ರೀನಿವಾಸಪುರ	ಕೊತ್ತಪ್ಪೇಟೆ	ಪುಲಗೊರುಕೋಟೆ- ಎಸ್‌ಎಫ್	02	10	47,168.00	2,358.40	31/3/2011
					185	872,608.00		

(f) 8''X12 Aç-ñíð àðYçÍ ÆðYñ¹í Æáí ÉYçDÓ

1	ಕೋಲಾರ	ಚಲುವನಹಳ್ಳಿ	ಮಡೇರಹಳ್ಳಿ	02	12000	25,080.00	1,254.00	31/8/2010
		ತಿರುಮಲ ಕೊಪ್ಪ	ಮಡೇರಹಳ್ಳಿ	02	12000	25,080.00	1,254.00	31/8/2010
		ತಿರುಮಲ ಕೊಪ್ಪ	ಮಡೇರಹಳ್ಳಿ	02	12000	25,080.00	1,254.00	31/8/2010
2	ಮಾಲೂರು	ಗುಲ್ಲಹಳ್ಳಿ	ಹುಂಗೇನಹಳ್ಳಿ	02	12000	25,080.00	1,254.00	31/8/2010
			ಹುಂಗೇನಹಳ್ಳಿ	02	12000	25,080.00	1,254.00	31/8/2010
		ಮೂತನೂರು	ಹುಂಗೇನಹಳ್ಳಿ	02	12000	25,080.00	1,254.00	31/8/2010
			ಹುಂಗೇನಹಳ್ಳಿ	02	12000	25,080.00	1,254.00	31/8/2010
3	ಶ್ರೀನಿವಾಸಪುರ	ಕೊತ್ತಪ್ಪೇಟೆ	ಆವಲಕೊಪ್ಪ	02	4800	10,032.00	501.60	31/8/2010
					88800	185,592.00		

(g) 8''X12 Aç-ñíð àðYçÍ¼¼¼áí ÉYçDÓ ÄçñðÓ¹ð

1	ಕೋಲಾರ	ಚಲುವನಹಳ್ಳಿ	ಮಡೇರಹಳ್ಳಿ	02	1000	8,250.00	412.50	31/3/2011
		ತಿರುಮಲ ಕೊಪ್ಪ	ಮಡೇರಹಳ್ಳಿ	02	1000	8,250.00	412.50	31/3/2011
		ತಿರುಮಲ ಕೊಪ್ಪ	ಮಡೇರಹಳ್ಳಿ	02	1000	8,250.00	412.50	31/3/2011
2	ಮಾಲೂರು	ಗುಲ್ಲಹಳ್ಳಿ	ಹುಂಗೇನಹಳ್ಳಿ	02	1000	8,250.00	412.50	31/3/2011
			ಹುಂಗೇನಹಳ್ಳಿ	02	1000	8,250.00	412.50	31/3/2011
		ಮೂತನೂರು	ಹುಂಗೇನಹಳ್ಳಿ	02	1000	8,250.00	412.50	31/3/2011
			ಹುಂಗೇನಹಳ್ಳಿ	02	1000	8,250.00	412.50	31/3/2011
3	ಶ್ರೀನಿವಾಸಪುರ	ಕೊತ್ತಪ್ಪೇಟೆ	ಆವಲಕೊಪ್ಪ	02	400	3,300.00	165.00	31/3/2011
					7400	61,050.00		

(h) ¼¼ð-ðÓÉ ÄçñðÓ¹ð (ÄñPyññYy)

1	ಕೋಲಾರ	ಚಲುವನಹಳ್ಳಿ	ಅಂತರಗಂಗಿ 'ಸಿ' ಬ್ಲಾಕ್	02	25	117,920.00	5,896.00	31/3/2011
---	-------	------------	-------------------------	----	----	------------	----------	-----------

Pl. àN.	ÓÐNíð	YnÍð AÉ§Í àDíð àñÉíð	PñÓðYñÉ ÓÓÉí	Óíñ í É	ÉÉÓíñS /ÓáðSÍ (àñYçDí)	AN¹ññó Óíð-í (Éíð.YçDí)	C.HN.¥. Óíð-í	PñÓðYñÉ ¢úÉíð ÁðPñ¹í AN®Óð YñðÓí
		ತಿರುಮಲ ಕೊಪ್ಪ	ಅಂತರಗಂಗೆ 'ಎ' ಬ್ಲಾಕ್	02	25	117,920.00	5,896.00	31/3/2011
		ತಿರುಮಲ ಕೊಪ್ಪ	ವಕ್ಕಲೇರಿ - ಎಸ್‌ಎಫ್	02	25	117,920.00	5,896.00	31/3/2011
2	ಬಂಗಾರಪೇಟೆ	ತಳ್ಳೂರು	ಕೆಎಸ್‌ಎಫ್ 1ನೇ ಬ್ಲಾಕ್ (ಬ್ಲಾಕ್-1)	02	25	117,920.00	5,896.00	31/3/2011
		ಭತ್ತಹಳ್ಳಿ	ಕೆಎಸ್‌ಎಫ್ 1ನೇ ಬ್ಲಾಕ್ (ಬ್ಲಾಕ್-1)	02	25	117,920.00	5,896.00	31/3/2011
		ತಳ್ಳೂರು	ಕೆಎಸ್‌ಎಫ್ 1ನೇ ಬ್ಲಾಕ್ (ಬ್ಲಾಕ್-2)	02	25	117,920.00	5,896.00	31/3/2011
		ಭತ್ತಹಳ್ಳಿ	ಕೆಎಸ್‌ಎಫ್ 1ನೇ ಬ್ಲಾಕ್ (ಬ್ಲಾಕ್-2)	02	25	117,920.00	5,896.00	31/3/2011
3	ಶ್ರೀನಿವಾಸಪುರ	ಆಲಂಬಗಿರಿ	ಆಲಂಬಗಿರಿ ಬೀಚ್	02	25	117,920.00	5,896.00	31/3/2011
					200	943,360.00		

(i) 8"X12 Açí-Ñíð àñYçí ÉÉÓíñS í ÉYçDí

1	ಕೋಲಾರ	ಚಲುವನಹಳ್ಳಿ	ಮಡೇರಹಳ್ಳಿ	02	12000	25,080.00	1,254.00	31/8/2010
		ತಿರುಮಲ ಕೊಪ್ಪ	ಮಡೇರಹಳ್ಳಿ	02	12000	25,080.00	1,254.00	31/8/2010
		ತಿರುಮಲ ಕೊಪ್ಪ	ಮಡೇರಹಳ್ಳಿ	02	12000	25,080.00	1,254.00	31/8/2010
2	ಬಂಗಾರಪೇಟೆ	ತಳ್ಳೂರು	ತೊಪ್ಪನಹಳ್ಳಿ	02	12000	25,080.00	1,254.00	31/8/2010
		ಭತ್ತಹಳ್ಳಿ	ತೊಪ್ಪನಹಳ್ಳಿ	02	12000	25,080.00	1,254.00	31/8/2010
		ತಳ್ಳೂರು	ತೊಪ್ಪನಹಳ್ಳಿ	02	12000	25,080.00	1,254.00	31/8/2010
		ಭತ್ತಹಳ್ಳಿ	ತೊಪ್ಪನಹಳ್ಳಿ	02	12000	25,080.00	1,254.00	31/8/2010
3	ಶ್ರೀನಿವಾಸಪುರ	ಆಲಂಬಗಿರಿ	ಆವಲಕೊಪ್ಪ	02	12000	25,080.00	1,254.00	31/8/2010
					96000	200,640.00		

(j) 8"X12 Açí-Ñíð àñYçí ÉÉÓíñS í ÉYçDí ÁçñðÓíð

1	ಕೋಲಾರ	ಚಲುವನಹಳ್ಳಿ	ಮಡೇರಹಳ್ಳಿ	02	1000	8,250.00	412.50	31/3/2011
		ತಿರುಮಲ ಕೊಪ್ಪ	ಮಡೇರಹಳ್ಳಿ	02	1000	8,250.00	412.50	31/3/2011
		ತಿರುಮಲ ಕೊಪ್ಪ	ಮಡೇರಹಳ್ಳಿ	02	1000	8,250.00	412.50	31/3/2011
2	ಬಂಗಾರಪೇಟೆ	ತಳ್ಳೂರು	ತೊಪ್ಪನಹಳ್ಳಿ	02	1000	8,250.00	412.50	31/3/2011
		ಭತ್ತಹಳ್ಳಿ	ತೊಪ್ಪನಹಳ್ಳಿ	02	1000	8,250.00	412.50	31/3/2011

Pf. àN.	ÓÐNíð	YnlÓð AÉISí àDíð® àññÉð	PñÓðYñÉ ÓÓÉí	Óíñ 1í É	ÉÉÓíñS /ÓáðSÍ (àúYçDí)	AN¹ññó Óíð-í (Éð.YçDí)	C.HN.¥. Óíð-í	PñÓðYñÉ ಸೂÉíðí ÁðPñ¹í AN®Óð YíðÓíð
		ತಳ್ಳೂರು	ತೊಪ್ಪನಹಳ್ಳಿ	02	1000	8,250.00	412.50	31/3/2011
		ಭತ್ತಹಳ್ಳಿ	ತೊಪ್ಪನಹಳ್ಳಿ	02	1000	8,250.00	412.50	31/3/2011
3	ಶ್ರೀನಿವಾಸಪುರ	ಆಲಂಬಗಿರಿ	ಆವಲಕೊಪ್ಪ	02	1000	8,250.00	412.50	31/3/2011
					8000	66,000.00		

III ÉÉÓíð Óíð-í àS« ÓíðÉ Óíðvóy É-ñ¹ ¼íð-íðóçð PñÓðYñÉ

(a) 3¼ð ÓYí¹í ¼íð-íðóçð ççóYí¹ú

1	ಕೋಲಾರ	ತಿರುಮಲ ಕೊಪ್ಪ	ವಕ್ಕಲೇರಿ	04	25	70,125.00	3,506.25	31/3/2011
		ಬೆಣ್ಣೆಗೂರು	ತೊಂಡಾಲ	04	25	70,125.00	3,506.25	31/3/2011
2	ಮಾಲೂರು	ಗುಲ್ಲಹಳ್ಳಿ	ಕೆಎಸ್‌ಎಫ್ 3ನೇ ಬ್ಲಾಕ್	04	25	70,125.00	3,506.25	31/3/2011
3	ಬಂಗಾರಪೇಟೆ	ಭುವನ ಹಳ್ಳಿ-1	ಕೆಎಸ್‌ಎಫ್ 4ನೇ ಬ್ಲಾಕ್, 'ಎ' ಬ್ಲಾಕ್	04	25	70,125.00	3,506.25	31/3/2011
		ಭುವನ ಹಳ್ಳಿ-2	ಕೆಎಸ್‌ಎಫ್ 4ನೇ ಬ್ಲಾಕ್, 'ಬಿ' ಬ್ಲಾಕ್	04	25	70,125.00	3,506.25	31/3/2011
4	ಮುಳಬಾಗಿಲು	ವಮ್ಮಸಂದ್ರ	ಗೋಕುಂಟೆ	04	25	70,125.00	3,506.25	31/3/2011
5	ಶ್ರೀನಿವಾಸಪುರ	ಕತ್ತಿಬೀಸನ ಹಳ್ಳಿ	ಶ್ರೀನಿವಾಸಪುರ 2ನೇ ಬೀಟ್	04	25	70,125.00	3,506.25	31/3/2011
					175	490,875.00		

(b) 3¼ð ÓYí¹í ¼íð-íðóçð ççóYí¹ú (ÀñPy NñYy)

1	ಕೋಲಾರ	ಚೆಲುವನಹಳ್ಳಿ	ಅಂತರಗಂಗೆ 'ಸಿ' ಬ್ಲಾಕ್	04	35	98,175.00	4,908.75	31/3/2011
					35	98,175.00		

(c) 2¼ð ÓYí¹í ¼íð-íðóçð ççóYí¹ú

1	ಮಾಲೂರು	ಮೂತನೂರು	ಕೆಎಸ್‌ಎಫ್ 3 ಮತ್ತು 4ನೇ ಬ್ಲಾಕ್	04	25	70,125.00	3,506.25	31/3/2011
2	ಬಂಗಾರಪೇಟೆ	ತಳ್ಳೂರು	ಕೆಎಸ್‌ಎಫ್ 1ನೇ ಬ್ಲಾಕ್	04	25	70,125.00	3,506.25	31/3/2011
3	ಮುಳಬಾಗಿಲು	ಚಿರೈಪಲ್ಲಿ	ಗೋಕುಂಟೆ-ಎಸ್‌ಎಫ್	04	25	70,125.00	3,506.25	31/3/2011
4	ಶ್ರೀನಿವಾಸಪುರ	ಕೊತ್ತಪೇಟೆ	ಪುಲಗೊರಕೋಟೆ-ಎಸ್‌ಎಫ್	04	25	70,125.00	3,506.25	31/3/2011
					100	280,500.00		

Pl. àN.	ÓÐNíð	YnÍð AÉ§ àDíð® àñÉð	PñÓðYñÉ ÓÓÉi	Óiñ 1i É	ÉÉÓiñS /ÓáðSÍ (àYçDí)	AN¹ñnó Óð-i (Éð.YçDí)	C.HN.¥. Óð-i	PñÓðYñÉ ಷೂÉðí ÄðPñ¹i AN®Óð YçðÓð
------------	-------	------------------------------	--------------	-------------	-----------------------------	-----------------------------	-----------------	--

(d) 1½ ÓYí¹i ¼ðð-ððÉð ÉçóYí¹i

1	ಕೋಲಾರ	ತಿರುಮಲ ಕೊಪ್ಪ	ವಕ್ಕಲೇರಿ	04	25	126,365.00	6,318.25	31/3/2011
		ಬೆಣ್ಣುಗೂರು	ತೊಂಡಾಲ- ಎಸ್‌ಎಫ್	04	25	126,365.00	6,318.25	31/3/2011
2	ಬಂಗಾರಪೇಟೆ	ಭತ್ತಹಳ್ಳಿ	ಕೆಎಸ್‌ಎಫ್ 1ನೇ ಬ್ಲಾಕ್	04	25	126,365.00	6,318.25	31/3/2011
		ತಳ್ಳೂರು	ಕೆಎಸ್‌ಎಫ್ 1ನೇ ಬ್ಲಾಕ್	04	25	126,365.00	6,318.25	31/3/2011
3	ಶ್ರೀನಿವಾಸಪುರ	ಕೊತ್ತಪೇಟೆ	ಪುಲಗೊರುಕೋಟೆ- ಎಸ್‌ಎಫ್	04	25	126,365.00	6,318.25	31/3/2011
		ಕತ್ತಿಬೀಸನ ಹಳ್ಳಿ	ಶ್ರೀನಿವಾಸಪುರ 2ನೇ ಬೀಟ್	04	25	126,365.00	6,318.25	31/3/2011
4	ಮುಳಬಾಗಿಲು	ಗೋಕುಂಟೆ	ಚರೈಪಲ್ಲಿ	04	25	126,365.00	6,318.25	31/3/2011
5	ಮಾಲೂರು	ಮೂತನೂರು	ಕೆಎಸ್‌ಎಫ್ 3 ಮತ್ತು 4ನೇ ಬ್ಲಾಕ್	04	25	126,365.00	6,318.25	31/3/2011
					200	1,010,920.00		

(e) 8"X12 Aç-ñíð àðYçí ÉçóYí¹i ¼ðíÉYçDí

1	ಕೋಲಾರ	ತಿರುಮಲ ಕೊಪ್ಪ	ಮಡೇರಹಳ್ಳಿ	04	250	522.50	26.13	31/8/2010
		ಬೆಣ್ಣುಗೂರು	ಮಡೇರಹಳ್ಳಿ	04	250	522.50	26.13	31/8/2010
2	ಬಂಗಾರಪೇಟೆ	ಭತ್ತಹಳ್ಳಿ	ಕಾರಬೆಲೆ	04	250	522.50	26.13	31/8/2010
		ತಳ್ಳೂರು	ಕಾರಬೆಲೆ	04	250	522.50	26.13	31/8/2010
3	ಶ್ರೀನಿವಾಸಪುರ	ಕೊತ್ತಪೇಟೆ	ಆವಲಕೊಪ್ಪ	04	250	522.50	26.13	31/8/2010
		ಕತ್ತಿಬೀಸನ ಹಳ್ಳಿ	ಆವಲಕೊಪ್ಪ	04	250	522.50	26.13	31/8/2010
4	ಮುಳಬಾಗಿಲು	ಗೋಕುಂಟೆ	ಕಾಶೀಪುರ	04	250	522.50	26.13	31/8/2010
5	ಮಾಲೂರು	ಮೂತನೂರು	ಹುಂಗೇನಹಳ್ಳಿ	04	250	522.50	26.13	31/8/2010
					2000	4,180.00		

(f) 5"X8 Aç-ñíð àðYçí ÉçóYí¹i ¼ðíÉYçDí

1	ಕೋಲಾರ	ತಿರುಮಲ ಕೊಪ್ಪ	ಮಡೇರಹಳ್ಳಿ	04	3750	3,187.50	159.38	31/8/2010
		ಬೆಣ್ಣುಗೂರು	ಮಡೇರಹಳ್ಳಿ	04	3750	3,187.50	159.38	31/8/2010
2	ಬಂಗಾರಪೇಟೆ	ಭತ್ತಹಳ್ಳಿ	ಕಾರಬೆಲೆ	04	3750	3,187.50	159.38	31/8/2010
		ತಳ್ಳೂರು	ಕಾರಬೆಲೆ	04	3750	3,187.50	159.38	31/8/2010

Pl. No.	ಆಧಾರ್	Yr/Oth A/E/S/ a/Di® a/ñEñ	Pr/OthYnE OñEi	Oñi i E	೬EÖiñS /OñSñI (a/YçDñ)	AN¹ñññ Oññ-i (Eñ.YçDñ)	C.HN.¥. Oññ-i	Pr/OthYnE ಪೂEññi ÄñPñ¹i AN®Oñ YññOñ
3	ಶ್ರೀನಿವಾಸಪುರ	ಕೊತ್ತಪ್ಪೇಟೆ	ಆವಲಕೊಪ್ಪ	04	3750	3,187.50	159.38	31/8/2010
		ಕತ್ತಿಬೀಸನ ಹಳ್ಳಿ	ಆವಲಕೊಪ್ಪ	04	3750	3,187.50	159.38	31/8/2010
4	ಮುಳಬಾಗಿಲು	ಗೋಕುಂಟೆ	ಕಾಶೀಪುರ	04	3750	3,187.50	159.38	31/8/2010
5	ಮಾಲೂರು	ಮೂತನೂರು	ಹುಂಗೆನಹಳ್ಳಿ	04	3750	3,187.50	159.38	31/8/2010
					30000	25,500.00		

(g) ¼ñññ-ñññññ Äçññññ¹ñ

1	ಕೋಲಾರ	ಬೆಣ್ಣೆಗೂರು	ತೊಂಡಾಲ	04	25	307,275.00	15,363.75	31/3/2011
		ತಿರುಮಲ ಕೊಪ್ಪ	ವಕ್ಕಲೇರಿ 1ನೇ ಬ್ಲಾಕ್	04	15	184,365.00	9,218.25	31/3/2011
		ತಿರುಮಲ ಕೊಪ್ಪ	ವಕ್ಕಲೇರಿ 2ನೇ ಬ್ಲಾಕ್	04	15	184,365.00	9,218.25	31/3/2011
2	ಮಾಲೂರು	ಗುಲ್ಲಹಳ್ಳಿ	ಕೆಎಸ್‌ಎಫ್ 1ನೇ ಬ್ಲಾಕ್ (ಬ್ಲಾಕ್-1)	04	25	307,275.00	15,363.75	31/3/2011
3	ಮುಳಬಾಗಿಲು	ವಮ್ಮಸಂದ್ರ	ಗೋಕುಂಟೆ 1ನೇ ಬ್ಲಾಕ್	04	15	184,365.00	9,218.25	31/3/2011
		ವಮ್ಮಸಂದ್ರ	ಗೋಕುಂಟೆ 2ನೇ ಬ್ಲಾಕ್	04	15	184,365.00	9,218.25	31/3/2011
4	ಶ್ರೀನಿವಾಸಪುರ	ಕತ್ತಿಬೀಸನ ಹಳ್ಳಿ	ಶ್ರೀನಿವಾಸಪುರ 2ನೇ ಬೀಟ್ (ಬ್ಲಾಕ್-1)	04	25	307,275.00	15,363.75	31/3/2011
		ಕತ್ತಿಬೀಸನ ಹಳ್ಳಿ	ಶ್ರೀನಿವಾಸಪುರ 2ನೇ ಬೀಟ್ (ಬ್ಲಾಕ್-2)	04	25	307,275.00	15,363.75	31/3/2011
					160	1,966,560.00		

(h) 8''X12 Äçñññññ ñññññ ೬ñññññ ñññññ EYçDñ

1	ಕೋಲಾರ	ಬೆಣ್ಣೆಗೂರು	ಮಡೇರಹಳ್ಳಿ	04	3000	6,270.00	313.50	31/8/2010
		ತಿರುಮಲ ಕೊಪ್ಪ	ಮಡೇರಹಳ್ಳಿ	04	1800	3,762.00	188.10	31/8/2010
		ತಿರುಮಲ ಕೊಪ್ಪ	ಮಡೇರಹಳ್ಳಿ	04	1800	3,762.00	188.10	31/8/2010
2	ಮಾಲೂರು	ಗುಲ್ಲಹಳ್ಳಿ	ಹುಂಗೆನಹಳ್ಳಿ	04	3000	6,270.00	313.50	31/8/2010
3	ಮುಳಬಾಗಿಲು	ವಮ್ಮಸಂದ್ರ	ಕಾಶೀಪುರ	04	1800	3,762.00	188.10	31/8/2010
		ವಮ್ಮಸಂದ್ರ	ಕಾಶೀಪುರ	04	1800	3,762.00	188.10	31/8/2010
4	ಶ್ರೀನಿವಾಸಪುರ	ಕತ್ತಿಬೀಸನ ಹಳ್ಳಿ	ಆವಲಕೊಪ್ಪ	04	3000	6,270.00	313.50	31/8/2010

Pl. àN.	ÓÐNíð	YnÍð AÉ§í àDí® àñÉíð	PñÓðYñÉ ÓÓÉí	Óíñ 1í É	ÉÉÓíñS /ÓáðSÍ (àñYçDí)	AN¹ññó Óíð-í (Éð.YçDí)	C.HN.¥. Óíð-í	PñÓðYñÉ ಸೂÉíðí ÄðPñ¹í AN®Óð YñðÓð
		ಕತ್ತಿಬೀಸನ ಹಳ್ಳಿ	ಆವಲಕೊಪ್ಪ	04	3000	6,270.00	313.50	31/8/2010
					19200	40,128.00		

(i) 5''X8 Açí-Ííð àðYçí ÉÉÓíñS àñYçDí

1	ಕೋಲಾರ	ಬೆಣ್ಣೆಗೂರು	ಮಡೇರಹಳ್ಳಿ	04	45000	38,250.00	1,912.50	31/8/2010
		ತಿರುಮಲ ಕೊಪ್ಪ	ಮಡೇರಹಳ್ಳಿ	04	27000	22,950.00	1,147.50	31/8/2010
		ತಿರುಮಲ ಕೊಪ್ಪ	ಮಡೇರಹಳ್ಳಿ	04	27000	22,950.00	1,147.50	31/8/2010
2	ಮಾಲೂರು	ಗುಲ್ಲಹಳ್ಳಿ	ಹುಂಗೆನಹಳ್ಳಿ	04	45000	38,250.00	1,912.50	31/8/2010
3	ಮುಳಬಾಗಿಲು	ವಮ್ಮಸಂದ್ರ	ಕಾಶೀಪುರ	04	27000	22,950.00	1,147.50	31/8/2010
		ವಮ್ಮಸಂದ್ರ	ಕಾಶೀಪುರ	04	27000	22,950.00	1,147.50	31/8/2010
4	ಶ್ರೀನಿವಾಸಪುರ	ಕತ್ತಿಬೀಸನ ಹಳ್ಳಿ	ಆವಲಕೊಪ್ಪ	04	45000	38,250.00	1,912.50	31/8/2010
		ಕತ್ತಿಬೀಸನ ಹಳ್ಳಿ	ಆವಲಕೊಪ್ಪ	04	45000	38,250.00	1,912.50	31/8/2010
					288000	244,800.00		

(j) 8''X12 Açí-Ííð àðYçí àñYçDí

1	ಕೋಲಾರ	ಬೆಣ್ಣೆಗೂರು	ಮಡೇರಹಳ್ಳಿ	04	250	2,062.50	103.13	31/3/2011
		ತಿರುಮಲ ಕೊಪ್ಪ	ಮಡೇರಹಳ್ಳಿ	04	150	1,237.50	61.88	31/3/2011
		ತಿರುಮಲ ಕೊಪ್ಪ	ಮಡೇರಹಳ್ಳಿ	04	150	1,237.50	61.88	31/3/2011
2	ಮಾಲೂರು	ಗುಲ್ಲಹಳ್ಳಿ	ಹುಂಗೆನಹಳ್ಳಿ	04	250	2,062.50	103.13	31/3/2011
3	ಮುಳಬಾಗಿಲು	ವಮ್ಮಸಂದ್ರ	ಕಾಶೀಪುರ	04	150	1,237.50	61.88	31/3/2011
		ವಮ್ಮಸಂದ್ರ	ಕಾಶೀಪುರ	04	150	1,237.50	61.88	31/3/2011
4	ಶ್ರೀನಿವಾಸಪುರ	ಕತ್ತಿಬೀಸನ ಹಳ್ಳಿ	ಆವಲಕೊಪ್ಪ	04	250	2,062.50	103.13	31/3/2011
		ಕತ್ತಿಬೀಸನ ಹಳ್ಳಿ	ಆವಲಕೊಪ್ಪ	04	250	2,062.50	103.13	31/3/2011
					1600	13,200.00		

Pl. àN.	ÓÐNíð	YnÍð AÉÑí àDíð àÑÉíð	PñÓðYñÉ ÓÓÉí	Óíñ í Ë	ÉÉÓíñS /ÓáðSÍ (àñYçDí)	AN¹ñnò Óð-í (Éð.YçDí)	C.HN.¥. Óð-í	PñÓðYñÉ ಷóÉíð ÀðPñ¹í AN®Óð YçðÓð
------------	-------	-------------------------------	-----------------	------------	------------------------------	-----------------------------	-----------------	--

(k) 5''X8 Açí-Ñíð àðYçíð¼ ÄçððÓð¹ð

1	ಕೋಲಾರ	ಬೆಣ್ಣೆಗೂರು	ಮಡೇರಹಳ್ಳಿ	04	3750	9,150.00	457.50	31/3/2011
		ತಿರುಮಲ ಕೊಪ್ಪ	ಮಡೇರಹಳ್ಳಿ	04	2250	5,490.00	274.50	31/3/2011
		ತಿರುಮಲ ಕೊಪ್ಪ	ಮಡೇರಹಳ್ಳಿ	04	2250	5,490.00	274.50	31/3/2011
2	ಮಾಲೂರು	ಗುಲ್ಲಹಳ್ಳಿ	ಹುಂಗೇನಹಳ್ಳಿ	04	3750	9,150.00	457.50	31/3/2011
3	ಮುಳಬಾಗಿಲು	ವಮ್ಮಸಂದ್ರ	ಕಾಶೀಪುರ	04	2250	5,490.00	274.50	31/3/2011
		ವಮ್ಮಸಂದ್ರ	ಕಾಶೀಪುರ	04	2250	5,490.00	274.50	31/3/2011
4	ಶ್ರೀನಿವಾಸಪುರ	ಕತ್ತಿಬೇಸನ ಹಳ್ಳಿ	ಆವಲಕೊಪ್ಪ	04	3750	9,150.00	457.50	31/3/2011
		ಕತ್ತಿಬೇಸನ ಹಳ್ಳಿ	ಆವಲಕೊಪ್ಪ	04	3750	9,150.00	457.50	31/3/2011
					24000	58,560.00		

(l) ¼áðð-ðóçð ÄçððÓð¹ð (ÀñPy NñYy)

1	ಮುಳಬಾಗಿಲು	ಚೆರೈಪಲ್ಲಿ	ಗೋಕುಂಟೆ - ಎಸ್‌ಎಫ್	04	25	307,267.00	15,363.35	31/3/2011
					25	307,267.00		

(m) 8''X12 Açí-Ñíð àðYçí çúóYí`ü

1	ಮುಳಬಾಗಿಲು	ಚೆರೈಪಲ್ಲಿ	ಕಾಶೀಪುರ	04	3000	6,270.00	313.50	31/8/2010
					3000	6,270.00		

(n) 5''X8 Açí-Ñíð àðYçí çúóYí`ü

1	ಮುಳಬಾಗಿಲು	ಚೆರೈಪಲ್ಲಿ	ಕಾಶೀಪುರ	04	45000	38,250.00	1,912.50	31/8/2010
					45000	38,250.00		

(o) 8''X12 Açí-Ñíð àðYçí¼¼ ÄçððÓð¹ð

1	ಮುಳಬಾಗಿಲು	ಚೆರೈಪಲ್ಲಿ	ಕಾಶೀಪುರ	04	250	3,750.00	187.50	31/3/2011
					250	3,750.00		

(p) 5''X8 Açí-Ñíð àðYçí¼¼ ÄçððÓð¹ð

1	ಮುಳಬಾಗಿಲು	ಚೆರೈಪಲ್ಲಿ	ಕಾಶೀಪುರ	04	3750	9,150.00	457.50	31/3/2011
					3750	9,150.00		

Pl. ಅಂ.	೦೬೧೦	Yn೦೦ A೯೯ à೦೦® à೦೦೯	Pn೦೦Yn೯ ೦೦೯	೦೦೦ 1 i ೯	೯೯೦೦೦S /೦à೦S (àY೯೦೦)	AN ¹ n೦೦ ೦೦-i (೯೦.Y೯೦೦)	C.HN.¥. ೦೦-i	Pn೦೦Yn೯ ಸೂ೯೦i ÀPn ¹ AN®೦೦ Y೯೦೦
------------	------	-----------------------------	-------------	--------------	----------------------------	--	-----------------	---

IV ೦೦೯ ೦೦೦Y೯೦೦ i A೯೯ E-144 (àSòàN೯೦) ¼೯೦-೦೦೯ Pn೦೦Yn೯

(a) 3¼ ೦Y೯ 1 i ¼೯೦-೦೦೯ ೯೦Y೯

1	ಕೋಲಾರ	ಬೆಣ್ಣೆಗೂರು	ತೊಂಡಾಲ	05	25	41,250.00	2,062.50	31/3/2011
2	ಬಂಗಾರಪೇಟೆ	ಭುವನ ಹಳ್ಳಿ-1	ಕೆಎಸ್‌ಎಫ್ 4ನೇ ಬ್ಲಾಕ್	05	25	41,250.00	2,062.50	31/3/2011
3	ಶ್ರೀನಿವಾಸಪುರ	ಆಲಂಬಗಿರಿ	ಆಲಂಬಗಿರಿ ಬೀಟ್	05	25	41,250.00	2,062.50	31/3/2011
					75	123,750.00		

(b) 2¼ ೦Y೯ 1 i ¼೯೦-೦೦೯ ೯೦Y೯

1	ಕೋಲಾರ	ಬೆಣ್ಣೆಗೂರು	ತೊಂಡಾಲ	05	25	77,275.00	3,863.75	31/3/2011
2	ಬಂಗಾರಪೇಟೆ	ತಳ್ಳೂರು	ಕೆಎಸ್‌ಎಫ್ 2ನೇ ಬ್ಲಾಕ್	05	25	77,275.00	3,863.75	31/3/2011
3	ಶ್ರೀನಿವಾಸಪುರ	ಆಲಂಬಗಿರಿ	ಆಲಂಬಗಿರಿ ಬೀಟ್	05	25	77,275.00	3,863.75	31/3/2011
					75	231,825.00		

(c) 1¼ ೦Y೯ 1 i ¼೯೦-೦೦೯ ೯೦Y೯

1	ಕೋಲಾರ	ತಿರುಮಲ ಕೊಪ್ಪ	ವಕ್ಕಲೇರಿ - ಎಸ್‌ಎಫ್	05	25	159,170.00	7,958.50	31/3/2011
		ಬೆಣ್ಣೆಗೂರು	ತೊಂಡಾಲ - ಎಸ್‌ಎಫ್	05	25	159,170.00	7,958.50	31/3/2011
2	ಬಂಗಾರಪೇಟೆ	ಭುವನ ಹಳ್ಳಿ-1	ಕೆಎಸ್‌ಎಫ್ 6ನೇ ಬ್ಲಾಕ್	05	25	159,170.00	7,958.50	31/3/2011
		ಭುವನ ಹಳ್ಳಿ-2	ಕೆಎಸ್‌ಎಫ್ 6ನೇ ಬ್ಲಾಕ್	05	25	159,170.00	7,958.50	31/3/2011
3	ಶ್ರೀನಿವಾಸಪುರ	ಆಲಂಬಗಿರಿ	ಆಲಂಬಗಿರಿ	05	25	159,170.00	7,958.50	31/3/2011
		ಕತ್ತಿಬೀಸನ ಹಳ್ಳಿ	ಶ್ರೀನಿವಾಸಪುರ 2ನೇ ಬೀಟ್	05	25	159,170.00	7,958.50	31/3/2011
4	ಮುಳಬಾಗಿಲು	ಚಿರೈಪಲ್ಲಿ	ಗೋಕುಂಟೆ- ಎಸ್‌ಎಫ್	05	25	159,170.00	7,958.50	31/3/2011
		ವಮಸಂದ್ರ	ಗೋಕುಂಟೆ- ಎಸ್‌ಎಫ್	05	25	159,170.00	7,958.50	31/3/2011
5	ಮಾಲೂರು	ಮೂತನೂರು	ಕೆಎಸ್‌ಎಫ್ 3 ಮತ್ತು 4ನೇ ಬ್ಲಾಕ್	05	25	159,170.00	7,958.50	31/3/2011
		ಗುಲ್ಲಹಳ್ಳಿ	ಕೆಎಸ್‌ಎಫ್ 4ನೇ ಬ್ಲಾಕ್	05	25	59,170.00	7,958.50	31/3/2011
					250	1,591,700.00		

Pl. àN.	ÓDNið	YnÓð AÉISÉ àDÓ® àðÉÈð	PñÓðYñÉ ÓÓÉi	Óiñ 1i É	ÉÉÓiñS /ÓàðSÍ (àYçDð)	AN¹ñnò Óð-i (Éð.YçDð)	C.HN.¥. Óð-i	PñÓðYñÉ ಷೂÉðá ÄðPñ¹i AN®Óð YçðÓð
------------	-------	--------------------------------	--------------	-------------	-----------------------------	-----------------------------	-----------------	--

(d) 10"X16" Aç-ñið àðYçð ÉðÓYi`ú

1	ಕೋಲಾರ	ತಿರುಮಲ ಕೊಪ್ಪ	ಮಡೇರಹಳ್ಳಿ	05	500	1,705.00	85.25	31/8/2010
		ಬೆಣ್ಣೂಗೂರು	ಮಡೇರಹಳ್ಳಿ	05	500	1,705.00	85.25	31/8/2010
2	ಬಂಗಾರಪೇಟೆ	ಭುವನ ಹಳ್ಳಿ-1	ಕಾರಬೆಲೆ	05	500	1,705.00	85.25	31/8/2010
		ಭುವನ ಹಳ್ಳಿ-2	ಕಾರಬೆಲೆ	05	500	1,705.00	85.25	31/8/2010
3	ಶ್ರೀನಿವಾಸಪುರ	ಆಲಂಬಗಿರಿ	ಆವಲಕೊಪ್ಪ	05	500	1,705.00	85.25	31/8/2010
		ಕತ್ತಿಬೀಸನ ಹಳ್ಳಿ	ಆವಲಕೊಪ್ಪ	05	500	1,705.00	85.25	31/8/2010
4	ಮುಳಬಾಗಿಲು	ಚಿರೈಪಲ್ಲಿ	ಕಾಶೀಪುರ	05	500	1,705.00	85.25	31/8/2010
		ವಮಸಂದ್ರ	ಕಾಶೀಪುರ	05	500	1,705.00	85.25	31/8/2010
5	ಮಾಲೂರು	ಮೂತನೂರು	ಆವಲಕೊಪ್ಪ	05	500	1,705.00	85.25	31/8/2010
		ಗುಲ್ಲಹಳ್ಳಿ	ಆವಲಕೊಪ್ಪ	05	500	1,705.00	85.25	31/8/2010
					5000	17,050.00		

2) Pññi vPi àðÉi AÉISÉ ½Ói ài`ú Óð-ð pòÓ ÓD¹É àNEPß`ú Niðón¼ú (Häy.á.Ä.)

(a) 2¼ð ÓYi¹i ¼ðð-ððÉð ÉðÓYi`ú								
1	ಶ್ರೀನಿವಾಸಪುರ	ಕೋಟಗಡ್ಡ	ಪುಲಗೂರಕೋಟೆ - ಎಸ್‌ಎಫ್	02	50	106,150.00	5,307.50	31/3/2011
					50	106,150.00		

(b) 3¼ð ÓYi¹i ¼ðð-ððÉð ÉðÓYi`ú

1	ಶ್ರೀನಿವಾಸಪುರ	ಕೋಟಗಡ್ಡ	ಶ್ರೀನಿವಾಸಪುರ 2ನೇ ಬೀಟ್	04	25	70,125.00	3,506.25	31/3/2011
					25	70,125.00		

3) Pññi vPi àðÉi AÉISÉ ½Ói ài`ú Óð-ð pòÓ ÓD¹É àNEPß`ú Niðón¼ú (x.Häy.Ä.)

(a) 3¼ð ÓYi¹i ¼ðð-ððÉð ÉðÓYi`ú								
1	ಮುಳಬಾಗಿಲು	ಕುನಿಬಂಡೆ	ಗೋಕುಂಟೆ - ಎಸ್‌ಎಫ್	04	25	70,125.00	3,506.25	31/3/2011
					25	70,125.00		

(b) 1¼ð ÓYi¹i ¼ðð-ððÉð ÉðÓYi`ú

1	ಮುಳಬಾಗಿಲು	ಕುನಿಬಂಡೆ	ಗೋಕುಂಟೆ - ಎಸ್‌ಎಫ್	04	25	126,365.00	6,318.25	31/3/2011
					25	126,365.00		

Pl. àN.	ÔDNið	YnlÔð AÊSÊ àDô® àñÊið	PñÔðYñÊ ÔÔÊi	Ôiñ i Ê	¿ÊÔiñS /ÔáòSÊ (àYÇÔ)	AN¹ñnò Ôð-i (Êò.YÇÔ)	C.HN.¥. Ôð-i	PñÔðYñÊ ಷೋಡಿ ÀòPñ¹i AN®Ôð YððÔð
------------	-------	--------------------------------	--------------	------------	----------------------------	----------------------------	-----------------	---

(c) 8''X12 AÇ-iNð àðYÇi ¿òYi`ü

1	ಮುಳಬಾಗಿಲು	ಕುನಿಬಂಡೆ	ಕಾಶೀಪುರ	04	250	522.50	26.13	31/8/2010
					250	522.50		

(d) 5''X8 AÇ-iNð àðYÇi ¿òYi`ü

1	ಮುಳಬಾಗಿಲು	ಕುನಿಬಂಡೆ	ಕಾಶೀಪುರ	04	3750	3,187.50	159.38	31/8/2010
					3750	3,187.50		

(e) i ¼ðð-iðò¿ò ÀÇòðÔð¹ð

1	ಮುಳಬಾಗಿಲು	ಕುನಿಬಂಡೆ	ಗೋಕುಂಟೆ - ಎಸ್‌ಎಫ್ (ಬ್ಲಾಕ್-ಎ)	04	25	307,275.00	15,363.75	31/3/2011
		ಕುನಿಬಂಡೆ	ಗೋಕುಂಟೆ - ಎಸ್‌ಎಫ್ (ಬ್ಲಾಕ್-ಬಿ)	04	25	307,275.00	15,363.75	31/3/2011
					50	614,550.00		

(f) 8''X12 AÇ-iNð àðYÇi ¿òYi`ü

1	ಮುಳಬಾಗಿಲು	ಕುನಿಬಂಡೆ	ಕಾಶೀಪುರ	04	6000	12,540.00	627.00	31/8/2010
					6000	12,540.00		

(g) 5''X8 AÇ-iNð àðYÇi ¿òYi`ü

1	ಮುಳಬಾಗಿಲು	ಕುನಿಬಂಡೆ	ಕಾಶೀಪುರ	04	90000	76,500.00	3,825.00	31/8/2010
					90000	76,500.00		

(h) 8''X12 AÇ-iNð àðYÇi¼ò% ÀÇòðÔð¹ð

1	ಮುಳಬಾಗಿಲು	ಕುನಿಬಂಡೆ	ಕಾಶೀಪುರ	04	500	4,125.00	206.25	31/3/2011
					500	4,125.00		

(i) 5''X8 AÇ-iNð àðYÇi¼ò% ÀÇòðÔð¹ð

1	ಮುಳಬಾಗಿಲು	ಕುನಿಬಂಡೆ	ಕಾಶೀಪುರ	04	7500	18,300.00	915.00	31/3/2011
					7500	18,300.00		

4) QP ó-i AÊSÊ AADP» Nñðòñ¼ü

(a) 2¼ò ÔYi¹i ¼ðð-iðò¿ò ¿òYi`ü

1	ಬಂಗಾರಪೇಟೆ	-	ಕದರೇಗಾಡನ ಕೋಟೆ	-	10	41,200.00	2,060.00	31/8/2010
					10	41,200.00		

Pl. àN.	ÓÐNíð	YnlÓð AÉÑí àDíð® àñÉíð	PñÓðYñÉ ÓÓÉí	Óíñ 1í É	ÉÉÓíñS /ÓáðSÍ (àñYçDí)	AN¹ññó Óíð-í (Éð.YçDí)	C.HN.¥. Óíð-í	PñÓðYñÉ ಷóÉíðí ÄðPñ¹í AN®Óð YçðÓð
---------	-------	---------------------------------	--------------	-------------	------------------------------	------------------------------	------------------	---

(b) 1¼ð ÓYí¹í ¼çðí-ðóçðí ÉçóYí¹í

1	ಕೋಲಾರ	-	ಅಂತರಗಂಗೆ 'ಬಿ' ಬ್ಲಾಕ್ (ಮಡೇರಹಳ್ಳಿ ಸರ್ವೆ ನಂ. 35)	-	25	95,000.00	4,750.00	31/3/2011
2	ಮಾಲೂರು	-	ಕೆಎಸ್‌ಎಫ್ 4ನೇ ಬ್ಲಾಕ್ (ಮೂತನೂರು ಸರ್ವೆ ನಂ. 39)	-	31.4	149,150.00	7,457.50	31/3/2011
3	ಬಂಗಾರಪೇಟೆ	-	ಕೆಎಸ್‌ಎಫ್ 1ನೇ ಬ್ಲಾಕ್ (ಕುಂದರಸನಹಳ್ಳಿ ಸರ್ವೆ ನಂ. 5)	-	31.4	149,150.00	7,457.50	31/3/2011
					87.8	393,300.00		

(c) Óíñ¼Yçðí¼Y ¼çðí-ðóçðí ÄçððÓð¹íð

1	ಕೋಲಾರ	-	ಅಂತರಗಂಗೆ 'ಬಿ' ಬ್ಲಾಕ್ (ಮಡೇರಹಳ್ಳಿ ಸರ್ವೆ ನಂ. 35)	-	15	391,050.00	19,552.50	31/3/2011
					15	391,050.00		

5) PÐÉÑY BÉÉðY¼Y Níððón¼ú

(a) 1¼ð ÓYí¹í ¼çðí-ðóçðí ÉçóYí¹í

1	ಶ್ರೀನಿವಾಸಪುರ	-	ದಳಸನೂರು- ಎಸ್‌ಎಫ್ (ಕೊಪ್ಪಳ್ಳಿ ಸರ್ವೆ ನಂ. 36)	-	10	45,000.00	2,250.00	31/3/2011
						45,000.00		

(b) ¼çðí-ðóçðí ÄçððÓð¹íð (àñYçí ÉçóYí¹í àðÉ)

1	ಮಾಲೂರು	-	ನೊಕ್ಕುಕುರಂಡಹಳ್ಳಿ - ಎಸ್‌ಎಫ್ (ಸೀತನಾಯಕನಹಳ್ಳಿ ಸರ್ವೆ ನಂ. 43, 44 ಮತ್ತು 45)	-	30	382,800.00	19,140.00	31/3/2011
					30	382,800.00		

Pl. àN.	ÓÐNíð	YnÍð AÉËË àDíð® àðÉð	PñÓðYñÉ ÓÓÉi	Óiñ 1i É	ÉÉÓiñS /ÓáðSÍ (àYçDí)	AN¹ñnò Óð-i (Éð.YçDí)	C.HN.¥. Óð-i	PñÓðYñÉ ಷóÉðí ÀðPñ¹i AN®Óð YçðÓð
------------	-------	-------------------------------	--------------	-------------	-----------------------------	-----------------------------	-----------------	--

6) PDÉÑý BÉÉðYý Níðón¼ú (BÉý.L.C)

(a) 3¼ð ÓYí¹i ¼ðð-ððÉð ÉðóYí¹ú

1	ಬಂಗಾರಪೇಟೆ	-	ಕೆಎಸ್‌ಎಫ್ 2ನೇ ಬ್ಲಾಕ್ (ಬಂಗಾನತ್ತ ಸರ್ವೆ ನಂ. 4)	-	30	127,050.00	6,352.50	31/3/2011
						127,050.00		

7) àñÓí¹n½Pi àð Ó-É¹¹ú Níðón¼ú

(a) 4"X6" Aç-¼ið àðYçí ÉðóYí¹ú

1	ಕೋಲಾರ	-	ಮಡೇರಹಳ್ಳಿ	-	57222	25,178.00	1,258.90	31/8/2010
2	ಮಾಲೂರು	-	ಹುಂಗೆನಹಳ್ಳಿ	-	25000	11,000.00	550.00	31/8/2010
3	ಬಂಗಾರಪೇಟೆ	-	ಕಾರಬೆಲೆ	-	73100	32,164.00	1,608.20	31/8/2010
4	ಮುಳಬಾಗಿಲು	-	ಕಾಶೀಪುರ	-	25000	11,000.00	550.00	31/8/2010
5	ಶ್ರೀನಿವಾಸಪುರ	-	ಆವಲಕೊಪ್ಪ	-	57278	25,202.00	1,260.10	31/8/2010
					237600	104,544.00		

(b) 4"X6" Aç-¼ið àðYçí¼ð% ÀçððÓð¹ð

1	ಕೋಲಾರ	-	ಮಡೇರಹಳ್ಳಿ	-	10000	12,100.00	605.00	31/3/2011
2	ಮಾಲೂರು	-	ಹುಂಗೆನಹಳ್ಳಿ	-	10000	12,100.00	605.00	31/3/2011
3	ಬಂಗಾರಪೇಟೆ	-	ಕಾರಬೆಲೆ	-	10000	12,100.00	605.00	31/3/2011
4	ಮುಳಬಾಗಿಲು	-	ಕಾಶೀಪುರ	-	10000	12,100.00	605.00	31/3/2011
5	ಶ್ರೀನಿವಾಸಪುರ	-	ಆವಲಕೊಪ್ಪ	-	10000	12,100.00	605.00	31/3/2011
					50000	60,500.00		

(c) 5"X8" Aç-¼ið àðYçí¼ð% ÀçððÓð¹ð

1	ಕೋಲಾರ	-	ಮಡೇರಹಳ್ಳಿ	-	23000	54,280.00	2,714.00	31/3/2011
2	ಮಾಲೂರು	-	ಹುಂಗೆನಹಳ್ಳಿ	-	15000	35,400.00	1,770.00	31/3/2011
3	ಬಂಗಾರಪೇಟೆ	-	ಕಾರಬೆಲೆ	-	15000	35,400.00	1,770.00	31/3/2011
4	ಮುಳಬಾಗಿಲು	-	ಕಾಶೀಪುರ	-	15000	35,400.00	1,770.00	31/3/2011
5	ಶ್ರೀನಿವಾಸಪುರ	-	ಆವಲಕೊಪ್ಪ	-	15000	35,400.00	1,770.00	31/3/2011
					83000	195,880.00		

(d) 8"X12" Aç-¼ið àðYçí¼ð% ÀçððÓð¹ð

1	ಕೋಲಾರ	-	ಮಡೇರಹಳ್ಳಿ	-	5000	38,500.00	1,925.00	31/3/2011
					5000	38,500.00		

Pl. àN.	ÓÐNíð	YnÍð AÉËË àÒíð® àññÉð	PñÓðYñÉ ÓÓÉí	Óíñ í Ë	¿ÉÓíñS /ÓáðSÍ (àñYçÒð)	AN¹ññò Óð-í (Éð.YçÒð)	C.HN.¥. Óð-í	PñÓðYñÉ ಷóÉðí ÄðPñ¹í AN®Óð YçðÓð
------------	-------	--------------------------------	-----------------	------------	------------------------------	-----------------------------	-----------------	--

8) ¼YÉí àññÉðPÉËS Níðòñ¼ú

(a) 2¼ð ÓYí¹í ¼ððí-ðò¿ð ¿çòYí¹ú

1	ಕೋಲಾರ	-	ಕೋಲಾರ ಪಟ್ಟಣ	-	3	23,910.00	1,195.50	31/3/2011
					3	23,910.00		

(b) 1¼ð ÓYí¹í ¼ððí-ðò¿ð ¿çòYí¹ú

1	ಕೋಲಾರ	-	ಕೋಲಾರ ಪಟ್ಟಣ	-	3	55,260.00	2,763.00	31/3/2011
2	ಮಾಲೂರು	-	ಮಾಲೂರು ಪಟ್ಟಣ	-	3	55,260.00	2,763.00	31/3/2011
3	ಬಂಗಾರಪೇಟೆ	-	ಬಂಗಾರಪೇಟೆ ಪಟ್ಟಣ	-	3	55,260.00	2,763.00	31/3/2011
4	ಮುಳಬಾಗಿಲು	-	ಮುಳಬಾಗಿಲ ಪಟ್ಟಣ	-	3	55,260.00	2,763.00	31/3/2011
5	ಶ್ರೀನಿವಾಸಪುರ	-	ಶ್ರೀನಿವಾಸಪುರ ಪಟ್ಟಣ	-	3	55,260.00	2,763.00	31/3/2011
					15	276,300.00		

(c) ¼ððí-ðò¿ð ÄçñòÓ¹ð

1	ಕೋಲಾರ	-	ಕೋಲಾರ ಪಟ್ಟಣ ಬ್ಲಾಕ್-1	-	10	259,600.00	12,980.00	31/3/2011
		-	ಕೋಲಾರ ಪಟ್ಟಣ ಬ್ಲಾಕ್-2	-	11	285,560.00	14,278.00	31/3/2011
2	ಮಾಲೂರು	-	ಮಾಲೂರು ಪಟ್ಟಣ	-	10	259,600.00	12,980.00	31/3/2011
3	ಬಂಗಾರಪೇಟೆ	-	ಬಂಗಾರಪೇಟೆ ಪಟ್ಟಣ	-	10	259,600.00	12,980.00	31/3/2011
4	ಮುಳಬಾಗಿಲು	-	ಮುಳಬಾಗಿಲ ಪಟ್ಟಣ	-	10	259,600.00	12,980.00	31/3/2011
5	ಶ್ರೀನಿವಾಸಪುರ	-	ಶ್ರೀನಿವಾಸಪುರ ಪಟ್ಟಣ	-	10	259,600.00	12,980.00	31/3/2011
					61	1,583,560.00		

(d) 10"X16" Aç-¼íð àñYç¼ò¼ ÄçñòÓ¹ð

1	ಕೋಲಾರ	-	ಮಡೇರಹಳ್ಳಿ	-	2300	38,456.00	1,922.80	31/3/2011
2	ಮಾಲೂರು	-	ಹುಂಗೆನಹಳ್ಳಿ	-	1000	16,720.00	836.00	31/3/2011
3	ಬಂಗಾರಪೇಟೆ	-	ತೊಪ್ಪನಹಳ್ಳಿ	-	1240	20,733.00	1,036.65	31/3/2011
4	ಮುಳಬಾಗಿಲು	-	ಕಾಶೀಪುರ	-	1000	16,720.00	836.00	31/3/2011

Pl. No.	ಆಧಾರ್ ಕಾರ್ಡ್	ಆಧಾರ್ ಕಾರ್ಡ್	ಆಧಾರ್ ಕಾರ್ಡ್	ಆಧಾರ್ ಕಾರ್ಡ್	ಆಧಾರ್ ಕಾರ್ಡ್	ಆಧಾರ್ ಕಾರ್ಡ್	ಆಧಾರ್ ಕಾರ್ಡ್	ಆಧಾರ್ ಕಾರ್ಡ್
5	ಶ್ರೀನಿವಾಸಪುರ	-	ಆವಲಕೊಪ್ಪ	-	1000	16,720.00	836.00	31/3/2011
					6540	109,349.00		

9) ಸಾರ್ವಜನಿಕ ನಿರ್ಮಾಣಗಳು

(a) ಸಾರ್ವಜನಿಕ ನಿರ್ಮಾಣಗಳು (ಸಾರ್ವಜನಿಕ ನಿರ್ಮಾಣಗಳು)								
1	ಕೋಲಾರ	-	ವಕ್ಕಲೇರಿ ಎಸ್.ಎಫ್, ಕುಂಟನಹಳ್ಳಿ ಸರ್ವೆ ನಂ. 54	-	20	134,000.00	6,700.00	31/3/2011
2	ಮಾಲೂರು	-	ಸೋರಕಾಯಲಹಳ್ಳಿ ಸರ್ವೆ ನಂ. 1	-	20	134,000.00	6,700.00	31/3/2011
					40	268,000.00		

(b) ಸಾರ್ವಜನಿಕ ನಿರ್ಮಾಣಗಳು (ಸಾರ್ವಜನಿಕ ನಿರ್ಮಾಣಗಳು)								
3	ಮುಳಬಾಗಿಲು	-	ದೇವರಾಯಸಮುದ್ರ-ಎಸ್.ಎಫ್, ಸರ್ವೆ ನಂ. 199	-	20	94,000.00	4,700.00	31/3/2011
4	ಶ್ರೀನಿವಾಸಪುರ	-	ಅಡ್ಡಗಲ್ ಎಸ್.ಎಫ್, ದಿಗ್ಗವಮಾರಪಲ್ಲಿ ಸರ್ವೆ ನಂ. 70	-	20	94,000.00	4,700.00	31/3/2011
					40	188,000.00		

10) ಸಾರ್ವಜನಿಕ ನಿರ್ಮಾಣಗಳು

(a) 3ನೇ ಹಂತದ ಸಾರ್ವಜನಿಕ ನಿರ್ಮಾಣಗಳು								
1	ಕೋಲಾರ	-	ವಕ್ಕಲೇರಿ ಎಸ್.ಎಫ್	-	25	108,125.00	5,406.25	31/3/2011
					25	108,125.00		

(b) 2ನೇ ಹಂತದ ಸಾರ್ವಜನಿಕ ನಿರ್ಮಾಣಗಳು								
1	ಬಂಗಾರಪೇಟೆ	-	ಭತಹಳ್ಳಿ-ಎಂ.ಎಫ್ (ಕೆ.ಎಸ್.ಎಫ್)	-	25	108,125.00	5,406.25	31/3/2011
					25	108,125.00		

(c) 1ನೇ ಹಂತದ ಸಾರ್ವಜನಿಕ ನಿರ್ಮಾಣಗಳು								
1	ಬಂಗಾರಪೇಟೆ	-	ಆರೋಯುವಸ್.ಎಫ್ 1ನೇ ಬ್ಲಾಕ್	-	30	135,000.00	6,750.00	31/3/2011
			ಆರೋಯುವಸ್.ಎಫ್ 2ನೇ ಬ್ಲಾಕ್	-	30	135,000.00	6,750.00	31/3/2011
			ಆರೋಯುವಸ್.ಎಫ್ 3ನೇ ಬ್ಲಾಕ್	-	30	135,000.00	6,750.00	31/3/2011

Pf. àN.	ÓÐNíð	YnÍð AÉ§í àÐí® àðÉíð	PñÓðYñÉ ÓÓÉí	Óíñ í É	ÉÉÓíñS /ÓáðSÍ (àñYçÐí)	AN¹ññó Óíð-í (Éð.YçÐí)	C.HN.¥. Óíð-í	PñÓðYñÉ ¢úÉíðí ÁðPñ¹í AN®Óð YñðÓíð
			ಆರೆಯುವಸ್‌ಎಫ್ 4ನೇ ಬ್ಲಾಕ್	-	30	135,000.00	6,750.00	31/3/2011
			ಆರೆಯುವಸ್‌ಎಫ್ 5ನೇ ಬ್ಲಾಕ್	-	30	135,000.00	6,750.00	31/3/2012
			ಆರೆಯುವಸ್‌ಎಫ್ 6ನೇ ಬ್ಲಾಕ್	-	15	67,500.00	3,375.00	31/3/2011
					165	742,500.00		

(d) ¼ðí-íðóÉí ÁçððÓí¹íð (àðYçí ÉçóYí¹í àðÉíð)

1	ಬಂಗಾರಪೇಟೆ	-	ತೊಂಡಾಲ ಎಸ್‌ಎಫ್	-	25	319,000.00	15,950.00	31/3/2011
			ಆರೆಯುವಸ್‌ಎಫ್ 1ನೇ ಬ್ಲಾಕ್	-	33	421,080.00	21,054.00	31/3/2011
			ಆರೆಯುವಸ್‌ಎಫ್ 2ನೇ ಬ್ಲಾಕ್	-	25	319,000.00	15,950.00	31/3/2011
			ಆರೆಯುವಸ್‌ಎಫ್ 3ನೇ ಬ್ಲಾಕ್	-	25	319,000.00	15,950.00	31/3/2012
			ಆರೆಯುವಸ್‌ಎಫ್ 4ನೇ ಬ್ಲಾಕ್	-	8.55	109,098.00	5,454.90	31/3/2011
					116.55	1,487,178.00		

11) ÚíYN¹í AÄÓí¹í Níðón¼ú

(a) ¼ðí-íðóÉí ÁçððÓí¹íð								
1	ಕೋಲಾರ	-	ಗಾಜಲದಿನ್ನೆ ಫಾರೆಸ್ಟ್	-	30	48,000.00	2,400.00	31/3/2011
					30	48,000.00		

12) àÓíðí¹í àðÉíð Níðón¼ú

(a) ¼ðí-íðóÉí ÉçóYí¹íð								
1	ಮಾಲೂರು	ವೇಣು ಗೋಪಾಲ ಸ್ವಾಮಿ ಗ್ರಾಮ ಅರಣ್ಯ ಸಮಿತಿ, ಕರಿನಾಯಕನ ಹಳ್ಳಿ	ಲಕ್ಷ್ಮೀಸಾಗರ - ಎಸ್‌ಎಫ್	-	10	129,000.00	6,450.00	31/3/2011
					10	129,000.00		

Pl. àN.	ÓÐNíð	YnÓð AÉ§Í àDíð® àñÉð	PñÓðYñÉ ÓÓÉí	Óíñ 1 í É	¿ÉÓíñS /ÓàðSÍ (àYçDí)	AN¹ñnó Óð-í (Éð.YçDí)	C.HN.¥. Óð-í	PñÓðYñÉ ¿áÉðí ÄðPñ¹í AN®Óð YñðÓð
---------	-------	-------------------------------	--------------	--------------	-----------------------------	-----------------------------	-----------------	--

(b) ÓððNYñí PñÓðYñÉYçDí

1	ಮಾಲೂರು	ವೇಣು ಗೋಪಾಲ ಸ್ವಾಮಿ ಗ್ರಾಮ ಅರಣ್ಯ ಸಮಿತಿ, ಕರಿನಾಯಕನ ಹಳ್ಳಿ	ಲಕ್ಷ್ಮೀಸಾಗರ - ಎಸ್‌ಎಫ್	-	30	370,500.00	18,525.00	31/3/2011
					30	370,500.00		

(c) 6''X9'' AçñMíð àðYçDí% AçñðÓð¹ð

1	ಮಾಲೂರು	ವೇಣು ಗೋಪಾಲ ಸ್ವಾಮಿ ಗ್ರಾಮ ಅರಣ್ಯ ಸಮಿತಿ, ಕರಿನಾಯಕನ ಹಳ್ಳಿ	ಹುಂಗೆನಹಳ್ಳಿ	-	20000	103,800.00	5,190.00	31/3/2011
					20000	103,800.00		

12) óDíPí CN¹¼í ¼çð-ðóçðí ÄÄÓð¹í Níððñ¼ú

(a) 1¼ð ÓYí¹í ¼çð-ðóçðí ¿çóYí¹ú

1	ಕೋಲಾರ	-	ತೊಂಡಾಲ ಎಸ್‌ಎಫ್	-	20	160,000.00	8,000.00	31/3/2011
					20	160,000.00		

13) 13¼ð Bñ¹Pí BNíðóYí Níððñ¼ú

(a) ¼çð-ðóçðí ÄçñðÓð¹ð (Promotion of Natural regeneration habitat improvement)

1	ಕೋಲಾರ	-	ಅಂತರಗಂಗೆ - ಎಸ್‌ಎಫ್	-	50	560,000.00	28,000.00	31/3/2011
					50	560,000.00		

(b) 1¼ð ÓYí¹í ¼çð-ðóçðí ¿çóYí¹ú (working plan logged areas)

1	ಶ್ರೀನಿವಾಸಪುರ	-	ಶ್ರೀನಿವಾಸಪುರ ಎಸ್‌ಎಫ್	-	15	91,500.00	4,575.00	31/3/2011
			ಶ್ರೀನಿವಾಸಪುರ ಎಸ್‌ಎಫ್	-	10	61,000.00	3,050.00	31/3/2011
			ಶ್ರೀನಿವಾಸಪುರ ಎಸ್‌ಎಫ್	-	12	73,200.00	3,660.00	31/3/2011

Pf. àN.	ÓÐNíð	YnÍð AEÍŠİ àDò® àññÉð	PñÓðYñÉ ÓÓÉİ	Óñ 1i É	ÉÉÓññS /ÓáñSİ (àñYçDò)	AN¹ññò Óñ-í (Éò.YçDò)	C.HN.¥. Óñ-í	PñÓðYñÉ àññÉİ ÄòPñ¹i AN®Óð YññÓð
2	ಕೋಲಾರ	-	ತೊಂಡಾಲ ಎಸ್‌ಎಫ್	-	10	61,000.00	3,050.00	31/3/2011
			ತೊಂಡಾಲ ಎಸ್‌ಎಫ್	-	10	61,000.00	3,050.00	31/3/2011
3	ಬಂಗಾರಪೇಟೆ	-	ಆರ್‌ಯುವೆಸ್‌ಎಫ್ 1ನೇ ಬ್ಲಾಕ್	-	21	128,100.00	6,405.00	31/3/2011
			ಆರ್‌ಯುವೆಸ್‌ಎಫ್ 2ನೇ ಬ್ಲಾಕ್	-	21	128,100.00	6,405.00	31/3/2011
			ಆರ್‌ಯುವೆಸ್‌ಎಫ್ 3ನೇ ಬ್ಲಾಕ್	-	21	128,100.00	6,405.00	31/3/2011
					120	732,000.00		

(c) 1¼ò ÓYí¹i ¼ðñ-ðòçò çòóYí¹i (Encroachment evicted area)

1	ಶ್ರೀನಿವಾಸಪುರ	-	ಪಾಳ್ಯ	-	18	109,800.00	5,490.00	31/3/2011
					18	109,800.00		

(d) 2¼ò ÓYí¹i ¼ðñ-ðòçò çòóYí¹i (Encroachment evicted area)

1	ಶ್ರೀನಿವಾಸಪುರ	-	ಶ್ರೀನಿವಾಸಪುರ ಎಸ್‌ಎಫ್	-	25	110,000.00	5,500.00	31/3/2011
			ಶ್ರೀನಿವಾಸಪುರ ಎಸ್‌ಎಫ್	-	25	110,000.00	5,500.00	31/3/2011
2	ಬಂಗಾರಪೇಟೆ	-	ಭತ್ತಪಳ್ಳಿ	-	25	110,000.00	5,500.00	31/3/2011
			ಕದರಿನತ್ತ	-	15	66,000.00	3,300.00	31/3/2011
			ಕದರಿನತ್ತ	-	15	66,000.00	3,300.00	31/3/2011
					105	462,000.00		

(e) 3¼ò ÓYí¹i ¼ðñ-ðòçò çòóYí¹i (Encroachment evicted area)

1	ಮುಳಬಾಗಿಲು	-	ಕಾಶೀಪುರ	-	10	42,000.00	2,100.00	31/3/2011
2	ಬಂಗಾರಪೇಟೆ	-	ಕೆಎಸ್‌ಎಫ್ 1ನೇ ಬ್ಲಾಕ್	-	20	84,000.00	4,200.00	31/3/2011
			ಕೆಎಸ್‌ಎಫ್ 2ನೇ ಬ್ಲಾಕ್	-	20	84,000.00	4,200.00	31/3/2011
					50	210,000.00		

(f) 3¼ò ÓYí¹i ¼ðñ-ðòçò çòóYí¹i (working plan logged areas)

1	ಕೋಲಾರ	-	ವಕ್ಕಲೇರಿ	-	15	63,000.00	3,150.00	31/3/2011
					15	63,000.00		

Pl. àN.	ÓÐNíð	YnlÓð AEÍŠÍ àDÍð® àññÉð	PñÓðYñÉ ÓÓÉí	Óíñ 1í É	ÉÉÓíñŠ /ÓáðŠÍ (àñYçDÍ)	AN¹ññó Óð-í (Éð.YçDÍ)	C.HN.¥. Óð-í	PñÓðYñÉ ŠóÉñí ÁðPñ¹í AN®Óð YññÓð
---------	-------	-------------------------	--------------	----------	------------------------	-----------------------	--------------	----------------------------------

(c) 1¼ð ÓYÍ¹ í ¼ññ-ñðçð çññYí`ú

1	ಕೋಲಾರ	-	ಬೈಯಪ್ಪನಹಳ್ಳಿ - ಎಸ್‌ಎಫ್	-	30	60,000.00	3,000.00	31/3/2011
2	ಮಾಲೂರು	-	ಕೆಎಸ್‌ಎಫ್ 4ನೇ ಬ್ಲಾಕ್ (ಮೂತನೂರು)	-	20	40,000.00	2,000.00	31/3/2011
3	ಮುಳಬಾಗಿಲು	-	ಗೋಕುಂಟೆ ಎಸ್‌ಎಫ್ (ಕಗ್ಗಲನತ್ತ)	-	25	50,000.00	2,500.00	31/3/2011
4	ಶ್ರೀನಿವಾಸಪುರ	-	ಜಿನಗಲಕುಂಟೆ- ಎಸ್‌ಎಫ್ (ಹೊಸಹೊಡ್ಕ)	-	25	50,000.00	2,500.00	31/3/2011
					100	200,000.00		

(d) 8"X12" Açıl-Wit àñYçí çññYí`ú

1	ಬಂಗಾರಪೇಟೆ	-	ತೊಪ್ಪನಹಳ್ಳಿ	-	9000	18,900.00	945.00	31/8/2010
2	ಮಾಲೂರು	-	ಹುಂಗೆನಹಳ್ಳಿ	-	9000	18,900.00	945.00	31/8/2010
3	ಶ್ರೀನಿವಾಸಪುರ	-	ಆವಲಕೊಪ್ಪ	-	18000	37,800.00	1,890.00	31/8/2010
					36000	75,600.00		

(e) ¼ññ-ñðçð ÁÁÓð» (Improvement of existing stock in forest areas)

1	ಕೋಲಾರ	-	ವಕ್ಕಲೇರಿ - ಎಸ್‌ಎಫ್ (ತಿರುಮಲಕೊಪ್ಪ)	-	10	80,000.00	4,000.00	31/3/2011
2	ಮಾಲೂರು	-	ದಿನ್ನೇರಿ (ದೊಡ್ಡಕಲ್ಲಹಳ್ಳಿ)	-	10	80,000.00	4,000.00	31/3/2011
3	ಬಂಗಾರಪೇಟೆ	-	ಕೆಎಸ್‌ಎಫ್ 2ನೇ ಬ್ಲಾಕ್ (ಕೊಳಮೂರು)	-	10	80,000.00	4,000.00	31/3/2011
4	ಮುಳಬಾಗಿಲು	-	ಗೋಕುಂಟೆ ಎಸ್‌ಎಫ್ (ಕಗ್ಗಲನತ್ತ)	-	10	80,000.00	4,000.00	31/3/2011
5	ಶ್ರೀನಿವಾಸಪುರ	-	ಎ.ಎಂ.ಪಲ್ಲಿ 1ನೇ ಬೀಟ್ (ದಿಗ್ಗುಪಲ್ಲಿ)	-	10	80,000.00	4,000.00	31/3/2011
					50	400,000.00		

Pl. àN.	ÓÐNíð	YnÓð AÉÑí àDíð® àññÉð	PñÓðYñÉ ÓÓÉí	Óññ 1í É	ÉÉÓññS /ÓáðSÍ (àñYçDí)	AN¹ññò Óð-í (Éð.YçDí)	C.HN.¥. Óð-í	PñÓðYñÉ ಷóÉñí ÄðPñ¹í AN®Óð YçðÓð
------------	-------	--------------------------------	--------------	-------------	------------------------------	-----------------------------	-----------------	--

15) PñNçñ ½°Níððòñ¼ú

(a) 2010Éí ÓðçYñD¹Dí H.H¼y.BÉy. ¼ðð-ðòçð ÄçðñðÓð¹ð (àñYçí ½Óí äí'ü àðÉ)

1	ಕೋಲಾರ	-	ಅಂತರಗಂಗೆ ಎಸ್‌ಎಫ್ ಬ್ಲಾಕ್-1	-	25	151,250.00	7,562.50	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-2	-	25	151,250.00	7,562.50	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-3	-	25	151,250.00	7,562.50	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-4	-	25	151,250.00	7,562.50	31/3/2011
					100	605,000.00		

(b) 2010Éí ÓðçYñD¹Dí ÚóYN¹í ¼ðð-ðòçð ÄçðñðÓð¹ð (àñYçí ½Óí äí'ü àðÉ)

1	ಮುಳಬಾಗಿಲು	-	ಕಾಶೀಪುರ ಎಸ್‌ಎಫ್	-	25	100,000.00	5,000.00	31/3/2011
2	ಬಂಗಾರಪೇಟೆ		ಕಾರಬೆಲೆ ಎಸ್‌ಎಫ್	-	35	140,000.00	7,000.00	31/3/2011
					60	240,000.00		

(c) 2010Éí ÓððNYçí PñÓðYñÉ PMðçðÓð¹ð

1	ಕೋಲಾರ	-	ಅಂತರಗಂಗೆ ಎಸ್‌ಎಫ್ ಬ್ಲಾಕ್-1	-	25	358,125.00	17,906.25	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-2	-	25	358,125.00	17,906.25	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-3	-	25	358,125.00	17,906.25	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-4	-	25	358,125.00	17,906.25	31/3/2011

Pf. àN.	ÓÐNíð	YnÍð AÉÑí àDíð àññÉð	PñÓðYñÉ ÓÓÉí	Óíñ í É	ÉÉÓíñS /ÓáðSÍ (àñYçDí)	AN¹ñnó Óð-í (Éð.YçDí)	C.HN.¥. Óð-í	PñÓðYñÉ ಪೂÉíñi ÁðPñ¹i AN®Óð YñðÓð
2	ಮಾಲೂರು	-	ಸೊರಕಾಯಲಹಳ್ಳಿ ಎಸ್‌ಎಫ್ ಬ್ಲಾಕ್-1	-	25	358,125.00	17,906.25	31/3/2011
			ಸೊರಕಾಯಲಹಳ್ಳಿ ಎಸ್‌ಎಫ್ ಬ್ಲಾಕ್-2	-	25	358,125.00	17,906.25	31/3/2011
					150	2,148,750.00		

(d) 2010Éí ÓðSðÓ Óð-ð -ðÓñNÚi àNEPññ PñÓðYñÉ PñYðçðÓ¹ð

1	ಕೋಲಾರ	-	ಅಂತರಗಂಗೆ ಎಸ್‌ಎಫ್ ಬ್ಲಾಕ್-1	-	25	72,625.00	3,631.25	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-2	-	25	72,625.00	3,631.25	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-3	-	25	72,625.00	3,631.25	31/3/2011
			ಅಂತರಗಂಗೆ ಎಸ್‌ಎಫ್ ಬ್ಲಾಕ್-4	-	25	72,625.00	3,631.25	31/3/2011
2	ಮಾಲೂರು	-	ಸೊರಕಾಯಲಹಳ್ಳಿ ಎಸ್‌ಎಫ್ ಬ್ಲಾಕ್-1	-	25	72,625.00	3,631.25	31/3/2011
			ಸೊರಕಾಯಲಹಳ್ಳಿ ಎಸ್‌ಎಫ್ ಬ್ಲಾಕ್-2	-	25	72,625.00	3,631.25	31/3/2011
					150	435,750.00		

(e) 2010ÉDí 5''x8'' Açññíð ÉñÓññí hðDYçDí àñ ÁçññÓ¹ð

1	ಕೋಲಾರ	-	ಮಡೇರಹಳ್ಳಿ	-	30000	73,200.00	3,660.00	31/3/2011
			ಮಡೇರಹಳ್ಳಿ	-	30000	73,200.00	3,660.00	31/3/2011
			ಮಡೇರಹಳ್ಳಿ	-	30000	73,200.00	3,660.00	31/3/2011
			ಮಡೇರಹಳ್ಳಿ	-	30000	73,200.00	3,660.00	31/3/2011
2	ಮಾಲೂರು	-	ಹುಂಗೆನಹಳ್ಳಿ	-	30000	73,200.00	3,660.00	31/3/2011
			ಹುಂಗೆನಹಳ್ಳಿ	-	30000	73,200.00	3,660.00	31/3/2011
					180000	439,200.00		

ಉಪ ಅರಣ್ಯ ಸಂರಕ್ಷಣಾಧಿಕಾರಿ,
ಕೋಲಾರ ವಿಭಾಗ, ಕೋಲಾರ

ಆರ್ಥಿಕ ನಿರ್ದೇಶನ

ಆರ್ಥಿಕ ನಿರ್ದೇಶನದ ಅಧೀನದಲ್ಲಿ, ಪ್ರಾಥಮಿಕ ಹಂತದಲ್ಲಿ, ೨೦೧೦-೧೧ನೇ ಸಾಲಿಗೆ ಮುಂಗಡ ಕಾಮಗಾರಿಗಳು, ಮಣ್ಣು ತೇವಾಂಶ ಸಂರಕ್ಷಣಾ ಕಾಮಗಾರಿಗಳು ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಲು ಈ ಮುಂದೆ ತಿಳಿಸಲಾಗಿರುವ ನಿಬಂಧನೆಗಳ ಮೇರೆಗೆ ನೋಂದಾಯಿತ ಅರಣ್ಯ ಗುತ್ತಿಗೆದಾರರಿಂದ ಟೆಂಡರ್ ಕರೆಯಲಾಗಿದೆ.

H2.Apx.wm.ಆರ್ಥಿಕ.22/2010-11, ೦೧/೧೧/೨೦೧೦ ೧೨ನೇ ಜುಲೈ ೨೦೧೦

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ೨೦೧೦ರ ಮಳೆಗಾಲದಲ್ಲಿ ಈ ಕೆಳಗೆ ನಮೂದಿಸಿರುವ ವಿವಿಧ ಇತರ ಯೋಜನೆಗಳಡಿಯಲ್ಲಿ ೨೦೧೦-೧೧ನೇ ಸಾಲಿಗೆ ಮುಂಗಡ ಕಾಮಗಾರಿಗಳು, ಮಣ್ಣು ತೇವಾಂಶ ಸಂರಕ್ಷಣಾ ಕಾಮಗಾರಿಗಳು ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಲು ಈ ಮುಂದೆ ತಿಳಿಸಲಾಗಿರುವ ನಿಬಂಧನೆಗಳ ಮೇರೆಗೆ ನೋಂದಾಯಿತ ಅರಣ್ಯ ಗುತ್ತಿಗೆದಾರರಿಂದ ಟೆಂಡರ್ ಕರೆಯಲಾಗಿದೆ.

ದಿನಾಂಕ 19-08-2010ರ ಅಪರಾಹ್ನ 3.00 ಗಂಟೆಯೊಳಗೆ ಮೊಹರು ಮಾಡಿದ ಟೆಂಡರ್ ಸಲ್ಲಿಸುವುದು. ಅದೇ ದಿನ ಈ ಕೆಳಗೆ ಸಹಿ ಮಾಡಿರುವ ಅಥವಾ ಇವರಿಂದ ಅಧಿಕೃತವಾಗಿ ನೇಮಿಸಲ್ಪಟ್ಟವರು ಸದರಿ ದಿನಾಂಕದಂದು ಟೆಂಡರ್‌ದಾರರ ಸಮ್ಮುಖದಲ್ಲಿ ಟೆಂಡರ್ ಲೆಕ್ಕಾಚಾರವನ್ನು ಅಪರಾಹ್ನ 4 ಗಂಟೆಗೆ ತೆರೆಯುವರು ಈ ಸಂಬಂಧ ಟೆಂಡರ್ ಫಾರಂಗಳನ್ನು ದಿನಾಂಕ 18-8-2010ರಂದು ಮಧ್ಯಾಹ್ನ 1-00 ಗಂಟೆವರೆಗೆ ಟೆಂಡರ್ ಫಾರಂಗಳನ್ನು ನೀಡಲಾಗುವುದು ಮತ್ತು ಸದರಿ ದಿನಾಂಕದಂದು ಯಾವುದೇ ಟೆಂಡರ್ ಬಾರದಿದ್ದಲ್ಲಿ ಅಥವಾ ಕಾರಣಾಂತರದಿಂದ ಟೆಂಡರ್ ನಡೆಯದಿದ್ದಲ್ಲಿ ಇದೇ ಪ್ರಕಟಣೆಯ ಪರತಿಗೆ ಒಳಪಟ್ಟು ಪುನಃ 23-08-2010ರಂದು ಅಪರಾಹ್ನ 3.00 ಗಂಟೆಗೆ ಎರಡನೇ ಬಾರಿಗೆ ನೋಂದಾಯಿತ ಇಚ್ಛೆಯುಳ್ಳ ಅರಣ್ಯ ಗುತ್ತಿಗೆದಾರರಿಂದ ಭರ್ತಿಮಾಡಿದ ಟೆಂಡರ್‌ಗಳನ್ನು ಸ್ವೀಕರಿಸಲಾಗುವುದು ಮತ್ತು ಟೆಂಡರ್ ಲೆಕ್ಕಾಚಾರವನ್ನು ಅದೇ ದಿನ 4.00 ಗಂಟೆಗೆ ತೆರೆಯಲಾಗುವುದು. ಈ ಸಂಬಂಧ ಟೆಂಡರ್ ಫಾರಂಗಳನ್ನು ದಿನಾಂಕ 21-8-2010ರಂದು ಮಧ್ಯಾಹ್ನ 1-00 ಗಂಟೆವರೆಗೆ ಟೆಂಡರ್ ಫಾರಂಗಳನ್ನು ನೀಡಲಾಗುವುದು ಈ ಬಗ್ಗೆ ಮತ್ತೆ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದಿಲ್ಲ.

1. ಪ್ರಾಥಮಿಕ ಹಂತದಲ್ಲಿ (2009-10ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ (2010-11ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ

Sl. No.	ಹೆಸರು	ಆರ್ಥಿಕ ನಿರ್ದೇಶನದ ಅಧೀನದಲ್ಲಿ	ಪ್ರಾಥಮಿಕ ಹಂತದಲ್ಲಿ	ಒಟ್ಟು	ಆರ್ಥಿಕ ನಿರ್ದೇಶನದ ಅಧೀನದಲ್ಲಿ	AN 1ನೇ ಹಂತದಲ್ಲಿ (ಆರ್.ಆರ್.ಆರ್.)	C.HN.₹. ಒಟ್ಟು	ಪ್ರಾಥಮಿಕ ಹಂತದಲ್ಲಿ (ಆರ್.ಆರ್.ಆರ್.)
---------	-------	----------------------------	-------------------	-------	----------------------------	--------------------------------	---------------	----------------------------------

(a) ಆರ್ಥಿಕ ನಿರ್ದೇಶನದ ಅಧೀನದಲ್ಲಿ ಪ್ರಾಥಮಿಕ ಹಂತದಲ್ಲಿ (2009-10ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ (2010-11ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ

1	ಶ್ರೀನಿವಾಸಪುರ		ಎ. ಎಂ. ಪಲ್ಲಿ ಆಲಂಬಗಿರಿ ರಾಯಲ್‌ಪಾಡು		32.17	2,042,795.00	51,069.88	31/3/2011
					32.17	-	-	

(b) ಆರ್ಥಿಕ ನಿರ್ದೇಶನದ ಅಧೀನದಲ್ಲಿ ಪ್ರಾಥಮಿಕ ಹಂತದಲ್ಲಿ (2009-10ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ (2010-11ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ

1	ಬಂಗಾರಪೇಟೆ		ಭೂವಿಸ್ತೋಷ್ಣನಹಳ್ಳಿ		50	1,310,500.00	32,762.50	31/3/2011
					50	1,310,500.00		

2. ಪ್ರಾಥಮಿಕ ಹಂತದಲ್ಲಿ (2010-11ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ

Sl. No.	ಹೆಸರು	ಆರ್ಥಿಕ ನಿರ್ದೇಶನದ ಅಧೀನದಲ್ಲಿ	ಪ್ರಾಥಮಿಕ ಹಂತದಲ್ಲಿ	ಒಟ್ಟು	ಆರ್ಥಿಕ ನಿರ್ದೇಶನದ ಅಧೀನದಲ್ಲಿ	AN 1ನೇ ಹಂತದಲ್ಲಿ (ಆರ್.ಆರ್.ಆರ್.)	C.HN.₹. ಒಟ್ಟು	ಪ್ರಾಥಮಿಕ ಹಂತದಲ್ಲಿ (ಆರ್.ಆರ್.ಆರ್.)
---------	-------	----------------------------	-------------------	-------	----------------------------	--------------------------------	---------------	----------------------------------

(a) ಆರ್ಥಿಕ ನಿರ್ದೇಶನದ ಅಧೀನದಲ್ಲಿ ಪ್ರಾಥಮಿಕ ಹಂತದಲ್ಲಿ (2010-11ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ

1	ಬಂಗಾರಪೇಟೆ	-	ಕಾರಬೆಲೆ	-	2.23	3,516,000.00	87,900.00	31/3/2011
					25			
					2.23	3,516,000.00		

3. ಪ್ರಾಥಮಿಕ ಹಂತದಲ್ಲಿ (2010-11ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ

Sl. No.	ಹೆಸರು	ಆರ್ಥಿಕ ನಿರ್ದೇಶನದ ಅಧೀನದಲ್ಲಿ	ಪ್ರಾಥಮಿಕ ಹಂತದಲ್ಲಿ	ಒಟ್ಟು	ಆರ್ಥಿಕ ನಿರ್ದೇಶನದ ಅಧೀನದಲ್ಲಿ	AN 1ನೇ ಹಂತದಲ್ಲಿ (ಆರ್.ಆರ್.ಆರ್.)	C.HN.₹. ಒಟ್ಟು	ಪ್ರಾಥಮಿಕ ಹಂತದಲ್ಲಿ (ಆರ್.ಆರ್.ಆರ್.)
---------	-------	----------------------------	-------------------	-------	----------------------------	--------------------------------	---------------	----------------------------------

(a) ಆರ್ಥಿಕ ನಿರ್ದೇಶನದ ಅಧೀನದಲ್ಲಿ ಪ್ರಾಥಮಿಕ ಹಂತದಲ್ಲಿ (2010-11ನೇ ಸಾಲಿಗೆ) ಪ್ರಾಥಮಿಕ ಹಂತದಲ್ಲಿ

1	ಕೋಲಾರ	-	ಮಡೇರಹಳ್ಳಿ		1	350,000.00	8,750.00	31/3/2011
					1	350,000.00		

Pl. àN.	ÕÐNìð	YnÕð AÊSÊ àÕð® àðÊð	PñÕðYnÊ ÕÕÊi	Õiñ ¹i Ê	ËÊÕiñS /ÕàðSì (àYËËË)	AN¹ñnð Õð-ì (Êð.YËË)	C.HN.¥. Õð-ì	PñÕðYnÊ ËÊÊð ÀðPñ¹i AN®Õð YËðÕð
------------	-------	------------------------------	--------------	----------------	-----------------------------	-------------------------	-----------------	---

4. NñN¥ AN¥ ÅÕNYà Nìðón¼ú

2010-11ÊÕð PkðÊNìð PMy¥YË¼ð¼½Õðì àðÕð¹ð

1	ಕೋಲಾರ	-	ಗಾಜಲದಿನ್ನೆ ವಿಭಾಗ ಕಛೇರಿ ಕಟ್ಟಡ		1	1,000,000.00	25,000.00	31/3/2011
					1	1,000,000.00		

5. ÚlòYN¹i AAÕP» Nìðón¼ú

2010-11ÊÕð AÊSÊ Ë¹¹õPì¹i àð-ì g¼Y ÒNPý ÕðYý Åð Õð-ð ÚlòYN¹i¹i Håpwy ½Õðì àðÕð¹ð

1	ಕೋಲಾರ	-	ಗಾಜಲದಿನ್ನೆ ಅರಣ್ಯ ಪ್ರದೇಶದ ಸುತ್ತಲು		800 3.5	1,700,000.00	42,500.00	31/3/2011
						1,700,000.00		

ಉಪ ಅರಣ್ಯ ಸಂರಕ್ಷಣಾಧಿಕಾರಿ,

ಕೋಲಾರ ವಿಭಾಗ, ಕೋಲಾರ

ಪಿ.ಆರ್. 566

AÊSÊ CÑñVü

EË AÊSÊ àNÊPññPñÊNìðÕÊi PkðÊ, PððNñÊi AÊSÊ ÕÃñYì PððNñÊi

àNQË àÊñnð ËPìVü

àNVü H7.HåyHHåy.QAE.àBÊy.54/2010-11, ò¼ñNPì¹²ನೇ ಜುಲೈ 2010

ಕೋಲಾರ ವಿಭಾಗದ ಅರಣ್ಯ ಗುತ್ತಿಗೆದಾರರಿಗೆ ತಿಳಿಯಪಡಿಸುವುದೇನೆಂದರೆ, ಕೋಲಾರ ಅರಣ್ಯ ವಿಭಾಗದ ವಿವಿಧ ತಾಲ್ಲೂಕಿನ ಅರಣ್ಯದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಿ ಉಳಿದಿರುವ ಈ ಕೆಳಗೆ ಕಾಣಿಸಿದ ತಾಲ್ಲೂಕು ಅರಣ್ಯ ಪ್ರದೇಶದಲ್ಲಿರುವ ಹುಣಸೆ ಫಸಲು, ರಸ್ತೆ ಬದಿ ಹುಣಸೆ ಫಸಲು, ಸಿಟ್ರಡೋರಾ, ತೂಪ್ರ ಎಲೆ ಮತ್ತು ಸೀತಾಫಲ ಫಸಲು ಗುತ್ತಿಗೆ ಮಾರಾಟವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಯವರು, ಕೋಲಾರ ಅಥವಾ ಅವರಿಂದ ನೇಮಿಸಲ್ಪಟ್ಟ ಇತರೆ ಅಧಿಕಾರಿಗಳಿಂದ ಟೆಂಡರ್ -ಕಂ- ಹರಾಜನ್ನು ದಿನಾಂಕ 25-08-2010ರಂದು ಅಪರಾಹ್ನ 3-00 ಗಂಟೆಗೆ ಮಾಡಲಾಗುವುದು. ಟೆಂಡರ್ ಫಾರಂಗಳನ್ನು ದಿನಾಂಕ 24-08-2010ರಂದು ಸಂಜೆ 5.30 ಗಂಟೆಯವರೆಗೆ ಕೊಡಲಾಗುವುದು. ಪ್ರತಿ ಟೆಂಡರ್ ಫಾರಂನ ಬೆಲೆ ರೂ.200-00 (ಇನ್ನೂರು ರೂಪಾಯಿ) ಮತ್ತು ತೆರಿಗೆಗಳು ಮಾತ್ರ. ಮೇಲ್ಕಂಡ ದಿನಾಂಕದಂದು ಟೆಂಡರ್-ಕಂ-ಹರಾಜು ಕಾರಣಾಂತರದಿಂದ ನಡೆಯದಿದ್ದಲ್ಲಿ ಅಥವಾ ಬಾಕಿ ಉಳಿಯುವ ಘಟಕಗಳ ಟೆಂಡರ್-ಕಂ-ಹರಾಜನ್ನು ಇದೇ ಪ್ರಕಟಣೆಯ ಷರತ್ತಿಗೊಳಪಟ್ಟು ದಿನಾಂಕ 28-08-2010ರಂದು ಮರು ಹರಾಜು ಮಾಡಲಾಗುವುದು. ಇದಕ್ಕೆ ಟೆಂಡರು ಫಾರಂಗಳನ್ನು ದಿನಾಂಕ 27-08-2010ರಂದು ಕಛೇರಿ ವೇಳೆಯಲ್ಲಿ ನೀಡಲಾಗುವುದು. ಇದಕ್ಕೆ ಪ್ರತ್ಯೇಕ ಪ್ರಕಟಣೆ ಹೊರಡಿಸುವುದಿಲ್ಲ. ಹೆಚ್ಚಿನ ವಿವರಗಳಿಗೆ ಈ ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು.

2010-11¼ àñÕ¼Y Yð®Yü ÕiñÊñv ÕiññðÕi b¼VPì¹i àðÊð

(KN¹ð ÕYì¹i AÕPYü Õiñ-ì)

Pl. àN.	AÊSÊ E-¼¼i àðÊð	ñÐðÕð	AÊSÊ Ë¹¹õPì¹i àðÊð	
1	ಸಿಟ್ರಡೋರಾ	ಕೋಲಾರ	1.	ಕೋಲಾರ ತಾಲ್ಲೂಕು
		ಶ್ರೀನಿವಾಸಪುರ	2.	ಶ್ರೀನಿವಾಸಪುರ ತಾಲ್ಲೂಕು
		ಮುಳಬಾಗಿಲು	3.	ಮುಳಬಾಗಿಲು ತಾಲ್ಲೂಕು
		ಮಾಲೂರು	4.	ಮಾಲೂರು ತಾಲ್ಲೂಕು

Pl. àN.	ÀËËË E-ÀÀÀ i ààÀÀ	ÀÀÀÀÀÀ	ÀËËË ÀÀÀÀÀ i ààÀÀ	
2	ಹುಣಸೆ ಫಸಲು	ಬಂಗಾರಪೇಟೆ	1.	ಬಂಗಾರಪೇಟೆ ತಾಲ್ಲೂಕು ಅರಣ್ಯ (ಕೆಎಸ್‌ಎಫ್‌-VI ಬ್ಲಾಕ್ ಹೊರತುಪಡಿಸಿ)
			2.	ಕಾರಬೆಲೆ ನೆಡುತೋಪು
		ಮಾಲೂರು	3.	ದಿನ್ನೇರಿ ನೆಡುತೋಪು
			4.	ಲಕ್ಷ್ಮೀಸಾಗರ ನೆಡುತೋಪು (ಶ್ರೀ ವೇಣು ಗೋಪಾಲ ಸ್ವಾಮಿ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಗೆ ಒಳಪಡುತ್ತದೆ)
		ಕೋಲಾರ	5.	ನ್ಯೂ ಕೊಂಡಹಳ್ಳಿ ನೆಡುತೋಪು (ಸೀತನಾಯಕನ ಹಳ್ಳಿ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಗೆ ಒಳಪಡುತ್ತದೆ)
			6.	ವಕ್ಕಲೇರಿ ನೆಡುತೋಪು
		ಮುಳಬಾಗಿಲು	7.	ಗಾಜಲದಿನ್ನೆ ನೆಡುತೋಪು
			8.	ಕಾಶೀಪುರ ನೆಡುತೋಪು
		ಶ್ರೀನಿವಾಸಪುರ	9.	ರಾಯಲ್ಪಾಡು 1ರಿಂದ 4ನೇ ಬ್ಲಾಕ್
			10.	ಕಲ್ಲೂರು - ಮಣಿಗಾನಹಳ್ಳಿ
3	ರಸ್ತೆ ಬದಿ ಹುಣಸೆ ಫಸಲು	ಕೋಲಾರ	1.	ಕೋಲಾರ ತಾಲ್ಲೂಕು ರಸ್ತೆ ಬದಿ
		ಶ್ರೀನಿವಾಸಪುರ	2.	ಶ್ರೀನಿವಾಸಪುರ ತಾಲ್ಲೂಕು ರಸ್ತೆ ಬದಿ
		ಮಾಲೂರು	3.	ಮಾಲೂರು ತಾಲ್ಲೂಕು ರಸ್ತೆ ಬದಿ
		ಮುಳಬಾಗಿಲು	4.	ಮುಳಬಾಗಿಲು ತಾಲ್ಲೂಕು ರಸ್ತೆ ಬದಿ
		ಬಂಗಾರಪೇಟೆ	5.	ಬಂಗಾರಪೇಟೆ ತಾಲ್ಲೂಕು ರಸ್ತೆ ಬದಿ (ಟ್ರೇಪಿಟ್ಟಾ ನೀಡಿರುವ ಮರಗಳನ್ನು ಹೊರತುಪಡಿಸಿ)
4	ತೂಪ್ರ ಎಲೆ	ಕೋಲಾರ	1.	ಕೋಲಾರ ತಾಲ್ಲೂಕು
		ಶ್ರೀನಿವಾಸಪುರ	2.	ಶ್ರೀನಿವಾಸಪುರ ತಾಲ್ಲೂಕು
		ಮುಳಬಾಗಿಲು	3.	ಮುಳಬಾಗಿಲು ತಾಲ್ಲೂಕು
5	ಸೀತಾಫಲ	ಬಂಗಾರಪೇಟೆ		ಬಂಗಾರಪೇಟೆ ತಾಲ್ಲೂಕು (ಕೆಎಸ್‌ಎಫ್‌-VI ಬ್ಲಾಕ್ ಹೊರತುಪಡಿಸಿ)

ಪಿ.ಆರ್. 567

ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ ವಿಭಾಗ, ಕೋಲಾರ

ಪೌರಾಡಳಿತ ನಿರ್ದೇಶನಾಲಯ**9ನೇ ಮಹಡಿ, ವಿಶ್ವೇಶ್ವರಯ್ಯ ಕೇಂದ್ರ, ಡಾ:ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-1 ದಿ: 24ನೇ ಜೂನ್ 2010**

ಈ ಕಛೇರಿಯ ಅಧಿಸೂಚನೆ ಸಂ:DMA/ADM/EST/CR37/2008-09 ದಿ:24.9.2009ನ್ನು ಮುಂದುವರಿಸುತ್ತಾ 81 ಅಕೌಂಟೆಂಟ್ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕರ್ನಾಟಕ ನಾಗರಿಕ ಸೇವಾ (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರನೇಮಕಾತಿ)(ಸಾಮಾನ್ಯ) ನಿಯಮಗಳು 2001ರಡಿ ಕಾಲಕಾಲಕ್ಕೆ ತಿದ್ದುಪಡಿ ಹೊಂದಿರುವ ನಿಯಮಗಳ ಆಧಾರದ ಮೇಲೆ ಸಿದ್ಧಪಡಿಸಿ ಸಮಸಂಖ್ಯೆ ಅಧಿಸೂಚನೆಯನ್ನು ದಿನಾಂಕ:5.4.2010ರಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಪ್ರಕಟಣೆ ನೀಡಿದ 15 ದಿನಗಳ ಒಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ತಿಳಿಸಲಾಗಿತ್ತು. ಸ್ವೀಕೃತಗೊಂಡ ಆಕ್ಷೇಪಣೆಗಳನ್ನು ಪರಿಗಣಿಸಿದ್ದು ಅಂತಿಮ 67 ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ಸದರಿ ನಿಯಮ 6ರಡಿ ತಯಾರಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ನೇಮಕಾತಿ ಪ್ರಾಧಿಕಾರ : ಆಯುಕ್ತರು

ಇಲಾಖೆಯ ಹೆಸರು : ಪೌರಾಡಳಿತ ನಿರ್ದೇಶನಾಲಯ

ಕ್ರ. ಸಂ.	ಅಭ್ಯರ್ಥಿಯ ಹೆಸರು	ರೋಲ್ ಸಂಖ್ಯೆ	ಹುಟ್ಟಿದ ದಿನಾಂಕ	ಪ್ರವರ್ಗ ಹಂಚಿಕೆ	ಪಡೆದ ಅಂಕಗಳು
1	ಮನೋಹರ್	ಪಿಎ141	12.7.1981	ಸಾ.ಅ./3ಎ	200
2	ತೇಜಸ್ವಿನಿ ಕೆ.	ಎಫ್‌ಎ344	12.9.1983	ಸಾ.ಅ.-ಮ.ಅ./2ಎ-ಮ.ಅ.	196

ಕ್ರ. ಸಂ.	ಅಭ್ಯರ್ಥಿಯ ಹೆಸರು	ರೋಲ್ ಸಂಖ್ಯೆ	ಹುಟ್ಟಿದ ದಿನಾಂಕ	ಪ್ರವರ್ಗ ಹಂಚಿಕೆ	ಪಡೆದ ಅಂಕಗಳು
3	ಯಲಗುರೇಶ್ವರ್ ಕುಲಕರ್ಣಿ	ಎನ್‌ಎ152	18.4.1988	ಸಾ.ಅ./ಸಾ.ಅ.-ಕ.ಮಾ.ಅ.	195
4	ದೀಪಾ ಬೆನೆಕನಕೊಂಡ	ಎಕ್ಸ್‌ಡಿ103	19.7.1981	ಸಾ.ಅ.-ಮ.ಅ./3ಬಿ-ಮ.ಅ.-ಕ.ಮಾ.ಅ.	193
5	ಸತೀಶ ಎಂ.ಪಿ.	ಸಿಡಿ303	28.1.1982	ಸಾ.ಅ.-ಗ್ರಾ.ಅ./3ಎ-ಗ್ರಾ.ಅ.-ಕ.ಮಾ.ಅ.	154
6	ಮಾಧವ ಟಿ.ವಿ.	ಎಂಡಬ್ಲ್ಯೂ014	12.5.1985	ಸಾ.ಅ.-ಕ.ಮಾ.ಅ./ಸಾ.ಅ.-ಕ.ಮಾ.ಅ.	153
7	ವೀರ ಶಿವಾನಂದ ಕುಮಾರ ಶಿಷ್	ಎಬಿ142	11.2.1978	ಸಾ.ಅ./ಸಾ.ಅ.	152
8	ಶ್ರೀನಿವಾಸ್ ಕೆ.ಎಸ್.	ಸಿಇ049	30.4.1973	ಸಾ.ಅ./2ಎ- ಕ.ಮಾ.ಅ.	150
9	ಗಿರೀಶ್ ಆರಾಧ್ಯ ಬಿ.	ಸಿಇ361	6.5.1987	ಸಾ.ಅ./ಸಾ.ಅ.-ಕ.ಮಾ.ಅ.	147
10	ಧನಂಜಯ ಎಂ.ಎನ್.	ಸಿಇ251	30.8.1985	ಸಾ.ಅ.-ಗ್ರಾ.ಅ./ಸಾ.ಅ.-ಗ್ರಾ.ಅ.-ಕ.ಮಾ.ಅ.	146
11	ಶಂಭುಲಿಂಗಪ್ಪ ಬಿ.	ಎಲ್‌ಡಿ186	2.6.1977	ಸಾ.ಅ.-ಗ್ರಾ.ಅ./3ಬಿ-ಗ್ರಾ.ಅ.-ಕ.ಮಾ.ಅ.	143
12	ಕುಮಾರ್ ತಾಕತ್‌ರಾವ್	ಎಎಫ್‌056	22.7.1979	ಸಾ.ಅ.-ಕ.ಮಾ.ಅ./ಪ.ಜಾ.-ಕ.ಮಾ.ಅ.	139
13	ನಾಗೇಂದ್ರ ಎಂ.ಎಸ್.	ಸಿಡಿ102	1.6.1982	ಸಾ.ಅ./3ಎ-ಕ.ಮಾ.ಅ.	138
14	ಅಮಿತ್ ಹಿರೇಮಠ್	ಎನ್‌ಎ154	21.8.1986	ಸಾ.ಅ.-ಮಾ.ಯೋ.(ಸಾ.ಅ.-ಇತರೆ)/3ಬಿ-ಕ.ಮಾ.ಅ.	137
15	ವಿಶ್ವನಾಥ ಕೆ.ಎಲ್.	ಎಎಫ್‌403	2.7.1978	ಸಾ.ಅ.-ಗ್ರಾ.ಅ./3ಬಿ-ಗ್ರಾ.ಅ.-ಕ.ಮಾ.ಅ.	136
16	ಶರಣಬಸಪ್ಪ	ಆರ್‌ಸಿ043	5.3.1978	ಸಾ.ಅ./3ಎ- ಕ.ಮಾ.ಅ.	135
17	ಸತ್ಯಪ್ಪ ಕೆ.ನರಗಟ್ಟಿ	ಎನ್‌ಎ323	1.6.1985	ಸಾ.ಅ.-ಗ್ರಾ.ಅ./3ಎ-ಗ್ರಾ.ಅ.-ಕ.ಮಾ.ಅ.	134
18	ವಿಜಯ ಕುಮಾರ್ ಜೆ.ಆರ್.	ಸಿಡಿ231	10.1.1987	2ಎ-ಮಾ.ಯೋ.(2ಎ-ಇತರೆ)/2ಎ	134
19	ವೆಂಕಟೇಶ್ ಕೆ.	ಎಎಫ್‌054	5.6.1978	3ಎ/3ಎ- ಕ.ಮಾ.ಅ.	133
20	ರವಿ ಸಿ.ಎನ್.	ಎಬಿ232	14.6.1981	ಸಾ.ಅ.-ಗ್ರಾ.ಅ./3ಎ-ಗ್ರಾ.ಅ.- ಕ.ಮಾ.ಅ.	133
21	ಗಿರೀಶ ಎಲ್.	ಯುಹೆಚ್ 009	19.7.1984	ಸಾ.ಅ.-ಗ್ರಾ.ಅ./3ಎ-ಗ್ರಾ.ಅ.- ಕ.ಮಾ.ಅ.	133
22	ಸುದೀಪ್ ಕಾಕಾಸಾಹೇಬ್ ಚೌಗಲೆ	ಎಫ್‌ಎ157	28.10.1979	3ಬಿ/3ಬಿ	132
23	ಚಂದ್ರಕಲಾ ಜಿ.ಎಂ.	ಸಿಡಿ242	17.11.1983	ಸಾ.ಅ.-ಮ.ಅ./3ಎ-ಮ.ಅ.- ಅ.ವಿ.	132
24	ಅನಿಲ್ ಕುಮಾರ್ ಜಿ.ಎಸ್.	ಸಿಡಿ017	15.6.1988	ಸಾ.ಅ.-ಗ್ರಾ.ಅ./3ಎ-ಗ್ರಾ.ಅ.-ಕ.ಮಾ.ಅ.	132
25	ಗೌರೀಶ್ ಚನ್ನಪ್ಪ	ಆರ್‌ಸಿ054	19.4.1977	ಸಾ.ಅ.-ಗ್ರಾ.ಅ./3ಬಿ-ಗ್ರಾ.ಅ.- ಕ.ಮಾ.ಅ.	131
26	ಶಿವಕುಮಾರ್ ಎನ್.	ಎಫ್‌324	20.7.1974	2ಎ/2ಎ- ಕ.ಮಾ.ಅ.	130
27	ಜ್ಯೋತಿ ಮೈಗೂರ್	ಎನ್‌ಎ061	27.2.1984	ಸಾ.ಅ.-ಮ.ಅ./ಸಾ.ಅ.-ಮ.ಅ.-ಕ.ಮಾ.ಅ.	130
28	ನಂದಕುಮಾರ್ ಫಪ್ಪೆ	ಎಫ್‌ಎ105	19.7.1974	ಪ.ಜಾ.-ಮಾ.ಯೋ.(ಪ.ಜಾ.-ಇತರೆ)/ಪ.ಜಾ.- ಕ.ಮಾ.ಅ.	129
29	ದೇವೇಂದ್ರಪ್ಪ	ಆರ್‌ಸಿ091	1.6.1979	ಸಾ.ಅ.-ಗ್ರಾ.ಅ./2ಎ-ಗ್ರಾ.ಅ.- ಕ.ಮಾ.ಅ.	129
30	ವಿಶ್ವನಾಥ ನಂದಿ	ಎಫ್‌ಎ270	10.10.1982	3ಎ-ಗ್ರಾ.ಅ./3ಎ-ಗ್ರಾ.ಅ.- ಕ.ಮಾ.ಅ.	128
31	ದೀಪಾ ಬಿ.	ಎಬಿ231	11.2.1986	ಸಾ.ಅ.-ಮ.ಅ./ಸಾ.ಅ.-ಮ.ಅ.	126

ಕ್ರ. ಸಂ.	ಅಭ್ಯರ್ಥಿಯ ಹೆಸರು	ರೋಲ್ ಸಂಖ್ಯೆ	ಹುಟ್ಟಿದ ದಿನಾಂಕ	ಪ್ರವರ್ಗ ಹಂಚಿಕೆ	ಪಡೆದ ಅಂಕಗಳು
32	ಗಜೇಂದ್ರ ವಿ.	ಸಿಇ019	29.12.1985	ಪ.ಜಾ./ಪ.ಜಾ.	125
33	ಮೂರ್ತಿ ಡಿ.	ಎಎಫ್061	9.12.1981	ಪ.ಜಾ.-ಗ್ರಾ.ಅ./ಪ.ಜಾ.-ಗ್ರಾ.ಅ.- ಕ.ಮಾ.ಅ.	124
34	ಹರೀಶ	ಎಎಫ್205	16.12.1987	2ಎ-ಗ್ರಾ.ಅ./2ಎ-ಗ್ರಾ.ಅ.	124
35	ಮಹಾವೀರ ಮಾದು ದೈಗೊಂಡ	ಎನ್ಎ322	1.6.1980	ಸಾ.ಅ.-ಯೋ.ನಿ./3ಬಿ-ಯೋ.ನಿ.- ಗ್ರಾ.ಅ.- ಕ.ಮಾ.ಅ.	122
36	ಲೀಲಾ ರಾಯ್	ಎನ್ಎ018	13.7.1980	ಸಾ.ಅ.-ಮ.ಅ./2ಎ-ಮ.ಅ.- ಕ.ಮಾ.ಅ.	122
37	ಉಷಾ ಎನ್.	ಎಂಸಿ012	20.7.1981	ಸಾ.ಅ.-ಮ.ಅ./3ಬಿ-ಮ.ಅ.- ಕ.ಮಾ.ಅ.	122
38	ಅಶೋಕ್‌ಕುಮಾರ್ ಡಿ.	ಎಎಫ್439	10.12.1981	ಪ.ಪಂ./ಪ.ಪಂ.	122
39	ಗಣಶ್ರೀ ಎಸ್.	ವೈಎ109	16.5.1987	ಸಾ.ಅ.-ಮ.ಅ./3ಬಿ-ಮ.ಅ.	122
40	ಪ್ರಶಾಂತ್ ಕೆ.ಎಲ್.	ಸಿಡಿ489	1.6.1989	ಸಾ.ಅ.-ಮ.ಅ./3ಎ-ಮ.ಅ.- ಕ.ಮಾ.ಅ.	122
41	ಅಯ್ಯನಗೌಡ	ಎನ್ಎ161	1.8.1981	ಸಾ.ಅ.-ಯೋ.ನಿ./ಸಾ.ಅ.- ಯೋ.ನಿ.- ಕ.ಮಾ.ಅ.	121
42	ಸಪ್ನ ಕೆ.	ಯುಹೆಚ್252	15.6.1988	ಸಾ.ಅ.-ಮ.ಅ./ಸಾ.ಅ.-ಮ.ಅ.	121
43	ದಯಾನಂದ ಮೂರ್ತಿ ಎನ್.	ವೈಎ112	1.8.1981	ಪ.ಜಾ.-ಗ್ರಾ.ಅ./ಪ.ಜಾ.-ಗ್ರಾ.ಅ.- ಕ.ಮಾ.ಅ.	120
44	ರಶ್ಮಿ ವೈ.ಬಿ.	ಯುಹೆಚ್239	10.4.1980	ಸಾ.ಅ.-ಮ.ಅ./3ಎ-ಮ.ಅ.- ಕ.ಮಾ.ಅ.	119
45	ಪ್ರತಿಮಾ ಬಿ.ಟಿ.	ಯುಹೆಚ್210	26.9.1984	ಸಾ.ಅ.-ಮ.ಅ./3ಎ-ಮ.ಅ.- ಕ.ಮಾ.ಅ.	119
46	ತಮ್ಮಯ್ಯ ಎ.ಆರ್.	ಸಿಡಿ372	17.5.1976	ಪ.ಪಂ.-ಗ್ರಾ.ಅ./ಪ.ಪಂ.-ಗ್ರಾ.ಅ.- ಕ.ಮಾ.ಅ.	118
47	ನಳಿನ ಟಿ.ಪಿ.	ಎಬಿ009	20.5.1981	2ಎ-ಮ.ಅ./2ಎ-ಮ.ಅ.- ಗ್ರಾ.ಅ.- ಕ.ಮಾ.ಅ.	116
48	ಶ್ರೀನಿವಾಸ ಕೆ.ಎಲ್.	ಸಿಡಿ129	5.3.1982	ಪ.ಜಾ.-ಗ್ರಾ.ಅ./ಪ.ಜಾ.-ಗ್ರಾ.ಅ.- ಕ.ಮಾ.ಅ.	116
49	ಇರ್ಷಾದ್	ಯುಹೆಚ್286	4.7.1982	2ಬಿ/2ಬಿ	116
50	ಕೃಷ್ಣಪ್ಪ ಡಿ.ಜಿ.	ಸಿಡಿ055	7.5.1984	ಪ್ರವರ್ಗ1/ಪ್ರವರ್ಗ1	116
51	ರೆನಿತಾ ಎಸ್.ಆರ್.	ಯುಹೆಚ್283	25.5.1989	3ಬಿ-ಮ.ಅ./3ಬಿ-ಮ.ಅ.-ಗ್ರಾ.ಅ.- ಕ.ಮಾ.ಅ.	116
52	ಯಾಸ್ಮಿನ್‌ಬೇಗಂ ಆರ್.ನದಾಫ್	ಸಿಇ295	14.1.1977	2ಬಿ-ಮ.ಅ./2ಬಿ-ಮ.ಅ. ಕ.ಮಾ.ಅ.	115
53	ಗೀತಾ ಕುಂಬಾರಿ	ಎಬಿ260	8.5.1979	3ಬಿ-ಮ.ಅ./3ಬಿ-ಮ.ಅ.-ಗ್ರಾ.ಅ.- ಕ.ಮಾ.ಅ.	113
54	ಶಾರದಮ್ಮ ಹೆಚ್.ಎಸ್.	ಯುಹೆಚ್142	12.2.1981	ಪ.ಜಾ.-ಮ.ಅ./ಪ.ಜಾ.-ಮ.ಅ.- ಕ.ಮಾ.ಅ.	113
55	ಮೀನು ಪಿ.	ಎಎಫ್578	16.6.1983	ಪ್ರವರ್ಗ1-ಮ.ಅ./ಪ್ರವರ್ಗ1-ಮ.ಅ.	111
56	ಶೋಭಾ ಹೆಬ್ಬಳ್ಳಿ	ಎನ್ಎ329	20.7.1983	2ಎ-ಮ.ಅ./2ಎ-ಮ.ಅ.- ಗ್ರಾ.ಅ.- ಕ.ಮಾ.ಅ.	111

ಕ್ರ. ಸಂ.	ಅಭ್ಯರ್ಥಿಯ ಹೆಸರು	ರೋಲ್ ಸಂಖ್ಯೆ	ಹುಟ್ಟಿದ ದಿನಾಂಕ	ಪ್ರವರ್ಗ ಹಂಚಿಕೆ	ಪಡೆದ ಅಂಕಗಳು
57	ಮಂಗಳಗೌರಿ ಆರ್.	ಯುಹೆಚ್082	22.9.1985	2ಎ-ಮ.ಅ./2ಎ-ಮ.ಅ.- ಗ್ರಾ.ಅ.-ಕ.ಮಾ.ಅ.	111
58	ಆಶಾರಾಣಿ ಜಿ.ಎಲ್.	ಎಬಿ079	22.6.1984	2ಎ-ಮ.ಅ./2ಎ-ಮ.ಅ.- ಕ.ಮಾ.ಅ.	110
59	ಪದ್ಮಾವತಿ ಹೆಚ್.ಎಸ್.	ಸಿಡಿ387	15.11.1985	ಪ.ಪಂ.-ಮ.ಅ./ಪ.ಪಂ.-ಮ.ಅ.- ಕ.ಮಾ.ಅ.	110
60	ಸಂಜಯ್‌ಕುಮಾರ್ ಎಸ್.ಕಲ್ಲೂರ್	ಜೆಎ042	13.7.1987	2ಎ-ಯೋ.ನಿ./2ಎ-ಯೋ.ನಿ.- ಗ್ರಾ.ಅ.- ಕ.ಮಾ.ಅ.	110
61	ನಯನ ಮಾದಪ್ಪ	ಎಬಿ011	8.7.1985	ಪ.ಜಾ..-ಮ.ಅ./ಪ.ಜಾ.-ಮ.ಅ.	109
62	ಮಮತಾ ಎಂ.ಸಿ.	ಸಿಡಿ396	10.7.1982	ಪ.ಜಾ.-ಮ.ಅ./ಪ.ಜಾ.-ಮ.ಅ.	108
63	ಕೆ.ಶ್ರೀಪತಿ ಕಲ್ಕುರ್	ಎಂಡಬ್ಲ್ಯೂ002	6.12.1965	ಸಾ.ಅ.-ಮಾ.ಯೋ./ಸಾ.ಅ.- ಮಾ.ಯೋ.- ಕ.ಮಾ.ಅ.	106
64	ಸೋಮಪ್ರಭ	ಸಿಡಿ185	30.6.1986	ಪ.ಜಾ.-ಮ.ಅ./ಪ.ಜಾ.-ಮ.ಅ.- ಗ್ರಾ.ಅ.- ಕ.ಮಾ.ಅ.	104
65	ಮುತ್ತಪ್ಪ ಚೌಡಕಿ	ಜೆಎನ್144	1.7.1977	ಪ.ಜಾ.-ಯೋ.ನಿ./ಪ.ಜಾ.- ಯೋ.ನಿ.- ಕ.ಮಾ.ಅ.	101
66	ವಿಶ್ವೇಶ್ವರ್ ವೈ.ಎ.	ವೈಎ012	24.7.1965	ಸಾ.ಅ.-ಮಾ.ಯೋ./ಸಾ.ಅ.-ಮಾ.ಯೋ.	91
67	ಪಾಂಡು ಶಿಂಧೆ ಪಿ.	ಸಿಇ385	26.2.1969	ಸಾ.ಅ.-ಮಾ.ಯೋ./ಬಿ-ಮಾ.ಯೋ.	89

- ಸದರಿ ಅಭ್ಯರ್ಥಿಗಳ ನೇಮಕಾತಿಯು ಎಲ್ಲಾ ದಾಖಲಾತಿಗಳು ಸಕ್ಷಮ ಪ್ರಾಧಿಕಾರ ಪರಿಶೀಲಿಸುವ ಷರತ್ತಿಗೊಳಪಟ್ಟಿರುತ್ತದೆ. ಉದಾಹರಣೆಗೆ, ಪೊಲೀಸ್ ವರದಿ, ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಜಾತಿ ಪ್ರಮಾಣ ಪತ್ರ ಪರಿಶೀಲನೆ, ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ಪರಿಶೀಲನೆ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಪರಿಶೀಲನೆ, ಇತ್ಯಾದಿ

ಆಯುಕ್ತರು

ಪೌರಾಡಳಿತ ನಿರ್ದೇಶನಾಲಯ

ನಗರಾಭಿವೃದ್ಧಿ ಇಲಾಖೆ, ಬೆಂಗಳೂರು

DIRECTORATE OF MUNICIPAL ADMINISTRATION

9TH floor, Visveswaraiah Towers, Dr.B.R Ambedkar Veedhi, Bangalore 560001

Dated : 29th July 2010

In pursuance of this office notification No: DMA/ADM/EST/CR:37/08-09, Dated 24/09/2009, the provisional select list of candidates for 81 Posts Of Accountants for urban Local Bodies of Directorate of Municipal Administration, prepared on the basis of Karnataka Civil Services (Direct Recruitment by Competitive Examinations) (General) Rules, 2001 as amended from time to time, was published vide Notification of even number dated 05.04.2010 inviting Objections, if any, from Candidates likely to be affected within 15 days of its publication. The Objections received have been considered and the Final Select List of 67 candidates is prepared under Rule (6) of the said rules and is hereby published for the information of the candidates.

Appointing Authority : COMMISSIONER

Name of the Department : Directorate of Municipal Administration

Sl. No.	Name of Candidate	Roll No.	Date of Birth	Category allocation	Marks Secured
1	MANOHAR	PA141	12-07-1981	GM/IIIA	200
2	TEJASWINI K	FA344	12-09-1983	GM-WC/IIA-WC	196
3	YALAGURESHWAR KULKARNI	NA152	18-04-1988	GM/GM-KMC	195
4	DEEPA BENEKANAKONDA	XD103	19-07-1981	GM-WC/IIIB-WC-KMC	193
5	SATHISHA M P	CD303	28-01-1982	GM-RC/IIIA-RC-KMC	154
6	MADHAHA T V	MW014	12-05-1985	GM-KMC/GM-KMC	153
7	VEERA SHIVANANDA KUMAR SISHTA	AB142	11-02-1978	GM/GM	152
8	SRINIVASA K S	CE049	30-04-1973	GM/IIA-KMC	150
9	GIRISH ARADHYA B	CE361	6-05-1987	GM/GM-KMC	147
10	DHANANJAYA M N	CE251	30-08-1985	GM-RC/GM-RC-KMC	146
11	SHAMBHULINGAPPA B	LD186	2-06-1977	GM-RC/IIIB-RC-KMC	143
12	KUMAR TAKATARAO	AF056	22-07-1979	GM-KMC/SC-KMC	139
13	NAGENDRA M S	CD102	1-06-1982	GM/IIIA-KMC	138
14	AMIT HIREMATH	NA154	21-08-1986	GM-EXM(GM-OTH)/IIIB-KMC	137
15	VISHWANATHA K L	AF403	2-07-1978	GM-RC/IIIB-RC-KMC	136
16	SHARANABASAPPA	RC043	5-03-1978	GM/IIIA-KMC	135
17	SATYAPPA K NARAGATTI	NA323	1-06-1985	GM-RC/IIIA-RC-KMC	134
18	VIJAYA KUMAR J R	CD231	10-01-1987	IIA-EXM(IIA-OTH)/IIA	134
19	VENKATESH K	AF054	5-06-1978	IIIA /IIIA- KMC	133
20	RAVI C N	AB232	14-06-1981	GM-RC/IIIA-RC-KMC	133
21	GIRISHA L	UH009	19-07-1984	GM-RC/IIIA-RC-KMC	133
22	SUDEEP KAKASAHEB CHAUGALE	FA157	28-10-1979	IIIB/IIIB	132
23	CHANDRAKALA G M	CD242	17-11-1983	GM-WC/IIIA-WC-PH	132
24	ANIL KUMAR G S	CD017	15-06-1988	GM-RC/IIIA-RC-KMC	132
25	GOURISH CHANNAPPA	RC054	19-04-1977	GM-RC/IIIB-RC-KMC	131
26	SHIVAKUMAR N	AF324	20-07-1974	IIA/IIA-KMC	130
27	JYOTI MAIGUR	NA061	27-02-1984	GM-WC/GM-WC-KMC	130
28	NANDKUMAR FAPPE	FA105	19-07-1974	SC-EXM(SC-OTH)/SC-KMC	129
29	DEVEENDRAPPA	RC091	1-06-1979	GM-RC/IIA-RC-KMC	129
30	VISHWANATH NANDI	FA270	10-10-1982	IIIA-RC/IIIA-RC-KMC	128
31	DEEPA B	AB231	11-02-1986	GM-WC/GM-WC	126
32	GAJENDRA V	CE019	29-12-1985	SC/SC	125
33	MURTHY D	AF061	9-12-1981	SC-RC/SC-RC-KMC	124
34	HARISHA	AF205	16-12-1987	IIA-RC/IIA-RC	124

Sl. No.	Name of Candidate	Roll No.	Date of Birth	Category allocation	Marks Secured
35	MAHAVEER MADU DAIGOND	NA322	1-06-1980	GM-PD/IIIB-PD-RC-KMC	122
36	LEELA RAIKAR	NA018	13-07-1980	GM-WC/IIA-WC-KMC	122
37	USHA N	MC012	20-07-1981	GM-WC/IIIB-WC-KMC	122
38	ASHOK KUMAR D	AF439	10-12-1981	ST/ST	122
39	GANASHREE S	YA109	16-05-1987	GM-WC/IIIB-WC	122
40	PRASHANTI K L	CD489	1-06-1989	GM-WC/IIIA-WC-KMC	122
41	AYYANA GOWDA	NA161	1-08-1981	GM-PD/GM-PD-KMC	121
42	SAPNA K	UH252	15-06-1988	GM-WC/GM-WC	121
43	DAYANANDA MURTHY N	YA112	1-08-1981	SC-RC/SC-RC-KMC	120
44	RASHMI Y B	UH239	10-04-1980	GM-WC/IIIA-WC-KMC	119
45	PRATHIMA B T	UH210	26-09-1984	GM-WC/IIIA-WC-KMC	119
46	THAMMAIAH A R	CD372	17-05-1976	ST-RC/ST-RC-KMC	118
47	NALINA T P	AB009	20-05-1981	IIA-WC/IIA-WC-RC-KMC	116
48	SRINIVAS K L	CD129	5-03-1982	SC-RC/SC-RC-KMC	116
49	IRSHAD	UH286	4-07-1982	IIB/IIB	116
50	KRISHNAPPA D G	CD055	7-05-1984	CAT1/CAT1	116
51	RENITHA S R	UH283	25-05-1989	IIIB-WC/IIIB-WC-RC-KMC	116
52	YASMIN BEGUM R NADAF	CE295	14-01-1977	IIB-WC/IIB-WC-KMC	115
53	GEETA KUMBARI	AB260	8-05-1979	IIIB-WC/IIIB-WC-RC-KMC	113
54	SHARADAMMA H S	UH142	12-02-1981	SC-WC/SC-WC-KMC	113
55	MINU P	AF578	16-06-1983	CAT1-WC/CAT1-WC	111
56	SHOBHA HEBBALLI	NA329	20-07-1983	IIA-WC/IIA-WC-RC-KMC	111
57	MANAGALAGOWRI R	UH082	22-09-1985	IIA-WC/IIA-WC-RC-KMC	111
58	ASHA RANI G L	AB079	22-06-1984	IIA-WC/IIA-WC-KMC	110
59	PADMAVATHI H S	CD387	15-11-1985	ST-WC/ST-WC-KMC	110
60	SANJAYKUMAR S KALLUR	JA042	13-07-1987	IIA-PD/IIA-PD-RC-KMC	110
61	NAYANA MADAPPA	AB011	8-07-1985	SC-WC/SC-WC	109
62	MAMATHA M C	CD396	10-07-1982	SC-WC/SC-WC	108
63	K SRIPATHI KALKUR	MW002	6-12-1965	GM-EXM/GM-EXM-KMC	106
64	SOMAPRABHA	CD185	30-06-1986	SC-WC/SC-WC-RC-KMC	104
65	MUTTAPPA CHOUDAKI	JN144	1-07-1977	SC-PD/SC-PD-KMC	101
66	VISWESWAR Y A	YA012	24-07-1965	GM-EXM/GM-EXM	91
67	PANDU SINDHE P	CE385	26-02-1969	GM-EXM/IIIB-EXM	89

- The appointment of the above candidates is subject to further verification of all the connected records by the competent authorities. For example: Police Verification, Verification of the Caste Certificate by Deputy Commissioner of the concerned district, verification of the Project Displaced and Rural Certificates by the concerned competent authority etc.

Commissioner

KARNATAKA STATE BOARD OF WAKFS

[constituted by the Government of Karnataka under the Wakf Act, 1995 (CENTRAL ACT - 43 OF 1995)]

Darul Awkaf, No.6, Cunningham Road, Bangalore-560 052**ERRATA****No. KTW/REG/26/BNR/2004-05, Dated: 27th July 2010**

The Sl.No. of the Gazette mentioned in the Corrigendum bearing No.KTW/REG/26/BNR/2004-05 dated 18.1.2005 shall be read as Sl.No. 790 instead of 190.

P.D. 110

Chief Executive Officer, Karnataka State Board of Wakfs

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)**ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ, ಸಣ್ಣ ನೀರಾವರಿ ವಿಭಾಗ, ಹಾಸನ****ಟೆಂಡರ್ ಪ್ರಕಟಣೆ ಸಂಖ್ಯೆ: 04/2010-11, ದಿನಾಂಕ: 1ನೇ ಜುಲೈ 2010**

ಈ ಕೆಳಕಂಡ ಕೆಲಸಕ್ಕೆ ನೋಂದಾಯಿಸಲಾದ ಗುತ್ತಿಗೆದಾರರಿಂದ ಸ್ವಾಂತ್ರ್ಯ ಟೆಂಡರ್ ಡಾಕ್ಯುಮೆಂಟ್ ಕೆ.ಡಬ್ಲ್ಯೂ-3/4ರ ಪ್ರಕಾರ ಇ-ಪ್ರಕ್ಯೂರ್‌ಮೆಂಟ್‌ನಲ್ಲಿ ಅಲ್ಪಾವಧಿ ಟೆಂಡರ್‌ನ್ನು ಆಹ್ವಾನಿಸಲಾಗಿದೆ. ಇ-ಪ್ರಕ್ಯೂರ್‌ಮೆಂಟ್‌ನಲ್ಲಿ ನೋಂದಾಯಿತ ಗುತ್ತಿಗೆದಾರರು ಅಂತರ್ಜಾಲದಲ್ಲಿ ದಿನಾಂಕ:26-07-2010 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ದಿನಾಂಕ:31-07-2010ರ ವರೆಗೆ ಮಧ್ಯಾಹ್ನ 5.00 ಗಂಟೆಯವರೆಗೆ ಟೆಂಡರ್ ಸ್ವೀಕರಿಸಲಾಗುವುದು. ಟೆಂಡರ್‌ನ ನಿಗದಿತ ನಮೂನೆಗಳನ್ನು www.eproc.karnataka.gov.in ನಲ್ಲಿ ಅವಶ್ಯ ಮಾಹಿತಿಗಳೊಂದಿಗೆ ಹಾಗೂ ನಿಗದಿತ ಇ.ಎಂ.ಡಿ.ಯೊಂದಿಗೆ ಅಪ್‌ಲೋಡ್ ಮಾಡಬಹುದಾಗಿದೆ. (ತಾಂತ್ರಿಕ ಮತ್ತು ಆರ್ಥಿಕ ಬಿಡ್ ಪ್ರತ್ಯೇಕವಾಗಿ ಅಪ್‌ಲೋಡ್ ಮಾಡಬೇಕು) ದಿನಾಂಕ:28-07-2010 ರವರೆಗೆ ಟೆಂಡರ್‌ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಛೇರಿ ವೆಳೆಯಲ್ಲಿ ಪಡೆಯಬಹುದಾಗಿದೆ. ಎಲ್ಲಾ ಕಾಮಗಾರಿಗಳ ತಾಂತ್ರಿಕ ಬಿಡ್‌ನ್ನು ದಿನಾಂಕ:03-08-2010 ರಂದು ಬೆಳಿಗ್ಗೆ 11.00 ಗಂಟೆಗೆ ತೆರೆಯಲಾಗುವುದು. ಮತ್ತು ತಾಂತ್ರಿಕ ಬಿಡ್‌ನಲ್ಲಿ ಅರ್ಹರಾದವರ ಆರ್ಥಿಕ ಬಿಡ್‌ನ್ನು ದಿ:10-08-2010 ರಂದು ಬೆಳಿಗ್ಗೆ 11.00 ಗಂಟೆಗೆ ತೆರೆಯಲಾಗುವುದು. ಎಲ್ಲಾ ಟೆಂಡರ್‌ಗಳನ್ನು ಅಥವಾ ಯಾವುದಾದರೂ ಟೆಂಡರ್‌ನ್ನು ಮುಂದೂಡುವ ಅಥವಾ ತಿರಸ್ಕರಿಸುವ ಹಕ್ಕನ್ನು ಕಾಯ್ದಿರಿಸಲಾಗಿದೆ.

ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿವಾರು ಷರತ್ತು ಮತ್ತು ನಿಬಂಧನೆಗಳನ್ನು ಇ-ಪ್ರಾಕ್ಟ್ ಪೋರ್ಟಲ್‌ನಲ್ಲಿಯೇ ನಮೂದಿಸಲಾಗಿದೆ.

ಪ್ರಾಕ್ಟೀಸ್ ಸಂಖ್ಯೆ	ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರಿಗೆ ಇಟ್ಟಿರುವ ಮೊತ್ತ (ರೂ.ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಕಾಲಾವಧಿ (ಮಳೆಗಾಲ ಹೊರತು ಪಡಿಸಿ)	ಟೆಂಡರ್ ಹಾಕಲು ಅರ್ಹರಾದ ಗುತ್ತಿಗೆ ದಾರರು
V	1	ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲ್ಲೂಕು ರಾಮೇಶ್ವರ ಕೆರೆ	196.20			
	2	ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲ್ಲೂಕು ಬಾಳೇಹಳ್ಳಿ ಕರಿಯಪ್ಪಗೌಡನಕೆರೆ	25.20			
		ಒಟ್ಟು	221.40	332100.00	12 ತಿಂಗಳು	1ನೇ ದರ್ಜೆ
VI	1	ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲ್ಲೂಕು ಅಂಬಳೆ ದೊಡ್ಡಕೆರೆ	238.50			
	2	ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಮಾಕೋನಹಳ್ಳಿ ಭೈರಮ್ಮನಕೆರೆ	18.00			
		ಒಟ್ಟು	256.50	384750.00	12 ತಿಂಗಳು	1ನೇ ದರ್ಜೆ
VIII	1	ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಬೀರೂರು ದೇವನಕೆರೆ	229.50	344250.00	12 ತಿಂಗಳು	1ನೇ ದರ್ಜೆ
X	1	ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟಿ ಊರಮುಂದಿನಕೆರೆ	112.50	200000.00	9 ತಿಂಗಳು	1ನೇ ದರ್ಜೆ
XI	1	ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಕೆರೆಸಂತೆ ವಿಷ್ಣುಸಮುದ್ರಕೆರೆ	315.00	472500.00	12 ತಿಂಗಳು	1ನೇ ದರ್ಜೆ
XII	1	ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಛಾವಲ್ಲನೆ ತಗ್ಗಿನಕೆರೆ	18.00			

ಪ್ರಾಕೇಜ್ ಸಂಖ್ಯೆ	ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರಿಗೆ ಇಟ್ಟಿರುವ ಮೊತ್ತ (ರೂ.ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಕಾಲಾವಧಿ (ಮಳೆಗಾಲ ಹೊರತು ಪಡಿಸಿ)	ಟೆಂಡರ್ ಹಾಕಲು ಅರ್ಹರಾದ ಗುತ್ತಿಗೆ ದಾರರು
	2	ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ತರೀಕೆರೆ ದೊಡ್ಡಕೆರೆ	63.00			
		ಒಟ್ಟು	81.00	162000.00	9 ತಿಂಗಳು	1ನೇ ದರ್ಜೆ
XIII	1	ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಚಿಕ್ಕಾತ್ತೂರು ಊರಮುಂದಿನಕೆರೆ	51.30			
	2	ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಬಿಗ್ಗೇರಹಳ್ಳಿಕೆರೆ	53.10			
		ಒಟ್ಟು	104.40	200000.00	9 ತಿಂಗಳು	1ನೇ ದರ್ಜೆ
XIV	1	ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಯಲಿಯೂರು ಊರಮುಂದಿನಕೆರೆ	32.40			
	2	ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ನುಗ್ಗೇಹಳ್ಳಿಕೆರೆ	22.50			
	3	ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಗೊಲ್ಲರ ಹೊಸಹಳ್ಳಿ ರಂಗಸಮುದ್ರಕೆರೆ	20.70			
	4	ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಕುಂದೂರುಕೆರೆ	19.80			
	5	ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಸಂತೆಶಿವರ ಊರಮುಂದಿನಕೆರೆ	31.95			
	6	ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಅಣತಿ ಊರಮುಂದಿನಕೆರೆ	51.30			
	7	ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ನವಿಲೆ ಊರಮುಂದಿನಕೆರೆ	33.75			
		ಒಟ್ಟು	212.40	318600.00	12 ತಿಂಗಳು	1ನೇ ದರ್ಜೆ
XV	1	ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ದೊಡ್ಡಕೆರೆ	43.65			
	2	ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕಣಕಟ್ಟಿ ಊರಮುಂದಿನಕೆರೆ	40.50			
	3	ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಅರಸೀಕೆರೆ ದೊಡ್ಡಕೆರೆ	54.90			
	4	ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕೋಳಗುಂದ ಊರಮುಂದಿನಕೆರೆ	27.00			
	5	ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು	26.10			

ಪ್ರಾಕ್ಟೀಸ್ ಸಂಖ್ಯೆ	ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರಿಗೆ ಇಟ್ಟಿರುವ ಮೊತ್ತ (ರೂ.ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಕಾಲಾವಧಿ (ಮಳೆಗಾಲ ಹೊರತು ಪಡಿಸಿ)	ಟೆಂಡರ್ ಹಾಕಲು ಅರ್ಹರಾದ ಗುತ್ತಿಗೆ ದಾರರು
		ಬೆಂಡೆಕೆರೆ ಊರಮುಂದಿನಕೆರೆ				
		ಒಟ್ಟು	192.15	288225.00	12 ತಿಂಗಳು	1ನೇ ದರ್ಜೆ
XVI	1	ಹಾಸನ ಜಿಲ್ಲೆ ಹಾಸನ ತಾಲ್ಲೂಕು ಕೌಶಿಕ ದೊಡ್ಡಕೆರೆ	63.00			
	2	ಹಾಸನ ಜಿಲ್ಲೆ ಹಾಸನ ತಾಲ್ಲೂಕು ಮುಗಳೂರು ದೊಡ್ಡಕೆರೆ	55.80			
		ಒಟ್ಟು	118.80	200000.00	10 ತಿಂಗಳು	1ನೇ ದರ್ಜೆ
XVII	1	ಹಾಸನ ಜಿಲ್ಲೆ ಹಾಸನ ತಾಲ್ಲೂಕು ಶಾಂತಿಗ್ರಾಮ ದೊಡ್ಡಕೆರೆ	90.00			
	2	ಹಾಸನ ಜಿಲ್ಲೆ ಹಾಸನ ತಾಲ್ಲೂಕು ಹೆರಗು ತೆಂಗಿನಕೆರೆ	57.60			
		ಒಟ್ಟು	147.60	221400.00	10 ತಿಂಗಳು	1ನೇ ದರ್ಜೆ
XVIII	1	ಹಾಸನ ಜಿಲ್ಲೆ ಹಾಸನ ತಾಲ್ಲೂಕು ಹೊನ್ನಾವರ ದೊಡ್ಡಕೆರೆ	54.00			
	2	ಹಾಸನ ಜಿಲ್ಲೆ ಹಾಸನ ತಾಲ್ಲೂಕು ಶಂಕ ದೊಡ್ಡಕೆರೆ	43.20			
		ಒಟ್ಟು	97.20	194400.00	9 ತಿಂಗಳು	1ನೇ ದರ್ಜೆ
XIX	1	ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ರಾಜನಶಿರಿಯೂರು ದೊಡ್ಡಕೆರೆ	58.50			
	2	ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಳೆಬೀಡು ದ್ವಾರಸಮುದ್ರ ಕೆರೆ	90.00			
	3	ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಕರಿಕಟ್ಟೆಹಳ್ಳಿ ಕೆರೆ ಫೀಡರ್ ಚಾನಲ್	85.50			
		ಒಟ್ಟು	234.00	351000.00	12 ತಿಂಗಳು	1ನೇ ದರ್ಜೆ

ಕಾರ್ಯಪಾಲಕ ಇಂಜಿನಿಯರ್,

ಸಣ್ಣ ನೀರಾವರಿ ವಿಭಾಗ, ಹಾಸನ

WATER RESOURCES DEPARTMENT(Minor Irrigation)**Executive Engineer, M.I.Division, Hassan.****Tender Notification No: 04/ 2010-11/ Dated: 1st July 2010.**

Short Term Tender for the following works under E -Procurement Portal are hereby invited from the eligible contractors as per the terms and conditions prescribed in Standard Tender Bid Documents KW-3/4. The E-procurement tenders may be uploaded (Technical & Financial bid to be uploaded separately) with the prescribed E.M.D. and required documents through Web Site: www.eproc.Karnataka.gov.in from 26-07-2010 and last date for submission of tender is 31-07-2010 upto 5.00 P.M. Any informations regarding this tender may be obtained from this office upto 28-07-2010 during office hours. Technical bids of contractors for all the works will be opened on 03-08-2010 at 11.00

A.M. Technically qualified contractor's financial bid will be opened on 10-08-2010 at 11.00 A.M. All the rights are reserved for postponement or cancellation of all or any tender. Terms and conditions required for each work are published workwise in the e-proc tender portal.

Pack age No.	Sl. No.	Name of the work.	Amount put to Tender. (Rs. In Lakhs)	E.M.D. (Amount in Rs.)	Period (Excluding Monsoon)	Eligible class of Contractor
V	1	Chickmagalur District Chickmagalur Taluk Rameshwara Kere.	196.20			
	2	Chickmagalur District Chickmagalur Taluk Balehalli Kariyappa Gowdana Kere.	25.20			
		TOTAL	221.40	332100.00	12 Months:	Class-I
VI	1	Chickmagalur District Chickmagalur Taluk Amble Dodda Kere.	238.50			
	2	Chickmagalur District Chickmagalur Taluk Makonahalli Byarammana Kere.	18.00			
		TOTAL	256.50	384750.00	12 Months:	Class-I
VIII	1	Chickmagalur District Kadur Taluk Birur Devana Kere.	229.50	344250.00	12 Months:	Class-I
X	1	Chickmagalur District Kadur Taluk Yagati Uramundina Kere.	112.50	200000.00	9 Months:	Class-I
XI	1	Chickmagalur District Kadur Taluk Keresanthe Vishnusamudra Kere.	315.00	472500.00	12 Months:	Class-I
XII	1	Chickmagalur District Koppa Taluk Chavalmane Taggina Kere.	18.00			
	2	Chickmagalur District Tarikere Taluk Tarikere Dodda Kere.	63.00			
		TOTAL	81.00	162000.00	9 Months:	Class-I
XIII	1	Chickmagalur District Tarikere Taluk Chikkatthur Uramundina Kere.	51.30			
	2	Chickmagalur District Tarikere Taluk Biggerahalla Kere.	53.10			
		TOTAL	104.40	200000.00	9 Months:	Class-I
XIV	1	Hassan District C.R.Patna Taluk	32.40			

Pack age No.	Sl. No.	Name of the work.	Amount put to Tender. (Rs. In Lakhs)	E.M.D. (Amount in Rs.)	Period (Excluding Monsoon)	Eligible class of Contractor
		Yaliyur Uramundina Kere				
	2	Hassan District C.R.Patna Taluk Nuggehalli Kere	22.50			
	3	Hassan District C.R.Patna Taluk Gollara Hosahalli Rangasamudra Kere	20.70			
	4	Hassan District C.R.Patna Taluk Kundur Kere	19.80			
	5	Hassan District C.R.Patna Taluk Santheshivara Uramundina Kere	31.95			
	6	Hassan District C.R.Patna Taluk Anathi Uramundina Kere	51.30			
	7	Hassan District C.R.Patna Taluk Navile Uramundina Kere	33.75			
		TOTAL	212.40	318600.00	12 Months:	Class-I
	1	Hassan District Arasikere Taluk Haranahalli Dodda Kere	43.65			
	2	Hassan District Arasikere Taluk Kanakatte Uramundina Kere	40.50			
	3	Hassan District Arasikere Taluk Arasikere Dodda Kere	54.90			
	4	Hassan District Arasikere Taluk Kolagunda UramundinaKere	27.00			
	5	Hassan District Arasikere Taluk Bendekere Uramundina Kere	26.10			
		TOTAL	192.15	288225.00	12 Months:	Class-I
	1	Hassan District Hassan Taluk Kaushika Dodda Kere	63.00			
	2	Hassan District Hassan Taluk Mugalure Dodda Kere	55.80			
		TOTAL	118.80	200000.00	10 Months:	Class-I
	1	Hassan District Hassan Taluk Shanthigrama Dodda Kere	90.00			
	2	Hassan District Hassan Taluk Heragu Tengina Kere	57.60			
		TOTAL	147.60	221400.00	10 Months:	Class-I
XVIII	1	Hassan District Hassan Taluk	54.00			

Pack age No.	Sl. No.	Name of the work.	Amount put to Tender. (Rs. In Lakhs)	E.M.D. (Amount in Rs.)	Period (Excluding Monsoon)	Eligible class of Contractor
		Honnavaara Dodda Kere				
	2	Hassan District Hassan Taluk Shanka Dodda Kere	43.20			
		TOTAL	97.20	194400.00	9 Months:	Class-I
XIX	1	Hassan District Belur Taluk Rajanashiriyur Dodda Kere	58.50			
	2	Hassan District Belur Taluk Halebeedu Dwarasamudra Kere	90.00			
	3	Hassan District Belur Taluk Karikattehalli Tank feeder channel.	85.50			
		TOTAL	234.00	351000.00	12 Months:	Class-I

Executive Engineer,

M.I. Division, Hassan

P.R. 538

ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ, ಸಣ್ಣ ನೀರಾವರಿ ವಿಭಾಗ, ತುಮಕೂರು

ಸೆಕ್ಷನ್ 1 : ಅಲ್ಪಾವಧಿ ಟೆಂಡರ್ ಆಹ್ವಾನ ಪ್ರಕಟಣೆ (ದ್ವಿ - ಲಕೋಟಿ)

ಕೆ/ಡಬ್ಲ್ಯೂ - 4

ಐಎಫ್‌ಟಿ ಸಂ. 03/ 2010-11, ದಿನಾಂಕ: 6ನೇ ಜುಲೈ 2010

- ಅರ್ಹ ಗುತ್ತಿಗೆದಾರರುಗಳಿಂದ ಈ ಕೆಳಕಾಣಿಸಿದ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. (ವೆಬ್ ವಿಳಾಸ : <http://eproc.karnataka.gov.in>) ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್‌ನಿಂದ ಟೆಂಡರ್ ದಸ್ತಾವೇಜುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಟೆಂಡರ್‌ಗಳನ್ನು ಆನ್‌ಲೈನ್‌ನಲ್ಲಿ ಇ-ಪ್ರಕ್ಯೂರ್‌ಮೆಂಟ್‌ನ ಪೋರ್ಟಲ್ ಮೂಲಕವೇ ಸಲ್ಲಿಸತಕ್ಕದ್ದು ಹಾಗೂ ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಮಾರ್ಗದರ್ಶನದಂತೆ ಟೆಂಡರ್‌ಗಳನ್ನು ತೆರೆಯಲಾಗುವುದು. ಉಳಿದ ಹೆಚ್ಚಿನ ವಿವರಗಳನ್ನು ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ತುಮಕೂರು ಇವರ ಕಛೇರಿಯಿಂದ ಪಡೆಯಬಹುದು.
- ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್‌ನಿಂದ ಟೆಂಡರ್ ದಸ್ತಾವೇಜುಗಳನ್ನು ದಿನಾಂಕ : 15-7-2010 ರಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
- ಟೆಂಡರ್ ಡಾಕ್ಯುಮೆಂಟ್‌ನ "ಟೆಂಡರ್‌ದಾರರಿಗೆ ಸೂಚನೆ " ಅಧ್ಯಾಯದ ಕಂಡಿಕೆ 8.2 ರಲ್ಲಿ ವಿಧಿಸಿರುವಂತೆ ಸದರಿ ಟೆಂಡರ್‌ನ ಕುರಿತಾಗಿ ಟೆಂಡರ್‌ದಾರರಿಗೆ ಉದ್ಭವಿಸಬಹುದಾದ ಪ್ರಶ್ನೆ/ಸಂದೇಹಗಳಿಗೆ ಉತ್ತರಿಸಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ತುಮಕೂರು ಇವರ ಕಛೇರಿಯಲ್ಲಿ ದಿನಾಂಕ : 14-7-2010 ರಂದು 15-00 ಗಂಟೆಗೆ ಒಂದು ಟೆಂಡರ್ - ಪೂರ್ವ ಸಭೆಯನ್ನು ಆಯೋಜಿಸಲಾಗಿದೆ.
- ಟೆಂಡರ್‌ಗಳು, ಈ ಕೆಳಕೋಷ್ಟಕದಲ್ಲಿ ನಮೂದಿಸಿದ ಮೊತ್ತದ ಅರ್ನೆಸ್ಟ್ ಮನಿ ಡೆಪಾಸಿಟ್‌ನೊಂದಿಗೆ ಇರತಕ್ಕದ್ದು, ಅರ್ನೆಸ್ಟ್ ಮನಿ ಡೆಪಾಸಿಟ್‌ಅನ್ನು, ಟೆಂಡರ್ ದಸ್ತಾವೇಜಿನಲ್ಲಿ ನಮೂದಿಸಿರತಕ್ಕ ಯಾವುದೇ ರೂಪದಲ್ಲಿ ಇರತಕ್ಕದ್ದು ಹಾಗೂ ಇದರ ವ್ಯಾಲಿಡಿಟಿ ಟೆಂಡರ್ ವ್ಯಾಲಿಡಿಟಿ ಅವಧಿಗಿಂತ 45 ದಿನ ಹೆಚ್ಚಿನ ದಿನಾಂಕದವರೆಗೂ ಇರತಕ್ಕದ್ದು.
- ಟೆಂಡರ್‌ಗಳನ್ನು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ದಿನಾಂಕ:27-7-2010 ರಂದು 16-00 ಗಂಟೆಯ ಒಳಗೆ ಸಲ್ಲಿಸತಕ್ಕದ್ದು. ಹಾಗೂ ಮೊದಲಿಗೆ ತಾಂತ್ರಿಕ ಬಿಡ್‌ಅನ್ನು ದಿನಾಂಕ:30-7-2010 ರಂದು 16-00 ಗಂಟೆಗೆ

- ತೆರೆಯಲಾಗುವುದು. ಅಂದು (ಟೆಂಡರ್ ತೆರೆಯುವ ದಿನ) ರಜಾ ದಿನವಾದಲ್ಲಿ ಟೆಂಡರ್ (ತಾಂತ್ರಿಕ ಬಿಡ್) ತೆರೆಯುವ ದಿನಾಂಕ ಮರುದಿನ ಹಾಗೂ ಅದೇ ವೇಳೆ ಎಂದು ಪರಿಗಣಿಸಿಕೊಳ್ಳತಕ್ಕದ್ದು.
6. ಸ್ಟಾಂಡರ್ಡ್ ಬಿಡ್ ಡಾಕ್ಯುಮೆಂಟ್‌ನಲ್ಲಿ ನಮೂದಿಸಿರುವ ಪೂರ್ವಾರ್ಹತಾ ಅಂಶಗಳ ಮೂಲ ಪ್ರತಿಗಳನ್ನು ದಿನಾಂಕ: 3-08-2010 ರಂದು ಬೆಳಿಗ್ಗೆ 11-00 ಗಂಟೆಗೆ ಸಣ್ಣ ನೀರಾವರಿ ವಿಭಾಗ,ತುಮಕೂರು ಇಲ್ಲಿ ಪರಿಶೀಲಿಸಲಾಗುವುದು. ಟೆಂಡರ್ ಸಲ್ಲಿಸಿದ ಬಿಡ್‌ದಾರರು ಸದರಿ ದಿನಾಂಕ ಹಾಗೂ ಸಮಯದಲ್ಲಿ ಎಲ್ಲಾ ಮೂಲ ದಾಖಲಾತಿಗಳನ್ನು ಹಾಜರುಪಡಿಸಿ ಪರಿಶೀಲನೆಗೆ ಒಳಪಡಿಸಿಕೊಳ್ಳತಕ್ಕದ್ದು.
7. ಸ್ಟಾಂಡರ್ಡ್ ಬಿಡ್ ಡಾಕ್ಯುಮೆಂಟ್‌ನಲ್ಲಿ ನಮೂದಿಸಿರುವ ಪೂರ್ವಾರ್ಹತಾ ಅಂಶಗಳನ್ವಯ ಯಾವ ಟೆಂಡರ್‌ದಾರರ ತಾಂತ್ರಿಕ ಬಿಡ್ ಯಶಸ್ವಿ ಎಂದು ಪರಿಗಣಿತವಾಗುತ್ತದೆಯೇ ಅಂತಹ ಟೆಂಡರ್‌ದಾರರ ಆರ್ಥಿಕ ಬಿಡ್‌ಅನ್ನು ಮಾತ್ರ ತೆರೆಯಲಾಗುವುದು. ಆರ್ಥಿಕ ಬಿಡ್ ತೆರೆಯುವ ದಿನಾಂಕವನ್ನು ಬಿಡ್‌ದಾರರಿಗೆ ತಿಳಿಸಲಾಗುವುದು.

ಸಣ್ಣ ನೀರಾವರಿ ವಿಭಾಗ, ತುಮಕೂರು.

ಕೋಷ್ಟಕ

ಕ್ರ. ಸಂ.	ಪ್ರಾಕೇಜ್ ಸಂಖ್ಯೆ	ಕಾಮಗಾರಿ ಹೆಸರು	ಕಾಮಗಾರಿಯ ಅಂದಾಜುಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ. (ರೂ. ಲಕ್ಷಗಳಲ್ಲಿ)	ಟೆಂಡರ್ ಕಲಾವಧಿ (ಮಳೆಗಾಲ ಒಳಗೊಂಡಂತೆ)
1	1	ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕು, ಹೊನ್ನೂರಿಕೆ ದೊಡ್ಡಕೆರೆ,ಕೆಂಬಳಲು ಕೆರೆ, ಕಣಕುಪ್ಪೆ ಕೆರೆ, ಹರಳೂರು ಕೆರೆ, ದುರ್ಗದಹಳ್ಳಿ ಕೆರೆ, ಹಾಲುಗೊಂಡನಹಳ್ಳಿ ಕೆರೆ ಮತ್ತು ಶೆಟ್ಟಿಹಳ್ಳಿ ಉತ್ತರಘಟ್ಟಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	233.88	3.52	18 ತಿಂಗಳು
2	3	ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ದೀಪಾಂಬುದಿ ಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	132.50	2.00	18 ತಿಂಗಳು
3	6	ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ನೀಲತನಹಳ್ಳಿಕೆರೆ, ದೊಡ್ಡಮದುರೆ ಕೆರೆ, ಹೊಸೂರು ಕೆರೆ, ಯಲಗಲವಾಡಿಕೆರೆ ಮತ್ತು ಕತ್ತರಿಘಟ್ಟ ಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	131.40	1.98	18 ತಿಂಗಳು
4	7	ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಅಕ್ಕಿರಾಂಪುರ ಕೆರೆ, ಚಿಕ್ಕವಳ್ಳಿ ಧರ್ಮಸಾಗರ ಕೆರೆ, ಹುಲಿಕುಂಟೆದೊಡ್ಡಕೆರೆ, ದೇವಲಾಪುರಕೆರೆ ಮತ್ತು ಚಿಕ್ಕತೊಟ್ಟುಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	196.63	2.96	18 ತಿಂಗಳು
5	8	ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಮಾವತ್ತೂರು ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	200.19	3.02	18 ತಿಂಗಳು
6	9	ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕೊಳಾಲದೊಡ್ಡಕೆರೆ ಮತ್ತು ಇರಕಸಂದ್ರ ಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	115.57	1.75	18 ತಿಂಗಳು

ಕ್ರ. ಸಂ.	ಪ್ಯಾಕೇಜ್ ಸಂಖ್ಯೆ	ಕಾಮಗಾರಿ ಹೆಸರು	ಕಾಮಗಾರಿಯ ಅಂದಾಜುಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ. (ರೂ. ಲಕ್ಷಗಳಲ್ಲಿ)	ಟೆಂಡರ್ ಕಲಾವಧಿ (ಮಳೆಗಾಲ ಒಳಗೊಂಡಂತೆ)
7	10	ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಅಗ್ರಹಾರ ಕೆರೆ ಮತ್ತು ಜಂಪೇನಹಳ್ಳಿ ಕೆರೆ ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿ	162.50	2.45	18 ತಿಂಗಳು
8	11	ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ತುಂಬಾಡಿಹೊಸಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	100.38	1.52	18 ತಿಂಗಳು
9	12	ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಚೋಳನಹಳ್ಳಿಕೆರೆ ಮತ್ತು ಬಿಜವಾರಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	101.62	1.54	18 ತಿಂಗಳು
10	14	ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕು, ಹೊಗವನಘಟ್ಟ ಕೆರೆ, ಕರಡಾಳುಕೆರೆ, ಜಾಬಘಟ್ಟ ಕೆರೆ ಹೊನ್ನವಳ್ಳಿಹಿರೇಕೆರೆ ಮತ್ತು ಕರಡಿಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	148.74	2.25	18 ತಿಂಗಳು
11	15	ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಸಿ.ಎಸ್.ಪುರ ಕೆರೆ ಸಮಗ್ರ ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	201.70	3.04	18 ತಿಂಗಳು
12	16	ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಮಾವಿನಹಳ್ಳಿ ಕೆರೆ, ಇಡಗೂರುಕೆರೆ, ದೊಡ್ಡಚಿಂಗಾವಿಕೆರೆ, ಕಲ್ಲೂರು ಕೆರೆ ಮತ್ತು ಪ್ರಭುವಿನಹಳ್ಳಿ ಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	191.80	2.89	18 ತಿಂಗಳು
13	17	ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಗಂದೀಕೆರೆ, ಹರದಗೆರೆ ಕೆರೆ ಮತ್ತು ಹೂವಿನಕಟ್ಟೆ ಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	124.00	1.87	18 ತಿಂಗಳು
14	18	ತುಮಕೂರು ಜಿಲ್ಲೆ, ಚಿ.ನಾ.ಹಳ್ಳಿ ತಾಲ್ಲೂಕು, ಸಿಂಗದಹಳ್ಳಿ ದಳವಾಯಿಕೆರೆ, ಗಂಟೇನಹಳ್ಳಿ ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	196.67	2.97	18 ತಿಂಗಳು
15	19	ತುಮಕೂರು ಜಿಲ್ಲೆ, ಚಿ.ನಾ.ಹಳ್ಳಿ ತಾಲ್ಲೂಕು, ದೇವರಮರಡಿ ಕೆರೆ, ಹಂದನಕೆರೆ ಮತ್ತು ಜೋಡಿತಿಮಲ್ಲಾಪುರ ಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	171.46	2.58	18 ತಿಂಗಳು

ಕ್ರ. ಸಂ.	ಪ್ರಾಕೇಜ್ ಸಂಖ್ಯೆ	ಕಾಮಗಾರಿ ಹೆಸರು	ಕಾಮಗಾರಿಯ ಅಂದಾಜುಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ. (ರೂ. ಲಕ್ಷಗಳಲ್ಲಿ)	ಟೆಂಡರ್ ಕಲಾವಧಿ (ಮಳೆಗಾಲ ಒಳಗೊಂಡಂತೆ)
16	20	ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಕಳ್ಳಂಬೆಳ್ಳೆ ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	146.74	2.22	18 ತಿಂಗಳು
17	21	ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಚಿಕ್ಕಸಂದ್ರ ಕೆರೆ ಮತ್ತು ದೊಡ್ಡಅಗ್ರಹಾರ ಕೆರೆ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	129.76	1.96	18 ತಿಂಗಳು

ಟೆಂಡರ್ ಬಗ್ಗೆ ಎಲ್ಲಾ ಅಥವಾ ಉಳಿದಂತೆ ಹೆಚ್ಚಿನ ವಿವರಗಳನ್ನು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (ವೆಬ್ ವಿಳಾಸ : <http://eproc.karnataka.gov.in>) ನಲ್ಲಿ ಅಥವಾ ಈ ಕೆಳ ಸಹಿ ಮಾಡಿರತಕ್ಕಂತಹವರ ಕಛೇರಿಯಲ್ಲಿ ಕಛೇರಿ ಜರುಗುವ ದಿನಾಂಕ ಹಾಗೂ ವೇಳೆಗಳಲ್ಲಿ ಪಡೆಯಬಹುದಾಗಿದೆ.

ಕಾರ್ಯಪಾಲಕ ಇಂಜಿನಿಯರ್
ಸಣ್ಣ ನೀರಾವರಿ ವಿಭಾಗ, ತುಮಕೂರು

Water Resourced Department(Minor Irrigation)

SECTION 1 : INVITATION FOR TENDERS (IFT)

SHORTERM TENDER NOTIFICATION

(Two Cover System)

KW – 4

IFT No : 03 / 2010-11, Date : 6th July 2010

1. Tender are invited from eligible Contractors for the following work through e-procurement portal to the Government of Karnataka (viz <http://eproc.karnataka.gov.in>) Tender documents may be downloaded from the e-procurement portal of the Government of Karnataka. Tenders must be submitted online through e-procurement portal and the opening of the tenders will be as per the e-procurement portal guidelines. Further details can be had from the Executive Engineer, M. I. Division, Tumkur.
2. Tender documents may be downloaded from the e-procurement portal of the Government of Karnataka from 15-7- 2010.
3. A Pre-tender meeting will be held on 14-7-2010 at 15.00 hours at the office of the Executive Engineer, M. I. Division, Tumkur, to clarify the issues if any, and to answer questions on any matter that may be raised at that stage as stated in Clause 8.2 of 'Instructions to Tenderers' of the tender document.
4. Tenders must be accompanied by earnest money deposit specified for the work in the Table below. Earnest money deposit will have to be in any one of the forms as specified in the Tender document and shall have to be valid for 45 days beyond the validity of the tender .
5. Tenders must be delivered to the Executive Engineer, M. I. Division, Tumkur, on or before. 16.00 hours on 27-7-2010 and First Cover Tenders will be opened on 30-7-2010 at 16.00 hours, in the presence of the Tenderer who wish to attend. If the office happens to be closed on the date of receipt of the tenders as specified, the tenders will be received and opened on the next working day at the same time and venue.

6. Tenderers shall produce the original documents of pre-qualification e-procurement criteria and get them verified on 3-8-2010 at 11.00 hours.
7. Only successful pre-qualified tenderers will be considered for opening of financial bids. The date of opening financial bid will be intimated to the bidders.

TABLE

Sl. No.	Pack age No.	Name of work	Approximate value of work (Rs. In Lakhs)	Earnest Money Deposit (Rs)	Period of completion
1	1	Repairs, Renovation & Restoration works in Honnudiike Doddakere, Kembalalu tank, kanakuppe tank, Haralur tank , Durgadahalli tank, Halugondanahalli tank & Settihalli Uttaraghatta tanks in Tumkur Taluk & Tumkur District	233.88	3.52	18 Months
2	3	Repairs, Renovation & Restoration works in Deepambudi tank in Kunigal Taluk , Tumkur District	132.50	2.00	18 Months
3	6	Repairs, Renovation & Restoration works in Neelathanahalli tank , Doddamadure tank, Hosuru tank, Yalagalavadi tank & Kattarighatta tanks in Kunigal Taluk Tumkur District	131.40	1.98	18 Months
4	7	Repairs, Renovation & Restoration works in Akkirampura tank , Chikkavalli Dharmasagara tank, Hulikunte Doddakere tank, Devalapura tank & Chikkathotlukere tanks in Koratagere Taluk , Tumkur District	196.63	2.96	18 Months
5	8	Repairs, Renovation & Restoration works in Mavathur tank in Koratagere Taluk , Tumkur District	200.19	3.02	18 Months
6	9	Repairs, Renovation & Restoration works in Kolala Doddakere tank & Irakasandara tanks in Koratagere Taluk , Tumkur District	115.57	1.75	18 Months
7	10	Repairs, Renovation & Restoration works in Agrahara tank & Jampenahalli tanks in Koratagere Taluk , Tumkur District	162.50	2.45	18 Months
8	11	Repairs, Renovation & Restoration works in Thumbadi hosakere tank in Koratagere Taluk , Tumkur District	100.38	1.52	18 Months
9	12	Repairs, Renovation & Restoration works in Cholenahalli tank & Bijavara tanks in Madhugiri Taluk , Tumkur District	101.62	1.54	18 Months

Sl. No.	Pack age No.	Name of work	Approximate value of work (Rs. In Lakhs)	Earnest Money Deposit (Rs)	Period of completion
10	14	Repairs, Renovation & Restoration works in Hogavanaghatta tank, Karadalu tank, Jabaghatta tank, Honnavalli hirekee tank & Karadikere tanks in Tiptur Taluk , Tumkur District	148.74	2.25	18 Months
11	15	Repairs, Renovation & Restoration works in C.S.pura tank in Gubbi Taluk , Tumkur District	201.70	3.04	18 Months
12	16	Repairs, Renovation & Restoration works in Mavinahalli tank, Idaguru tank, Doddachengavi tank, Kalluru tank, & Prabhuvinahalli tanks in Gubbi Taluk , Tumkur District	191.80	2.89	18 Months
13	17	Repairs, Renovation & Restoration works in Gandigere tank, Haradagere tank & Hoovinakatte tanks in Gubbi Taluk , Tumkur District	124.00	1.87	18 Months
14	18	Repairs, Renovation & Restoration works in Singadahalli Dalavayi tank & Gantenahalli tanks in C.N.Halli Taluk , Tumkur District	196.67	2.97	18 Months
15	19	Repairs, Renovation & Restoration works in Devaramaradi tank Handanakere tank & Jodithimlapur tanks in C.N.Halli Taluk Tumkur District	171.46	2.58	18 Months
16	20	Repairs, Renovation & Restoration works in Kallambella tank in Sira Taluk , Tumkur District	146.74	2.22	18 Months
17	21	Repairs, Renovation & Restoration works in cikkasandra tank & DoddAgrahara tanks in Sira Taluk ,Tumkur District	129.76	1.96	18 Months

Executive Engineer

M. I. Division, Tumkur

P.R. 539

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಕಾರ್ಯಪಾಲಕ ಇಂಜಿನಿಯರವರ ಕಛೇರಿ, ಸಣ್ಣ ನೀರಾವರಿ ವಿಭಾಗ ಮೈಸೂರು

ಟೆಂಡರ್ ಪ್ರಕಟಣೆ ಸಂಖ್ಯೆ 03/2010-11, ದಿನಾಂಕ: 5ನೇ ಜುಲೈ 2010

ಈ ಕೆಳಕಂಡ ಕೆಲಸಕ್ಕೆ ನೋಂದಾಯಿಸಲಾದ ಗುತ್ತಿಗೆದಾರರಿಂದ ಸ್ಟಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ಕೆ.ಡಬ್ಲ್ಯೂ-3/4ರ ಪ್ರಕಾರ ಇ-ಪ್ರಕ್ಯೂರ್‌ಮೆಂಟ್‌ನಲ್ಲಿ ಅಲ್ಪಾವಧಿ ಟೆಂಡರ್‌ನ್ನು ಅಹ್ವಾನಿಸಲಾಗಿದೆ, ಇ-ಪ್ರಕ್ಯೂರ್‌ಮೆಂಟ್‌ನಲ್ಲಿ ನೋಂದಾಯಿತ ಗುತ್ತಿಗೆದಾರರು ಅಂತರ್ಜಾಲದಲ್ಲಿ ದಿನಾಂಕ:30-07-2010 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ದಿನಾಂಕ: 07-08-2010 ವರೆಗೆ ಮಧ್ಯಾಹ್ನ 05.00 ಗಂಟೆ ಯವರೆಗೆ ಟೆಂಡರ್ ಸ್ವೀಕರಿಸಲಾಗುವುದು ಟೆಂಡರ್‌ನ ನಿಗದಿತ ನಮೂನೆಗಳನ್ನು www.eproc.karnataka.gov.in ನಲ್ಲಿ ಅವಶ್ಯ ಮಾಹಿತಿಗಳೊಂದಿಗೆ ಹಾಗೂ ನಿಗದಿತ ಇ.ಎಂ.ಡಿ.ಯೊಂದಿಗೆ ಅಪ್‌ಲೋಡ್ ಮಾಡಬಹುದಾಗಿದೆ. ದಿನಾಂಕ: 04-08-2010 ರವರೆಗೆ ಟೆಂಡರ್‌ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಛೇರಿ ವೇಳೆಯಲ್ಲಿ

ಪಡೆಯಬಹುದಾಗಿದೆ. ಎಲ್ಲಾ ಕಾಮಗಾರಿಗಳಿಗೆ ತಾಂತ್ರಿಕ ಬಿಡ್ಡನ್ನು ದಿನಾಂಕ: 09-08-2010 ರಂದು ಬೆಳಿಗ್ಗೆ 11.00 ಗಂಟೆಗೆ ತೆರೆಯುವುದು. ಮತ್ತು ತಾಂತ್ರಿಕ ಬಿಡ್ಡಿನಲ್ಲಿ ಅರ್ಹರಾದವರ ಆರ್ಥಿಕ ಬಿಡ್ಡನ್ನು ಮುಂದೆ ತಿಳಿಸಲಾಗುವ ದಿನಾಂಕದಂದು ತೆರೆಯಲಾಗುವುದು. ಎಲ್ಲಾ ಟೆಂಡರ್‌ಗಳನ್ನು ಅಥವಾ ಯಾವುದಾದರೂ ಟೆಂಡರ್‌ನ್ನು ಮುಂದೂಡುವ ಅಥವಾ ತಿರಸ್ಕರಿಸುವ ಹಕ್ಕನ್ನು ಕಾಯ್ದಿರಿಸಲಾಗಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಕಾಮಗಾರಿವಾರು ಷರತ್ತು ಮತ್ತು ನಿಬಂಧನೆಗಳನ್ನು ಇ-ಪ್ರಕಟಣೆಯಲ್ಲಿಯೇ ನಮೂದಿಸಲಾಗಿದೆ.

ಪ್ಯಾಕೇಜ್ ಸಂ	ಕ್ರಮ ಸಂ	ಕಾಮಗಾರಿಯ ಹೆಸರು	ಟೆಂಡರ್‌ಗೆ ಇಟ್ಟಿರುವ ಮೊತ್ತ (ರೂ.ಲಕ್ಷಗಳಲ್ಲಿ)	ಇ.ಎಂ.ಡಿ. (ರೂ. ಲಕ್ಷಗಳಲ್ಲಿ)	ಕಾಲಾವಧಿ (ಮಳೆಗಾಲ ಸೇರಿ)	ಟೆಂಡರ್ ಹಾಕಲು ಅರ್ಹರಾದ ಗುತ್ತಿಗೆದಾರರು	ಬಿಡ್ಡಿನ ಸ್ವರೂಪ
I	1	ಮೈಸೂರು ಜಿಲ್ಲೆ ಮೈಸೂರು ತಾ: ಹಾರೋಹಳ್ಳಿ ಕೆರೆ.	42.65				ತಾಂತ್ರಿಕ ಮತ್ತು ಆರ್ಥಿಕ ಬಿಡ್ಡು ಪ್ರತ್ಯೇಕವಾಗಿ
	2	ಮೈಸೂರು ಜಿಲ್ಲೆ ಹುಣಸೂರು ತಾ: ಕಚುವಿನಹಳ್ಳಿ ಕೆರೆ	106.69				
	ಒಟ್ಟು ರೂ		149.34	2.24	9 ತಿಂಗಳು	1ನೇ ದರ್ಜೆ	
II	1	ಮೈಸೂರು ಜಿಲ್ಲೆ ಹುಣಸೂರು ತಾ: ಮುದುಗನೂರು ಕೆರೆ	63.78				ತಾಂತ್ರಿಕ ಮತ್ತು ಆರ್ಥಿಕ ಬಿಡ್ಡು ಪ್ರತ್ಯೇಕವಾಗಿ
	2	ಮೈಸೂರು ಜಿಲ್ಲೆ ಹುಣಸೂರು ತಾ: ಹೆಮ್ಮಿಗೆ ಕೆರೆ	62.96				
	3	ಮೈಸೂರು ಜಿಲ್ಲೆ ಹುಣಸೂರು ತಾ: ಕಡೇಮನುಗನಹಳ್ಳಿ ಕೆರೆ	62.26				
	ಒಟ್ಟು ರೂ		189.00	2.84	9 ತಿಂಗಳು	1ನೇ ದರ್ಜೆ	
III	1	ಚಾಮರಾಜನಗರ ಜಿಲ್ಲೆ ಗುಂಡ್ಲಪೇಟೆ ತಾ: ಕುರುಬರಹುಂಡಿ ಕೆರೆ	22.11				ತಾಂತ್ರಿಕ ಮತ್ತು ಆರ್ಥಿಕ ಬಿಡ್ಡು ಪ್ರತ್ಯೇಕವಾಗಿ
	2	ಚಾಮರಾಜನಗರ ಜಿಲ್ಲೆ ಗುಂಡ್ಲಪೇಟೆ ತಾ: ಕಳ್ಳಿಪುರ ಕೆರೆ	34.77				
	3	ಚಾಮರಾಜನಗರ ಜಿಲ್ಲೆ ಗುಂಡ್ಲಪೇಟೆ ತಾ: ರಾಘವಪುರ ಕೆರೆ	26.80				
	4	ಚಾಮರಾಜನಗರ ಜಿಲ್ಲೆ ಗುಂಡ್ಲಪೇಟೆ ತಾ: ಭರಗಿ ಕೆರೆ	32.88				
	ಒಟ್ಟು ರೂ		116.56	1.75	9 ತಿಂಗಳು	1ನೇ ದರ್ಜೆ	
IV	1	ಚಾಮರಾಜನಗರ ಜಿಲ್ಲೆ ಗುಂಡ್ಲಪೇಟೆ ತಾ: ಕಲ್ಲಕಟ್ಟೆ ಕೆರೆ	35.32				ತಾಂತ್ರಿಕ ಮತ್ತು ಆರ್ಥಿಕ

ಪ್ಯಾಕೇಜ್ ಸಂ	ಕ್ರಮ ಸಂ	ಕಾಮಗಾರಿಯ ಹೆಸರು	ಟೆಂಡರ್‌ಗೆ ಇಟ್ಟಿರುವ ಮೊತ್ತ (ರೂ.ಲಕ್ಷಗಳಲ್ಲಿ)	ಇ.ಎಂ.ಡಿ. (ರೂ. ಲಕ್ಷಗಳಲ್ಲಿ)	ಕಾಲಾವಧಿ (ಮಳೆಗಾಲ ಸೇರಿ)	ಟೆಂಡರ್ ಹಾಕಲು ಅರ್ಹರಾದ ಗುತ್ತಿಗೆದಾರರು	ಬಿಡ್‌ನ ಸ್ವರೂಪ
	2	ಜಾಮರಾಜನಗರ ಜಿಲ್ಲೆ ಗುಂಡ್ಲಪೇಟೆ ತಾ:ಮಂಟಪುರ ಕೆರೆ	22.44				ಬಿಡ್ ಪ್ರತ್ಯೇಕವಾಗಿ
	3	ಜಾಮರಾಜನಗರ ಜಿಲ್ಲೆ ಗುಂಡ್ಲಪೇಟೆ ತಾ: ಹೊಸಪುರ (ಪೂರ್ವ) ಕೆರೆ	19.99				
ಒಟ್ಟು ರೂ			77.75	1.56	9 ತಿಂಗಳು	1ನೇ ದರ್ಜೆ	

ಕಾರ್ಯಪಾಲಕ ಇಂಜಿನಿಯರ್,

ಸಣ್ಣ ನೀರಾವರಿ ವಿಭಾಗ, ಮೈಸೂರು

WATER RESOURCES DEPARTMENT (MINOR IRRIGATION)**Executive Engineer, M.I.Division, Mysore.****Tender Notification No.03/2010-11 dated: 5th July 2010**

Short term Tender for the following works under e-procurement portal are hereby invited from the eligible contractors as per the terms and conditions prescribed in Standard Tender Bid documents KW-3/4. The e-procurement tenders may be uploaded (Technical and Financial bid to be uploaded separately) with the prescribed E.M.D. and required documents through Web Site:www.eproc.Karnataka.govt.in from 30.07.2010 and late date for submission of tender is 07.08.2010 upto 5.00PM. Any informations regarding this tender may be obtained from this office upto 04.08.2010 during office hours. Technical bids of contractors for all the works will be opened on 09.08.2010 at 11.00 AM. The date of opening Technically qualified contractor's financial bid will be intimated in due course. All the rights are reserved for postponement or cancellation of all or any tender. Terms and conditions required for each work are published workwise in the e-proc. tender portal.

Pack age No.	Sl.No.	Name of the work	Amount put to tender (Rs.in lakhs)	EMD (Amount in Lakhs)	Period (including Monsoon)	Eligible class of contractor	Type of Bid
I	1	Mysore District, Mysore Taluk, Harohally Tank	42.65	-	-	-	Technical and Financial bid separately.
	2	Mysore District, Hunsur Taluk, Kachuvinahally Tank	106.69	-	-	-	
		Total	149.34	2.24	9 Months	Class-I	
II	1	Mysore District, Hunsur Taluk, Muduganoor Tank	63.78	-	-	-	Technical and Financial bid separately.
	2	Mysore District, Hunsur Taluk, Hemmige Tank	62.96	-	-	-	

Pack age No.	Sl.No.	Name of the work	Amount put to tender (Rs.in lakhs)	EMD (Amount in Lakhs)	Period (including Monsoon)	Eligible class of contractor	Type of Bid
	3	Mysore District, Hunsur Taluk, Kademanuganahally Tank	62.26				
		Total	189.00	2.84	9 Months	Class-I	
III	1	Chamarajanagar District, Gundlupet Taluk, Kurubarahundi Tank	22.11	-	-	-	Technical and Financial bid separately.
	2	Chamarajanagar District, Gundlupet Taluk, Kallipura Tank	34.77	-	-	-	
	3	Chamarajanagar District, Gundlupet Taluk, Raghavapura Tank	26.80				
	4	Chamarajanagar District, Gundlupet Taluk, Baragi Tank	32.88				
		Total	116.56	1.75	9 Months	Class-I	
IV	1	Chamarajanagar District, Gundlupet Taluk, Kalkatte Tank	35.32	-	-	-	Technical and Financial bid separately.
	2	Chamarajanagar District, Gundlupet Taluk, Mantipura Tank	22.44	-	-	-	
	3	Chamarajanagar District, Gundlupet Taluk, Hosapura (East) Tank	19.99				
		Total	77.75	1.56	9 Months	Class-I	

P.R. 541

Executive Engineer,
M.I. Division, Mysore

ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಸಣ್ಣ ನೀರಾವರಿ ವಿಭಾಗ, ಧಾರವಾಡ.

ಸಂ.ಕಾನಿಇಂ.ಸನೀವಿಧಾ/ಯೋಶಾ-1/ಆರ್.ಆರ್.&ಆರ್/ಟೆಂಡರ್/2010-11/2412, ದಿ: 12ನೇ ಜುಲೈ 2010

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಿದ ಗುತ್ತಿಗೆದಾರರಿಂದ ಐಟಂ ದರದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-2000 ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಳಿಗಾಗಿ "ಇ ಪ್ರೊಕ್ಯೂರಮೆಂಟ್" ಮುಖಾಂತರ ಟೆಂಡರ್ ಕರೆಯಲಾಗಿದೆ.

ಹಾವೇರಿ ಜಿಲ್ಲೆ

ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಟೆಂಡರ್‌ನಲ್ಲಿ ಭಾಗವಹಿಸುವ ಶುಲ್ಕ (ರೂ.ಗಳಲ್ಲಿ)	ಕಾಮಗಾರಿ ಪೂರ್ಣಗೊಳಿಸಲು ನಿಗದಿತ ಅವಧಿ	ಗುತ್ತಿಗೆ ದಾರರ ದರ್ಜೆ
ಕೆಡಬ್ಲ್ಯೂ -4 (ದ್ವಿ ಲಕೋಟಿ ಪದ್ಧತಿ)						
1	ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ಸಣ್ಣ ನೀರಾವರಿ ಕೆರಿಕೊಪ್ಪ ಕೆರೆ (ಸ.ನಂ 122), ನೆಗಳೂರು (ಸೈಟ್ ನಂ 2) ಸ.ನಂ. 562, ನೆಗಳೂರು (ಸೈಟ್ ನಂ 1) ಸ.ನಂ. 450, ಗುತ್ತಲ ಕೆರೆ ಸ.ನಂ.378 ಹಾಗೂ ನಾಗನೂರ ಬ್ಯಾರೇಜನ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೆಜ್ 3)	147.83	222000.00	5000.00	11 ತಿಂಗಳು	ಒಂದನೇ ದರ್ಜೆ
2	ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಸಣ್ಣ ನೀರಾವರಿ ಮಡ್ಲೂರ ಗ್ರಾಮದ ಕೊಪ್ಪಕೆರಿ ಕೆರೆ (ಸ.ನಂ 137), ಹಂಸಭಾವಿ ಗ್ರಾಮದ ದುರ್ಗಿಕೆರೆ ಸ.ನಂ. 16, ಚಿಕ್ಕೇರೂರ ಗ್ರಾಮದ ದೊಡ್ಡಕೆರೆ ಸ.ನಂ. 192, ಹಾಗೂ ಕಭಿವಿ ಗ್ರಾಮದ ಸುಳಿಕೆರೆ ಸ.ನಂ.137 ಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೆಜ್ 4)	155.60	234000.00	5000.00	11 ತಿಂಗಳು	ಒಂದನೇ ದರ್ಜೆ
3	ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಸಣ್ಣ ನೀರಾವರಿ ಸುಂಕಾಪುರ ಗ್ರಾಮದ ಸುಂಕಾಪುರ ಕೆರೆ (ಸ.ನಂ 106), ಅಬಲೂರ ಗ್ರಾಮದ ದೊಡ್ಡಕೆರೆ ಸ.ನಂ. 205, ಭೋಗಾವಿ ಗ್ರಾಮದ ಓಲಗತ್ತಿಕೆರೆ ಸ.ನಂ. 137, ಹಾಗೂ ನೂಲಗೇರಿ ಗ್ರಾಮದ ದೊಡ್ಡಕೆರೆ ಸ.ನಂ.129/165 ಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೆಜ್ 5)	138.96	209000.00	5000.00	11 ತಿಂಗಳು	ಒಂದನೇ ದರ್ಜೆ
4	ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಸಣ್ಣ ನೀರಾವರಿ ಹಿರೇಕೆರೆ (ಸ.ನಂ 294), ಮಾವಿತ್ತೋಪಕೆರೆ, ಗುಡ್ಡದಮಾಧಾಪುರ ಹೊಸಕೆರೆ,	156.70	236000.00	5000.00	11 ತಿಂಗಳು	ಒಂದನೇ ದರ್ಜೆ

ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಟೆಂಡರ್‌ನಲ್ಲಿ ಭಾಗವಹಿಸುವ ಶುಲ್ಕ (ರೂ.ಗಳಲ್ಲಿ)	ಕಾಮಗಾರಿ ಪೂರ್ಣಗೊಳಿಸಲು ನಿಗದಿತ ಅವಧಿ	ಗುತ್ತಿಗೆ ದಾರರ ದರ್ಜೆ
	ಹಾಗೂ ಬುಲ್ಲಾಪೂರ ಹೊಸಕೆರೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ರಾಕೆಟ್ 6)					
5	ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಸಣ್ಣ ನೀರಾವರಿ ಅಡವಿಪೋಮಾಪೂರ ಹೊನ್ನಾಪೂರ ಕೆರೆ, ಗಂಗಲ್ಲೂರ ದೊಡ್ಡ ಕೆರೆ, ಕುನ್ನೂರಕೆರೆ ಸ.ನಂ 17, ಶ್ಯಾಡಂಬಿ ಕೆರೆ ಸ.ನಂ. 89 ಹಾಗೂ ಜೆಕಿನಕಟ್ಟಿ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ರಾಕೆಟ್ 7)	111.02	200000.00	5000.00	11 ತಿಂಗಳು	ಒಂದನೇ ದರ್ಜೆ
6	ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಸಣ್ಣ ನೀರಾವರಿ ಅಂದಲಗಿ ಕೆರೆ ಸ.ನಂ 139, ಅಂದಲಗಿ ಕೆರೆ ಸ.ನಂ 16, ಅಂದಲಗಿ ಕೆರೆ ಸ.ನಂ 215, ಅಂದಲಗಿ ಕೆರೆ ಸ.ನಂ 184 ಹಾಗೂ ಶೆಡಗರವಳ್ಳಿ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ರಾಕೆಟ್ 8)	106.50	200000.00	5000.00	11 ತಿಂಗಳು	ಒಂದನೇ ದರ್ಜೆ
7	ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಸಣ್ಣ ನೀರಾವರಿ ಹೂಲಿಕಟ್ಟಿ ಸ.ನಂ.40, ಕೋಣನಕೆರೆ, ತೋರೂರ ಕೆರೆ ಸ.ನಂ.71 ಹಾಗೂ ಸವಣೂರ ತಾಲೂಕಿನ ಮೋತಿತಲಾಬ ಕೆರೆ ಸ.ನಂ.527 ಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ರಾಕೆಟ್ 9)	111.60	200000.00	5000.00	11 ತಿಂಗಳು	ಒಂದನೇ ದರ್ಜೆ
ಕೆಡಬ್ಲ್ಯೂ -3 (ದ್ವಿ ಲಕೋಟಿ ಪದ್ಧತಿ)						
8	ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸಣ್ಣ ನೀರಾವರಿ ಅಂಗಾರಗಟ್ಟಿಕೆರೆ, ಹಿರೇಹಳ್ಳಿ ಕೆರೆ ಸ.ನಂ. 176, ಅತ್ತಿಕಟ್ಟಿಕೆರೆ ಸ.ನಂ. 65, ಸೂಡಂಬಿಕೆರೆ ಸ.ನಂ.69ಗಳ ದುರಸ್ತಿ,	98.10	197000.00	2500.00	9 ತಿಂಗಳು	ಒಂದನೇ ದರ್ಜೆ

ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಟೆಂಡರ್‌ನಲ್ಲಿ ಭಾಗವಹಿಸುವ ಶುಲ್ಕ (ರೂ.ಗಳಲ್ಲಿ)	ಕಾಮಗಾರಿ ಪೂರ್ಣಗೊಳಿಸಲು ನಿಗದಿತ ಅವಧಿ	ಗುತ್ತಿಗೆ ದಾರರ ದರ್ಜೆ
	ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೆಜ್ 1)					
9	ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲೂಕಿನ ಸಣ್ಣ ನೀರಾವರಿ ಗಂಗಾಪೂರಕೆರೆ, ಮೆಡ್ಲೇರಿಕೆರೆ, ಅರೆಮಲ್ಲಾಪೂರಕೆರೆ, ಕರೂರಕೆರೆ ಹಾಗೂ ಸುಣಕಲ್‌ಬಿದರಿ ಕೆರೆಗಳ ಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೆಜ್ 2)	87.20	175000.00	2500.00	9 ತಿಂಗಳು	ಒಂದನೇ ದರ್ಜೆ

ಗುತ್ತಿಗೆದಾರರು ಕರ್ನಾಟಕ ಸರ್ಕಾರದ "ಇ ಪ್ರೊಕ್ಯೂರಮೆಂಟ್" ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 19/7/2010 ರಿಂದ Download ಮಾಡಿಕೊಳ್ಳಬಹುದು.

ಟೆಂಡರ್‌ಗಳನ್ನು ಇ.ಎಂ.ಡಿ ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್ ನಲ್ಲಿ ನಿಗದಿ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್ ಲೈನ್ ಪೇಮೆಂಟ್ ಮಾತ್ರ) "ಇ-ಪ್ರೊಕ್ಯೂರಮೆಂಟ್" ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 19/8/2010 ರ 16-00 ಘಂಟೆ ವರೆಗೆ ಸ್ವೀಕರಿಸಲಾಗುವುದು.

ಕಾಮಗಾರಿ ಪಡೆಯಲು ಅರ್ಹತೆ ಷರತ್ತುಗಳು ಕಾಮಗಾರಿ ವಿವರ ಇತ್ಯಾದಿಗಳನ್ನು ದಿ :-18/8/2010 17-30 ಘಂಟೆಯವರೆಗೆ ವಿಭಾಗ ಕಚೇರಿಯಲ್ಲಿ ಅಥವಾ "ಇ ಪ್ರೊಕ್ಯೂರಮೆಂಟ್ " ಹೆಲ್ಪ ಡೆಸ್ಕ್ ನಿಂದ ಪಡೆಯಬಹುದು: 080-22485867

ಕಾರ್ಯನಿರ್ವಾಹಕ ಇಂಜಿನಿಯರು

ಸಣ್ಣ ನೀರಾವರಿ ವಿಭಾಗ ಧಾರವಾಡ

WATER RESOURCES DEPARTMENT (MINOR IRRIGATION)

MINOR IRRIGATION DIVISION DHARWAD

TENDER NOTIFICATION

No. EE/MIDN DWD/PB-2/RR&R/TND/2010-11/2412, Dated: 12th July 2010

Item rate Tender in two cover System as per rule 28 of KTPP act-2000 with latest amendments are invited from eligible registered PWD contractors for the following works.

HAVERI DISTRICT

Sl. No	Name of work	Amount put to tender (Rs. in lakhs)	EMD (in Rs)	Tender fees in Rs	Period of completion	Class of Contractor
KW-4 (TWO COVER SYSTEM)						
1	Repair, Renovation and Restoration of Kerikoppa Sy No 122, Negalur Site No 2 (Sy No 562), Negalur Site No 1 (Sy No 450), Guttal (Sy No	147.83	222000.00	5000.00	11 Months	Class-I

Sl. No	Name of work	Amount put to tender (Rs. in lakhs)	EMD (in Rs)	Tender fees in Rs	Period of completion	Class of Contractor
	378) Minor irrigation tank and Naganur Bridge cum Barrage in Haveri Taluk Haveri District. (Haveri Package 3).					
2	Repair, Renovation and Redstoration of Koppakeri Tank Sy No 137 of Madlur village, Durgikere SY No 16 of Haunsbhavi village, Doddakere Sy No 192 of Chickerur village, Sulikeri Sy No 137 of Kachavi village in Hirekerur Taluk of Haveri District. (Haveri Package 4)	155.60	234000.00	5000.00	11 Months	Class-I
3	Repair, Renovation and Restoration of Sunkapur Tank Sy NO 106,Ablur Doddakere Sy No 205,Bhogavi Olagatti tank Sy no137,Nulageri Doddakere Sy No129/165 in Hirekerur Tq Haveri-Dist(Haveri Package 5)	138.96	209000.00	5000.00	11 Months	Class-I
4	Repair, Renovation and Restoration of Hirekerur Hirekere tank Sy No 294, Mavinatop Tank, Guddad madapur tank, Bullapur Tank in Hirekerur Taluk Haveri-Dist (Haveri Package 6)	156.70	236000.00	5000.00	11 Months	Class-I
5	Repair, Renovation and Restoration of MI tank Advisomapur Honnapur, Doddakeri SY No:697 Ganelelur 100,Kunnur Sy No:17, Shydambi Doddakeri Sy No:89, Jekinkatti Tank of Shiggaon Taluk, Haveri Dist (Haveri Package 7)	111.02	200000.00	5000.00	11 Months	Class-I

Sl. No	Name of work	Amount put to tender (Rs. in lakhs)	EMD (in Rs)	Tender fees in Rs	Period of completion	Class of Contractor
6	Repair, Renovation and Restoration of MI Tank Andalgi Tank Sy No:139, Andalgi Tank Sy No:16, Shedagarvalli Tank, Andalgi Sy No:215, Andalgi Sy No: 184 in Shiggaon Tq, Haveri Dist. (Haveri Package 8)	106.50	200000.00	5000.00	11 Months	Class-I
7	Repair, Renovation and Restoration of MI Tank Hoolikatti Sy No:40, Konanakere, Torur Sy No:71, Motitalab, Shiggaon Taluk, Haveri Dist. (Haveri Package 9)	111.60	200000.00	5000.00	11 Months	Class-I
KW-3 (TWO COVER SYSTEM)						
1	Repairs, Renovation and Restoration of Minor Irrigation Angargatti tank, Hirehalli tank Sy No 176, Attikatti tank Sy No. 65, Sudambi tank Sy No 69 in Byadagi Taluk Haveri District (Haveri Package 1)	98.10	197000.00	2500.00	9 Months	Class-I
2	Repair, Renovation and Restoration of Gangapur tank, Medleri Tank, Aremallapur tank, Karur tank and Sunakalbidari tank of Ranebennur Taluk Haveri District.(Haveri Package 2)	87.20	175000.00	2500.00	9 Months	Class-I

Tender documents may be downloaded from Government of Karnataka e-procurement website <https://eproc.karnataka.gov.in> from 19/7/2010. Tenders may be submitted along with EMD and Tender fees (Mode of Payment should be online only as prescribed in website) electronically in E-Procurement portal up to 16.00 hours on or before 19/8/2010. Information regarding works may be obtained from Division office up to 18/8/2010, 17.30 hours. E-procurement help desk No. 080-22485867.

Executive Engineer
M.I.Division., Dharwad

ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಸಣ್ಣ ನೀರಾವರಿ ವಿಭಾಗ, ಧಾರವಾಡ.

ಸಂ.ಕಾನಿಇಂ.ಸನೀವಿಧಾ/ಯೋಶಾ-1/ಆರ್.ಆರ್.&ಆರ್/ಟೆಂಡರ್/2010-11/2414, ದಿ: 12ನೇ ಜುಲೈ 2010

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಿದ ಗುತ್ತಿಗೆದಾರರಿಂದ ಐಟಂ ದರದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-2000 ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಳಿಗಾಗಿ "ಇ ಪ್ರೊಕ್ಯುರಮೆಂಟ್" ಮುಖಾಂತರ ಟೆಂಡರ್ ಕರೆಯಲಾಗಿದೆ.

ಧಾರವಾಡ ಜಿಲ್ಲೆ						
ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಟೆಂಡರ್‌ನಲ್ಲಿ ಭಾಗವಹಿಸುವ ಶುಲ್ಕ (ರೂ.ಗಳಲ್ಲಿ)	ಕಾಮಗಾರಿ ಪೂರ್ಣ ಗೊಳಿಸಲು ನಿಗದಿತ ಅವಧಿ	ಗುತ್ತಿಗೆ ದಾರರ ದರ್ಜೆ
ಕೆಡಬ್ಲ್ಯೂ -4 (ದ್ವಿ ಲಕೋಟಿ ಪದ್ಧತಿ)						
1	ಧಾರವಾಡ ಜಿಲ್ಲೆ ಧಾರವಾಡ ತಾಲೂಕಿನ ಸಣ್ಣ ನೀರಾವರಿ ಬೆಣಚಿ ಕೆರೆ, ಬೆಣಚಿ ದೊಡ್ಡ ಕೆರೆ ಸ.ನಂ.135, ಅರವಟಗಿ ಬ್ಲಾಕ್ ನಂ 12 (ಸ.ನಂ. 80,70, ಅಂಬೋಳಿ ಕೆರೆ ಹಾಗೂ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಕೆರೆ (ಸ.ನಂ 82, 83) ರ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೇಜ್ 1)	100.56	200000.00	5000.00	11 ತಿಂಗಳು	ಒಂದನೇ ದರ್ಜೆ
2	ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಸಣ್ಣ ನೀರಾವರಿ ಮುಕ್ಕಲ ಕೆರೆ, ಚೆಳಮಟ್ಟಿ ಕೆರೆ ಸ.ನಂ.53, ಗಂಜಿಗಟ್ಟಿ ಕಾಮಶೆಟ್ಟಿಕೆರೆ (ಸ.ನಂ. 225), ಹುಲಗಿನಕಟ್ಟಿ ಜೊಂಡಿಗೇರಿ ಕೆರೆ (ಸ.ನಂ 159), ಮಂಗೇಶಕೆರೆ ಸ.ನಂ.138, ದಂಡಾಪೂರ ಸಲಕಿನಕೆರೆ ಹಾಗೂ ಬೆಂಡಿಗೇರಿ ಕಮಲದಕೆರೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೇಜ್ 3)	115.07	200000.00	5000.00	11 ತಿಂಗಳು	ಒಂದನೇ ದರ್ಜೆ
3	ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಸಣ್ಣ ನೀರಾವರಿ ಸಂಗಮೇಶ್ವರ ಕೆರೆ (ಸ.ನಂ.71, 37) ರ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೇಜ್ 4)	153.80	232000.00	5000.00	11 ತಿಂಗಳು	ಒಂದನೇ ದರ್ಜೆ
4	ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಹಿರೇಕೆರೆ ಕೆರೆ ಹಾಗೂ ಬೆಂಡಾಲಗಟ್ಟಿ ಹೊಸಕೆರೆ ಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೇಜ್ 5)	137.77	210000.00	5000.00	11 ತಿಂಗಳು	ಒಂದನೇ ದರ್ಜೆ
5	ಧಾರವಾಡ ಜಿಲ್ಲೆ ಧಾರವಾಡ ತಾಲೂಕಿನ ಸಣ್ಣ ನೀರಾವರಿ ಥೋರಿ ಹೊಸಕೆರೆ ಬ್ಲಾಕ್ ನಂ 24 ರ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೇಜ್ 6)	112.34	200000.00	5000.00	11 ತಿಂಗಳು	ಒಂದನೇ ದರ್ಜೆ

ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಟೆಂಡರ್‌ನಲ್ಲಿ ಭಾಗವಹಿಸುವ ಶುಲ್ಕ (ರೂ.ಗಳಲ್ಲಿ)	ಕಾಮಗಾರಿ ಪೂರ್ಣ ಗೊಳಿಸಲು ನಿಗದಿತ ಅವಧಿ	ಗುತ್ತಿಗೆ ದಾರರ ದರ್ಜೆ
ಕೆಡಬ್ಲ್ಯೂ -3 (ದ್ವಿ ಲಕ್ಷೋಟಿ ಪದ್ಧತಿ)						
6	ಧಾರವಾಡ ಜಿಲ್ಲೆ ಧಾರವಾಡ ತಾಲೂಕಿನ ಸಣ್ಣ ನೀರಾವರಿ ಹಿಂಡಸಗೇರಿ ಕಾಶಿನಟ್ಟಿ ಕೆರೆ ಸ.ನಂ.196, ಗುಳೇದಕೊಪ್ಪ ಕುಬಸದಕೆರೆ, ಮಡಿಕಿಕೊಪ್ಪ ಬ್ಲಾಕ್ ನಂ 95, ಅಳ್ಳಾವರ ತುಂಬುಕೆರೆ ಸ.ನಂ. 80 ಹಾಗೂ ಹಿಂಡಸಗೇರಿ ಕುಲಕರ್ಣಿ ಕೆರೆ 247 ಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ಯಾಕೇಜ್ 2)	92.02	1,84,500.00	2500.00	9 ತಿಂಗಳು	ಒಂದನೇ ದರ್ಜೆ

ಗುತ್ತಿಗೆದಾರರು ಕರ್ನಾಟಕ ಸರ್ಕಾರದ "ಇ ಪ್ರೋಕ್ಯೂರಮೆಂಟ್ " ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 19/7/2010 ರಿಂದ Download ಮಾಡಿಕೊಳ್ಳಬಹುದು.

ಟೆಂಡರ್‌ಗಳನ್ನು ಇ.ಎಂ.ಡಿ ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್ ನಲ್ಲಿ ನಿಗದಿ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್ ಲೈನ್ ಪೇಮೆಂಟ್ ಮಾತ್ರ) "ಇ-ಪ್ರೋಕ್ಯೂರಮೆಂಟ್" ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 19/8/2010 ರ 16-00 ಘಂಟೆವರೆಗೆ ಸ್ವೀಕರಿಸಲಾಗುವುದು.

ಕಾಮಗಾರಿ ಪಡೆಯಲು ಅರ್ಹತೆ ಪರಶ್ಚುಗಳು ಕಾಮಗಾರಿ ವಿವರ ಇತ್ಯಾದಿಗಳನ್ನು ದಿ :-18/8/2010 17-30 ಘಂಟೆಯವರೆಗೆ ವಿಭಾಗ ಕಚೇರಿಯಲ್ಲಿ ಅಥವಾ "ಇ ಪ್ರೋಕ್ಯೂರಮೆಂಟ್" ಹೆಲ್ಪ ಡೆಸ್ಕ್‌ನಿಂದ ಪಡೆಯಬಹುದು: 08022485867

ಕಾರ್ಯನಿರ್ವಾಹಕ ಇಂಜಿನಿಯರು

ಸಣ್ಣ ನೀರಾವರಿ ವಿಭಾಗ ಧಾರವಾಡ

WATER RESOURCES DEPARTMENT (MINOR IRRIGATION)

MINOR IRRIGATION DIVISION DHARWAD

TENDER NOTIFICATION

No. EE/MIDN DWD/PB-1/RR&R/TND/2010-11/2414, Dated: 12th July 2010

Item rate Tender in two cover System as per rule 28 of KTPP act-2000 with latest amendments are invited from eligible registered PWD contractors for the following works.

DHARWAD DISTRICT

Sl. No	Name of work	Amount put to tender (Rs. in lakhs)	EMD (in Rs)	Tender fees in Rs	Period of completion	Class of Contractor
KW-4 (TWO COVER SYSTEM)						
1	Repair, Renovation and Restoration of Minor Irrigation tank Benchi tank, Benchi Doddha Kere Sy. No. 135 , Aravatagi block No 12 Sy.no 80,70 Mi tank at Amboli village in Dharwad taluk, and Revidihal Sy.No 82 and 83 in Hubli Taluk, Dharwad district (Package I)	100.56	200000.00	5000.00	11 Months	Class-I

Sl. No	Name of work	Amount put to tender (Rs. in lakhs)	EMD (in Rs)	Tender fees in Rs	Period of completion	Class of Contractor
2	Repair, Renovation and Restoration of Minor Irrigation tank Mukkal tank, Chalmatti tank Sy. No. 53, Ganjigatti Kamashettikere Sy No 225, Huliginakatti Jondigeri Mi tank 159, Mangesh kere Sy No 138,Dandapur Salakinakere, Bendigeri Kamalada kere in Kalaghatagi taluk, Dharwad district (Package III)	115.07	200000.00	5000.00	11 Months	Class-I
3	Repair,Renovation and Restoration of Sangameshwar Tank Sy No 71, 37 of Kalghatagi Tq Dharwad-Dist. (Package IV)	153.80	232000.00	5000.00	11 Months	Class-I
4	Repairs,Renovation and Restoration of Hirekere tank at Devikoppa village and Bendalgatti New MI tank in Kalaghatagi Taluka,Dharwad-Dist (Package V)	137.77	210000.00	5000.00	11 Months	Class-I
5	Repairs, Renovation and Restoration of Dori new Tank Block No 24 in Dharwad Tq,Dharwad-Dist.	112.34	200000.00	5000.00	11 Months	Class-I
KW-3 (TWO COVER SYSTEM)						
6	Repairs Renovation and Restoration of Minor Irrigation Tank of Hindasgeri Kashinatti keri Sy No. 196, Guledkoppa Kubasad kere, Madakikoppa Block No 95, Alnavar Tumbukere Sy No 80, Hindasgeri Kulkarni Kere-247 in Dharwad Taluk Dharwad District. (Dharwad Package II)	92.02	1,84,500.00	2500.00	9 Months	Class-I

Tender documents may be downloaded from Government of Karnataka e-procurement website <https://eproc.karnataka.gov.in> from 19/7/2010. Tenders may be submitted along with EMD and Tender fees (Mode of Payment should be online only as prescribed in website) electronically in E-Procurement portal up to 16.00 hours on or before 19/8/2010. Information regarding works may be obtained from Division office up to 18/8/2010, 17.30 hours. E-procurement help desk No. 080-22485867.

Executive Engineer
M.I.Division, Dharwad

ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಸಣ್ಣ ನೀರಾವರಿ ವಿಭಾಗ, ಧಾರವಾಡ.

ಸಂ.ಕಾನಿಇಂ.ಸನೀವಿಧಾ/ಯೋಶಾ-1/ಆರ್.ಆರ್.&ಆರ್/ಟೆಂಡರ್/2010-11/ 2415, ದಿ: 12ನೇ ಜುಲೈ 2010

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಿದ ಗುತ್ತಿಗೆದಾರರಿಂದ ಐಟಂ ದರದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-2000 ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಳಿಗಾಗಿ "ಇ ಪ್ರೊಕ್ಯೂರೆಮೆಂಟ್" ಮುಖಾಂತರ ಟೆಂಡರ್ ಕರೆಯಲಾಗಿದೆ.

ಗದಗ ಜಿಲ್ಲೆ

ಕ್ರ. ಸಂ	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇ.ಎಂ.ಡಿ (ರೂ.ಗಳಲ್ಲಿ)	ಟೆಂಡರ್‌ನಲ್ಲಿ ಭಾಗವಹಿಸುವ ಶುಲ್ಕ (ರೂ. ಗಳಲ್ಲಿ)	ಕಾಮಗಾರಿ ಪೂರ್ಣ ಗೊಳಿಸಲು ನಿಗದಿತ ಅವಧಿ	ಗುತ್ತಿಗೆ ದಾರರ ದರ್ಜೆ
ಕೆಡಬ್ಲ್ಯೂ -4 (ದ್ವಿ ಲಕೋಟಿ ಪದ್ಧತಿ)						
1	ಗದಗ ಜಿಲ್ಲೆ ರೋಣ ತಾಲೂಕಿನ ಸಣ್ಣ ನೀರಾವರಿ ಬೊಮ್ಮಸಾಗರೆ (ಪಾರ್ವತಿಕೊಳ್ಳ) ಕೆರೆ, ನಾಗರಸಿಕೊಪ್ಪ ಕೆರೆ, ನಾಗೇಂದ್ರಗಡ ಕೆರೆ,ಕುಂಟೊಜಿ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ರಾಕ್ಟೆಜ್ 1)	132.10	200000.00	5000.00	11 ತಿಂಗಳು	ಒಂದನೇ ದರ್ಜೆ
2	ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಣ್ಣ ನೀರಾವರಿ ವಡವಿ ಕೆರೆ, ಶೆಟ್ಟಿಗೇರಿ ಕೆರೆ, ಬಾಳೆಹೊಸುರ ಕೆರೆ, ಜಿಲ್ಲೆಗೇರಿ ಕೆರೆ,ಕಡಕೋಳ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ರಾಕ್ಟೆಜ್ 2)	136.40	21000.00	5000.00	11 ತಿಂಗಳು	ಒಂದನೇ ದರ್ಜೆ
3	ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸಣ್ಣ ನೀರಾವರಿ ಡಂಬಳ ಕೆರೆ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ರಾಕ್ಟೆಜ್ 4)	157.45	237000.00	5000.00	11 ತಿಂಗಳು	ಒಂದನೇ ದರ್ಜೆ
ಕೆಡಬ್ಲ್ಯೂ -3 (ದ್ವಿ ಲಕೋಟಿ ಪದ್ಧತಿ)						
4	ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸಣ್ಣ ನೀರಾವರಿ ಕೇಲೂರ ಕೆರೆ, ಚಿಕ್ಕವಡ್ಡಟ್ಟಿ ಕೆರೆ, ಹಿರೇವಡ್ಡಟ್ಟಿ ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಕಾಮಗಾರಿ (ಪ್ರಾಕ್ಟೆಜ್ 3)	60.65	121300.00	2500.00	9 ತಿಂಗಳು	ಒಂದನೇ ದರ್ಜೆ

ಗುತ್ತಿಗೆದಾರರು ಕರ್ನಾಟಕ ಸರ್ಕಾರದ "ಇ ಪ್ರೊಕ್ಯೂರೆಮೆಂಟ್" ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 19/7/2010 ರಿಂದ Download ಮಾಡಿಕೊಳ್ಳಬಹುದು.

ಟೆಂಡರ್‌ಗಳನ್ನು ಇ.ಎಂ.ಡಿ ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್ ನಲ್ಲಿ ನಿಗದಿ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್ ಲೈನ್ ಪೇಮೆಂಟ್ ಮಾತ್ರ) "ಇ-ಪ್ರೊಕ್ಯೂರೆಮೆಂಟ್" ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 19/8/2010 ರ 16-00 ಘಂಟೆ ವರೆಗೆ ಸ್ವೀಕರಿಸಲಾಗುವುದು.

ಕಾಮಗಾರಿ ಪಡೆಯಲು ಅರ್ಹತೆ ಪಡೆದವರು ಕಾಮಗಾರಿ ವಿವರ ಇತ್ಯಾದಿಗಳನ್ನು ದಿ:-18/8/2010 17-30 ಘಂಟೆಯವರೆಗೆ ವಿಭಾಗ ಕಚೇರಿಯಲ್ಲಿ ಅಥವಾ "ಇ ಮೊಕ್ಯುರಮೆಂಟ್ " ಹೆಲ್ಪ್ ಡೆಸ್ಕ್ ನಿಂದ ಪಡೆಯಬಹುದು: 08022485867

ಕಾರ್ಯನಿರ್ವಾಹಕ ಇಂಜಿನಿಯರು

ಸಣ್ಣ ನೀರಾವರಿ ವಿಭಾಗ ಧಾರವಾಡ

WATER RESOURCES DEPARTMENT (MINOR IRRIGATION)
MINOR IRRIGATION DIVISION DHARWAD
TENDER NOTIFICATION

No. EE/MIDN DWD/PB-1/RR&R/TND/2010-11/2415, Dated: 12th July 2010

Item rate Tender in two cover System as per rule 28 of KTPP act-2000 with latest amendments are invited from eligible registered PWD contractors for the following works.

GADAG DISTRICT

Sl. No	Name of work	Amount put to tender (Rs. in lakhs)	EMD (in Rs)	Tender fees in Rs	Period of completion	Class of Contractor
KW-4 (TWO COVER SYSTEM)						
1	Repair, Renovation and Restoration of Minor Irrigation tank Bommasagar (Paravati kolla), Nagarasikoppa , Nagendragad, Kuntoji , Jigeri in Ron Taluk, Gadag district (Package I)	132.10	200000.00	5000.00	11 Months	Class-I
2	Repair, Renovation and Restoration of Minor Irrigation tank Vadavi ,Shettigeri, Balehosur,Jelligeri in Shirhatti Taluk, Gadag district (Package II)	136.40	210000.00	5000.00	11 Months	Class-I
3	Repair, Renovation and Restoration of Minor Irrigation tank Dambal in Mundaragi Taluk, Gadag district (Package IV)	157.45	237000.00	5000.00	11 Months	Class-I
KW-3 (TWO COVER SYSTEM)						
4	Repair, Renovation and Restoration of Minor Irrigation tank Kelur, Chikkavaddatti, Hirevaddatti in Mundaragi Taluk, Gadag district (Package III)	60.65	121300	2500.00	9 Months	Class-I

Tender documents may be downloaded from Government of Karnataka e-procurement website <https://eproc.karnataka.gov.in> from 19/7/2010. Tenders may be submitted along with EMD and Tender fees (Mode of Payment should be online only as prescribed in website) electronically in E-Procurement portal up to 16.00 hours on or before 19/8/2010. Information regarding works may be obtained from Division office up to 18/8/2010, 17.30 hours. E-procurement helpdesk No. 08022485867.

Executive Engineer
M.I.Division., Dharwad

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಸಣ್ಣ ನೀರಾವರಿ ವಿಭಾಗ, ಗುಲಬರ್ಗಾ

ಅಲ್ಪಾವಧಿ ಟೆಂಡರ್ ಅಹ್ವಾನ ಪ್ರಕಟಣೆ

Work Indent No.

ಐಎಫ್‌ಟಿ ನಂ: ಇಇ/ಎಂಐಡಿ/ಗು/ಯೋಶಾ-4/ಕೆ.ಡಬ್ಲ್ಯೂ-4/2010-11/2339, ದಿನಾಂಕ: 9ನೇ ಜುಲೈ 2010

ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ವಿಭಾಗ, ಗುಲಬರ್ಗಾ ಕಾರ್ಯಾಲಯದಿಂದ ಅರ್ಹ ಗುತ್ತಿಗೆದಾರರಿಂದ ಈ ಕೆಳಗೆ ಕಾಣಿಸಿದ ಕಾಮಗಾರಿಗಳನ್ನು ನಿರ್ವಹಿಸಿದ ಅನುಭವವುಳ್ಳ ಅರ್ಹ ಗುತ್ತಿಗೆದಾರರಿಂದ ಕಾರ್ಯನಿರ್ವಾಹಕ ಅಭಿಯಂತರವರ ಕಾರ್ಯಾಲಯ, ಸಣ್ಣ ನೀರಾವರಿ ವಿಭಾಗ, ಗುಲಬರ್ಗಾ ಇವರು ಐಟಂವಾರು ಟೆಂಡರ್‌ನ್ನು (ದ್ವಿ ಲಕೋಟಿ ಪದ್ಧತಿ) ದ್ವಿ ಪ್ರತಿಯಲ್ಲಿ ಇ-ಟೆಂಡರ್ ಮುಖಾಂತರ ಕರೆಯಲಾಗಿದೆ. ಟೆಂಡರ್‌ದಲ್ಲಿ ಭಾಗವಹಿಸುವ ಗುತ್ತಿಗೆದಾರರ ಕನಿಷ್ಠ ಅರ್ಹತೆಗಳನ್ನು ಗುತ್ತಿಗೆದಾರ ಸೂಚನೆಗಳ ನಿಬಂಧನೆ 3 ರಂತೆ ಪರಿಗಣಿಸಿ ಗುತ್ತಿಗೆ ನೀಡಲಾಗುವುದು. ಟೆಂಡರ್ ದಾಖಲೆಯನ್ನು ಕರ್ನಾಟಕ ಸರಕಾರ ಇ-ಪ್ರೊಕ್ಯೂರಮೆಂಟ್‌ನಲ್ಲಿ ಪಡೆಯಬಹುದಾಗಿದೆ.

ಟೆಂಡರ್‌ಗಳಿಗೆ ಕೆಳಗೆ ದಾಖಲಿಸಿರುವ ಮುಂಗಡ ಠೇವಣಿ ಮೊತ್ತವನ್ನು ಇ-ಪ್ರೊಕ್ಯೂರಮೆಂಟ್ ಪೋರ್ಟಲ್‌ನಲ್ಲಿ ಸೂಚಿಸಿರುವ ಯಾವುದಾದರೂ ಒಂದು ರೂಪದಲ್ಲಿ 45 ದಿವಸಗಳ ಅವಧಿಗೆ ಮಾನ್ಯತೆ ಇರುವಂತೆ ದಾಖಲಿಸಿ ಸಲ್ಲಿಸುವುದು. ಟೆಂಡರ್‌ಗಳನ್ನು ಇ-ಪ್ರೊಕ್ಯೂರಮೆಂಟ್ ಪೋರ್ಟಲ್ ಆನ್‌ಲೈನ್‌ನಲ್ಲಿ ದಿನಾಂಕ: 13-08-2010 ರಂದು ಮಧ್ಯಾಹ್ನ 16-00 ಗಂಟೆಯೊಳಗೆ ಸಲ್ಲಿಸುವುದು. ಟೆಂಡರ್‌ಗಳನ್ನು ಇ-ಪ್ರೊಕ್ಯೂರಮೆಂಟ್ ಪೋರ್ಟಲ್ ನಿಯಮದ ಪ್ರಕಾರ ತೆಗೆಯಲಾಗುವುದು. ನಿಬಂಧನೆ ಷರತ್ತುಗಳನ್ನು ಮತ್ತು ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ಸರಕಾರ ಇ-ಪ್ರೊಕ್ಯೂರಮೆಂಟ್‌ನಲ್ಲಿ ಪಡೆಯ ಬಹುದು.

ಟೆಂಡರ್ ಪ್ರಕ್ರಿಯೆ ದಿನಾಂಕಗಳು :

- | | | | |
|--|------------|-----|--------------|
| 1) ಟೆಂಡರ್ ಬಗ್ಗೆ ಮಾಹಿತಿ ಹಾಗೂ ಕ್ಲಾರಿಫಿಕೇಶನ್ ಕೊನೆಯ ದಿನಾಂಕ | 10-08-2010 | ಸಮಯ | 11-00 ಗಂಟೆಗೆ |
| 2) ಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ | 13-08-2010 | ಸಮಯ | 16-00ರ ವರೆಗೆ |
| 3) ಟೆಕ್ನಿಕಲ್ ಬಿಡ್ ತೆರೆಯುವ ದಿನಾಂಕ | 16-08-2010 | ಸಮಯ | 11-00 ಗಂಟೆಗೆ |
| 4) ಫೈನಾನ್ಸಿಯಲ್ ಬಿಡ್ ತೆರೆಯುವ ದಿನಾಂಕ: | 18-06-2010 | ಸಮಯ | 11-00 ಗಂಟೆಗೆ |

ಕ್ರಮ ಸಂಖ್ಯೆ	ಕಾಮಗಾರಿ ಹೆಸರು	ಫಾರಂ ನಂಬರ	ಟೆಂಡರಿಗಾಗಿ ಇಟ್ಟಿರುವ ಅಂದಾಜು ಮೊತ್ತ ರೂ. ಗಳಲ್ಲಿ	ಮುಂಗಡ ಠೇವಣಿ ಮೊತ್ತ ರೂ. ಗಳಲ್ಲಿ	ಟೆಂಡರ್ ಪ್ರೊಸೆಸಿಂಗ್ ಶುಲ್ಕ ರೂ. ಗಳಲ್ಲಿ	ಕಾಮಗಾರಿ ಯನ್ನು ಮುಗಿಸಲು ಕಾಲಾವಧಿ ಮಳೆಗಾಲ ಸೇರಿ	ವರ್ಕ್ ಇಂಡೆಂಟ್ ನಂಬರ
-------------	---------------	-----------	---	------------------------------	-------------------------------------	---	--------------------

ಕೆರೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿಗಳು :

1	ಗುಲಬರ್ಗಾ ಜಿಲ್ಲೆಯ ಆಳಂದ ತಾಲೂಕಿನ (1) ಧಂಗಾಪೂರ ಕೆರೆ (ಹಳೆ) (2) ಮದಗುಣಕಿ ಕೆರೆ (3) ಕರಹರಿ ಕೆರೆ (4) ಡೋಣ್ಣೂರ ಕೆರೆ ದುರಸ್ತಿ , ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ (ಪ್ರಾಕೇಜ ನಂ.1)	ಕೆ. ಡಬ್ಲ್ಯೂ-4	136,30,442.82	2,04,457.00 ಇ-ಪ್ರೊಕ್ಯೂರ ಮೆಂಟ್ ಪ್ರಕಾರ	5000.00 ಇ-ಪೋರ್ಟಲ್ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1089
2	ಗುಲಬರ್ಗಾ ಜಿಲ್ಲೆಯ ಗುಲಬರ್ಗಾ ಮತ್ತು ಚಿತ್ತಾಪೂರ ತಾಲೂಕಿನ (1) ಕಲಮೂಡ ಕೆರೆ (2) ಭೂಯಾಂರ ಕೆರೆ ಮತ್ತು (3) ಕರದಾಳ ಕೆರೆ ದುರಸ್ತಿ , ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ (ಪ್ರಾಕೇಜ ನಂ.2)	ಕೆ. ಡಬ್ಲ್ಯೂ-4	191,70,349.62	2,87,333.00 ಇ-ಪ್ರೊಕ್ಯೂರ ಮೆಂಟ್ ಪ್ರಕಾರ	5000.00 ಇ-ಪೋರ್ಟಲ್ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1084

ಕ್ರಮ ಸಂಖ್ಯೆ	ಕಾಮಗಾರಿ ಹೆಸರು	ಫಾರಂ ನಂಬರ	ಟೆಂಡರಿಗಾಗಿ ಇಟ್ಟಿರುವ ಅಂದಾಜು ಮೊತ್ತ ರೂ. ಗಳಲ್ಲಿ	ಮುಂಗಡ ಠೇವಣಿ ಮೊತ್ತ ರೂ. ಗಳಲ್ಲಿ	ಟೆಂಡರ್ ಪ್ರೊಸೆಸಿಂಗ್ ಶುಲ್ಕ ರೂ. ಗಳಲ್ಲಿ	ಕಾಮಗಾರಿ ಯನ್ನು ಮುಗಿಸಲು ಕಾಲಾವಧಿ ಮಳೆಗಾಲ ಸೇರಿ	ವರ್ಕ ಇಂಡೆಂಟ್ ನಂಬರ
3	ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನ (1) ಕಾನಾಗಡ್ಡ ಕೆರೆ (2) ಅಲಿಪೂರ ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ (ಪ್ರಾಕೇಜ ನಂ.3)	ಕೆ. ಡಬ್ಲ್ಯೂ-4	147,74,151.15	2,21,613.00 ಇ-ಪ್ರೊಕ್ಯೂರ ಮೆಂಟಿ ಪ್ರಕಾರ	5000.00 ಇ-ಪ್ರೊಕ್ಯೂರ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1097
4	ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನ (1) ನರತ್ಲಾಪಾಡ ಕೆರೆ (2) ಪುರಾನ ತಲಾಬ ಮದನಾ (3) ಇಟಕಲ್ ಡಬ್ಲ್ಯೂ.ಬಿ.ಎ. ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ (ಪ್ರಾಕೇಜ ನಂ.4)	ಕೆ. ಡಬ್ಲ್ಯೂ-4	122,35,879.73	2,00,000.00 ಇ-ಪ್ರೊಕ್ಯೂರ ಮೆಂಟಿ ಪ್ರಕಾರ	5000.00 ಇ-ಪ್ರೊಕ್ಯೂರ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1113
5	ಗುಲಬರ್ಗಾ ಜಿಲ್ಲೆಯ ಯಾದಗಿರ ತಾಲೂಕಿನ (1) ಚನ್ನಪ್ಪ ಕೆರೆ ನಜರಾಪೂರ (2) ಹೊಸ ಕೆರೆ ಧರಮಪೂರ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ (ಪ್ರಾಕೇಜ ನಂ.7)	ಕೆ. ಡಬ್ಲ್ಯೂ-4	184,38,318.40	2,76,575.00 ಇ-ಪ್ರೊಕ್ಯೂರ ಮೆಂಟಿ ಪ್ರಕಾರ	5000.00 ಇ-ಪ್ರೊಕ್ಯೂರ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1118
6	ಗುಲಬರ್ಗಾ ಜಿಲ್ಲೆಯ ಯಾದಗಿರ ತಾಲೂಕಿನ (1) ಧೂರ ತಾಲಾಬ ನಸಲವಾಯಿ (2) ರಾಯನ ಕೆರೆ ಕಿಲ್ಲನಕೇರಾ (3) ಗಾವ ಕೆರೆ ಕಿಲ್ಲನಕೇರಾ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ (ಪ್ರಾಕೇಜ ನಂ.8)	ಕೆ. ಡಬ್ಲ್ಯೂ-4	101,27,282.48	2,00,000.00 ಇ-ಪ್ರೊಕ್ಯೂರ ಮೆಂಟಿ ಪ್ರಕಾರ	5000.00 ಇ-ಪ್ರೊಕ್ಯೂರ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1139
7	ಗುಲಬರ್ಗಾ ಜಿಲ್ಲೆಯ ಯಾದಗಿರ ತಾಲೂಕಿನ (1) ಧೂರ ಕೆರೆ ಬದ್ವೆಪಲ್ಲಿ (2) ದುಪ್ಪಳ್ಳಿ ಹೊಸ ಕೆರೆ ದುರಸ್ತಿ, ಜೀರ್ಣೋದ್ಧಾರ ಮತ್ತು ಪುನರುಜ್ಜೀವನ ಕಾಮಗಾರಿ (ಪ್ರಾಕೇಜ ನಂ.9)	ಕೆ. ಡಬ್ಲ್ಯೂ-4	120,03,923.24	2,00,000.00 ಇ-ಪ್ರೊಕ್ಯೂರ ಮೆಂಟಿ ಪ್ರಕಾರ	5000.00 ಇ-ಪ್ರೊಕ್ಯೂರ ನಿಯಮದ ಪ್ರಕಾರ	9 (ಒಂಭತ್ತು) ಕ್ಯಾಲೆಂಡರ್ ತಿಂಗಳುಗಳು	1111

ಕಾರ್ಯನಿರ್ವಾಹಕ ಅಭಿಯಂತರರು,
ಸಣ್ಣ ನೀರಾವರಿ ವಿಭಾಗ, ಗುಲಬರ್ಗಾ

WATER RESOURCES DEPARTMENT (MINOR IRRIGATION)
OFFICE OF THE EXECUTIVE ENGINEER MINOR IRRIGATION DIVISION, GULBARGA.
SHORT TERM TENDER NOTIFICATION
INVITATION FOR TENDERS (IFT-KW-4) TWO COVER SYSTEM

Work Indent No.

IFT No. EE/MID/Gib/PB-4/2010-11/2339, Dated: 9th July 2010

The Executive Engineer, Minor Irrigation Department, Gulbarga Division, Gulbarga invites tender from the eligible tenderers for the works detailed in the table below, in Item Rate tender system, as per "Standard tender documents (KW-4)" The tenderers may submit tenders for any or all the works given in the table through e-procurement portal of the Government of Karnataka (<https://www.eproc.karnataka.gov.in>). The tenderers are advised to note the minimum qualification criteria specified in the instructions to tenderers to qualify for the award of the contract and go through the general conditions for eligible tenderers and qualification criteria given in the e-portal.

CALENDER OF EVENTS :

- | | | | |
|----|---|---|------------------------------|
| 1) | Last date & time for tender queries/ clarifications | : | 10-08-2010 Upto 11-00 Hours |
| 2) | Last Date & Time for receipt of Tenders | : | 13-08-2010 Upto 16.00 Hours |
| 3) | Date & Time for Opening of Technical Bid | : | 16-08-2010 Upto 11.00 Hours |
| 4) | Date & Time for opening of Financial Bid | : | 18-08-2010 Upto 11-00 Hours. |

Sl. No.	Name of the work	Approximate value of works (In Rs.)	Earnest Money Deposit (Rs)	Tender Processing Fee (Amount in Rs)	Period of completion. (Including Monsoon Period)	Work Indent No.
R.R. & R. PACKAGES WORKS						
1)	REPAIR, RENOVATION AND RESTORATION OF M.I. TANKS IN ALAND TALUK. (1) Dhangapur Tank (Old) (2) Madagunki Tank (3) Karahari Tank (4) Donnur Tank (PACKAGE NO. I)	136,30,442.82	2,04,457.00 As per E-Procurement	5000.00 As per E-Portal Rules	9 (Nine) Calendar Months	1089
2)	REPAIR, RENOVATION AND RESTORATION OF M.I. TANKS IN GULBARGA & CHITTAPUR TALUK. (1) Kalmood Tank (2) Bhuyar Tank (3) Kardal Tank (PACKAGE NO. II)	191,70,349.62	2,87,333.00 As per E-Procurement	5000.00 As per E-Portal Rules	9 (Nine) Calendar Months	1084
3)	REPAIR, RENOVATION AND RESTORATION OF M.I. TANKS IN SEDAM TALUK. (1) Kanagadda Tank (2) Alipur Tank (PACKAGE NO. III)	147,74,151.15	2,21,613.00 As per E-Procurement	5000.00 As per E-Portal Rules	9 (Nine) Calendar Months	1097

Sl. No.	Name of the work	Approximate value of works (In Rs.)	Earnest Money Deposit (Rs)	Tender Processing Fee (Amount in Rs)	Period of completion. (Including Monsoon Period)	Work Indent No.
4)	REPAIR, RENOVATION AND RESTORATION OF M.I. TANKS IN SEDAM TALUK. (1) Naratlapad Tank (2) Purana Talab Madna (3) Itkal (W.B.A.) (PACKAGE NO. IV)	122,35,879.73	2,00,000.00 As per E-Procurement	5000.00 As per E-Portal Rules	9 (Nine) Calendar Months	1113
5)	REPAIR, RENOVATION AND RESTORATION OF M.I. TANKS IN YADGIR TALUK. (1) Channappa Kere Nazarapur (2) New Tank Dharampur (PACKAGE NO. VII)	184,38,318.40	2,76,575.00 As per E-Procurement	5000.00 As per E-Portal Rules	9 (Nine) Calendar Months	1118
6)	REPAIR, RENOVATION AND RESTORATION OF M.I. TANKS IN YADGIR TALUK. (1) Thoor Talab Nasalwai (2) Rayankere Killankera (3) Gaon Tank Killankera (PACKAGE NO. VIII)	10127282.48	2,00,000.00 As per E-Procurement	5000.00 As per E-Portal Rules	9 (Nine) Calendar Months	1139
7)	REPAIR, RENOVATION AND RESTORATION OF M.I. TANKS IN YADGIR TALUK. (1) Thoor kere Baddepalli (2) New Tank Dupalli (PACKAGE NO. IX)	120,03,923.24	2,00,000.00 As per E-Procurement	5000.00 As per E-Portal Rules	9 (Nine) Calendar Months	1111

Executive Engineer,
M.I. Division, Gulbarga

ಜಲಸಂಪನ್ಮೂಲ ಇಲಾಖೆ

ಕಾರ್ಯನಿರ್ವಾಹಕ ಇಂಜಿನಿಯರವರ ಕಛೇರಿ, ಸಣ್ಣ ನೀರಾವರಿ ವಿಭಾಗ, ಕೋಲಾರ 563101.

ದೂರವಾಣಿ ಸಂಖ್ಯೆ: ಕಛೇರಿ: 08152-222482, ಫ್ಯಾಕ್ಸ್ : 08152-222482

ಟೆಂಡರ್ ಪ್ರಕಟಣೆ ಸಂಖ್ಯೆ: 02/2010-11, ದಿನಾಂಕ: 7ನೇ ಜುಲೈ 2010

ಭಾಗ - 1: ಟೆಂಡರುಗಳಿಗಾಗಿ ಅರ್ಜಿ ಆಹ್ವಾನ - ಕೆಡಬ್ಲ್ಯೂ -3 & ಕೆಡಬ್ಲ್ಯೂ -4

- ಇ-ಪ್ರೊಕ್ಯೂರ್‌ಮೆಂಟ್ ಅನ್ವಯ ಟೆಂಡರ್‌ಗಳನ್ನು ಕಾಮಗಾರಿಗಳಿಗೆ ಅರ್ಹ ಗುತ್ತಿಗೆದಾರರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 2000 ರಂತೆ ಸ್ವಾಂತ್ರ್ಯ ಟೆಂಡರ್ ಡಾಕ್ಯುಮೆಂಟ್‌ನಲ್ಲಿನ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಕೋಲಾರ ರವರು ಗುತ್ತಿಗೆದಾರರಿಂದ ಟೆಂಡರ್‌ಗಳನ್ನು ಅಪ್ಲಾನ್‌ಸಲಾಗಿದೆ. ಗುತ್ತಿಗೆದಾರರು ಈ ಕೆಳಗಿನ ಕಾಮಗಾರಿಗೆ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (viz.,

<http://eproc.karnataka.gov.in>) ರಲ್ಲಿ ಟೆಂಡರ್‌ಗಳನ್ನು ಎರಡು ಕವರ್ ಪದ್ಧತಿಯಲ್ಲಿ ಮೊದಲನೇ ಕವರ್‌ನಲ್ಲಿ (1) ಲೋಕೋಪಯೋಗಿ ಕಛೇರಿಯಲ್ಲಿ ನೋಂದಣಿ ಮಾಡಿದ ವಿವರದ ಪ್ರತಿ (2) ಇ.ಎಂ.ಡಿ. ಬಗ್ಗೆ (3) 2009-10 ನೇ ಸಾಲಿನ ಆದಾಯ ತೆರಿಗೆ ತೀರುವಳಿ ಬಗ್ಗೆ, ಮಾರಾಟ ತೆರಿಗೆ ತೀರುವಳಿ ಬಗ್ಗೆ ವಿವರ (4) ನೌಕರನ ಭವಿಷ್ಯ ನಿಧಿ (ಇ.ಪಿ.ಎಫ್.) ದೃಢೀಕರಣ ಪ್ರತಿ. ಎರಡನೇ ಕವರ್‌ನಲ್ಲಿ ಹಣಕಾಸಿನ ದರಪಟ್ಟಿ (ಷೆಡ್ಯೂಲ್-ಬಿ) ಸಲ್ಲಿಸಬಹುದಾಗಿರುತ್ತದೆ. ಗುತ್ತಿಗೆದಾರರು ಸದರಿ ಕಾಮಗಾರಿಗೆ ಬೇಕಾಗಿರುವ ಪೂರ್ವಾರ್ಹತೆಗಳ ಬಗ್ಗೆ ಸ್ಟ್ಯಾಂಡರ್ಡ್ ಬಿಡ್ ಡಾಕ್ಯುಮೆಂಟ್ ಕೆ.ಡಬ್ಲ್ಯೂ.3 & 4 ರಂತೆ (Instructions to Tenders to award of the contract) ಪರಿಶೀಲಿಸಿ ಅದರಂತೆ ಭಾಗವಹಿಸಬಹುದು.

ಇಂಡೆಂಟ್ ನಂ.	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ವ್ಯವಹಾರದ ಫೀ (ರೂ. ಗಳಲ್ಲಿ)	ಕಾಮಗಾರಿ ಯನ್ನು ಪೂರ್ಣ ಗೊಳಿಸಲು ಬೇಕಾಗುವ ಕಾಲಾವಧಿ ಮಳೆಗಾಲವೂ ಸೇರಿ	ಗುತ್ತಿಗೆದಾರ ರ ದರ್ಜೆ
1088	ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು ಬುಡಿಕೋಟೆ, ಅಂಗಳ ದೊಡ್ಡಕೆರೆ, ಕ್ಯಾಸಂಬಳ್ಳಿ ರಾಘವಯ್ಯನ ಕೆರೆ, ಕಾಮಸಮುದ್ರಂ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,46,50,917.64	2,20,000.00	5000-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1099	ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು ಮಾರ್ಕಂಡೇಯ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,64,99,991.42	2,48,000.00	5000-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1107	ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು ಮುದವಾಡಿ ದೊಡ್ಡಕೆರೆ, ಜಡೇರಿ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,12,76,015.00	1,70,000.00	5000-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1092	ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು ಹೋಳೂರು ದೊಡ್ಡಕೆರೆ, ನೆರ್ದಹಳ್ಳಿ ದೊಡ್ಡಕೆರೆ, ಅಗ್ರಹಾರ ಸೋಮರಸನಹಳ್ಳಿ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	96,74,602.00	1,93,500.00	2500-00	8 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1112	ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು ಪೆರ್‌ಜೇನಹಳ್ಳಿ ದೊಡ್ಡಕೆರೆ, ಸಿಂಗೇಹಳ್ಳಿ ದೊಡ್ಡಕೆರೆ, ನರಸಾಪುರ ದೊಡ್ಡಕೆರೆ, ಸೀಪುರ ಕೆರೆ, ಗಂಗರಸನಹಳ್ಳಿ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,53,37,806.82	2,30,100.00	5000-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು

ಇಂಡೆಂಟ್ ನಂ.	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ವ್ಯವಹಾರದ ಫೀ (ರೂ. ಗಳಲ್ಲಿ)	ಕಾಮಗಾರಿ ಯನ್ನು ಪೂರ್ಣ ಗೊಳಿಸಲು ಬೇಕಾಗುವ ಕಾಲಾವಧಿ ಮಳೆಗಾಲವೂ ಸೇರಿ	ಗುತ್ತಿಗೆದಾರ ರ ದರ್ಜೆ
1115	ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕು ಶೆಟ್ಟಹಳ್ಳಿ ಕೆರೆ, ಶ್ರೀನಿವಾಸಪುರ ಅಮಾನಿಕೆರೆ, ರಘುನಾಥಪುರ ಕೊಂಡರಾಜನ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,27,60,836.00	2,55,300.00	5000-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1096	ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕು ಯಡರೂರು ಅಮಾನಿಕೆರೆ, ಎಲ್ಲೂರು ದೊಡ್ಡ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,13,97,565.71	1,71,000.00	5000-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1109	ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕು ಯರಂವಾರಪಲ್ಲಿ ತಿಮ್ಮನಾಯಕನ ಕೆರೆ, ಬಡಿಪಲ್ಲಿ ಕೆರೆ, ಕೋಟೆಕಲ್ಲೂರು ಬಾಲರೆಡ್ಡಿ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	78,25,935.00	1,57,000.00	2500.00	7 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1082	ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕು ಅಗರ ದೊಡ್ಡಕೆರೆ, ಗುಜ್ಜೇನಹಳ್ಳಿ ದೊಡ್ಡಕೆರೆ, ಓಬಳೇಶ್ವರಗುಡ್ಡ ಹೊಸಕೆರೆ, ಕಪ್ಪಲಮಡಗು ದೊಡ್ಡಕೆರೆ, ಮೇಲಾಗಣಿ ದೊಡ್ಡಕೆರೆ, ಅವಣಿ ದೊಡ್ಡ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	88,76,144.91	1,77,600.00	2500-00	7 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1081	ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕು ಬಂಗವಾಡಿ ದೊಡ್ಡಕೆರೆ, ಬೈರಕೆರೆ ದೊಡ್ಡಕೆರೆ, ನಂಗಳಿ ದೊಡ್ಡ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿ	1,28,38,146.85	1,92,600.00	5000-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು

ಇಂಡೆಂಟ್ ನಂ.	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ವ್ಯವಹಾರದ ಫೀ (ರೂ. ಗಳಲ್ಲಿ)	ಕಾಮಗಾರಿ ಯನ್ನು ಪೂರ್ಣ ಗೊಳಿಸಲು ಬೇಕಾಗುವ ಕಾಲಾವಧಿ ಮಳೆಗಾಲವೂ ಸೇರಿ	ಗುತ್ತಿಗೆದಾರ ರ ದರ್ಜೆ
1086	ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು ಬರಗೂರು ದೊಡ್ಡಕೆರೆ, ಲಕ್ಕೂರು ದೊಡ್ಡಕೆರೆ, ಗಜಪುರ ಸಾಗರ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ	42,65,015.14	85,300.00	2500-00	6 ತಿಂಗಳು	1 ನೇ ದರ್ಜೆ ಮೇಲ್ಪಟ್ಟು

2. ಟೆಂಡರ್ ಡಾಕ್ಯುಮೆಂಟ್‌ಗಳನ್ನು ಕರ್ನಾಟಕ ರಾಜ್ಯದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (Vis.,<http://eproekarnataka.gov.in>) ನಲ್ಲಿ ದಿನಾಂಕ:16/07/2010 ರಿಂದ 02/08/2010 ರವರೆಗೆ 16.00 ಗಂಟೆವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.
3. ಸದರಿ ಟೆಂಡರ್‌ನಲ್ಲಿ ಕರೆದಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಇಎಂಡಿಯನ್ನು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಸೂಚಿಸಿರುವ ಯಾವುದಾದರೊಂದು ರೂಪದಲ್ಲಿ ಟೆಂಡರ್ ಉರ್ಜಿತ ಅವಧಿಯನ್ನು ಬಿಟ್ಟು ಹೆಚ್ಚುವರಿಯಾಗಿ 45 ದಿನಗಳನ್ನು ಒಳಗೊಂಡಂತೆ ಸಲ್ಲಿಸಬೇಕಾಗಿರುತ್ತದೆ.
4. ಭರ್ತಿ ಮಾಡಿದ ಟೆಂಡರ್‌ಗಳನ್ನು ಆನ್‌ಲೈನ್ ಮುಖಾಂತರ ಕರ್ನಾಟಕ ರಾಜ್ಯದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (Vis.,<http://eproekarnataka.gov.in>) ಗೆ ದಿನಾಂಕ:03/08/2010 ರಂದು ಸಂಜೆ 16.00 ಗಂಟೆವರೆಗೆ ಅಪ್‌ಲೋಡ್ ಮಾಡಬಹುದಾಗಿರುತ್ತದೆ. ಕೆಲಸ ನಿರ್ವಹಿಸಿದ ಬಗ್ಗೆ ಅನುಭವ ಕೆಲಸ ಅರ್ಹತೆ ಬಗ್ಗೆ ಇತ್ಯಾದಿ ಸಂಬಂಧಿಸಿದಂತೆ ಮೂಲ ದಾಖಲಾತಿಗಳನ್ನು ಟೆಂಡರ್ ಮೌಲ್ಯಮಾಪನ ಸಮಯದಲ್ಲಿ ಪರಿಶೀಲನೆಗೆ ಸಲ್ಲಿಸತಕ್ಕದ್ದು.
5. ಭರ್ತಿ ಮಾಡಿದ ಟೆಂಡರ್‌ಗಳನ್ನು ಆನ್‌ಲೈನ್ ಮುಖಾಂತರ ಕರ್ನಾಟಕ ರಾಜ್ಯದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ದಿನಾಂಕ:07/08/2010 ರಂದು ತೆರೆಯಲಾಗುವುದು.
6. ಟೆಂಡರ್ ಡೌನ್‌ಲೋಡ್ ಮತ್ತು ಅಪ್‌ಲೋಡ್‌ಗೆ ಸಂಬಂಧಿಸಿದಂತೆ ಇ-ಪ್ರೊಕ್ಯೂರ್‌ಮೆಂಟ್ ಸಹಾಯವಾಣಿ ದೂರವಾಣಿ ಸಂಖ್ಯೆ: 080-22485867ನ್ನು ಸಂಪರ್ಕಿಸಬಹುದಾಗಿದೆ.

ಕಾರ್ಯಪಾಲಕ ಇಂಜಿನಿಯರ್

ಸಣ್ಣ ನೀರಾವರಿ ವಿಭಾಗ, ಕೋಲಾರ.

WATER RESOURCES DEPARTMENT

(MINOR IRRIGATION)

MINOR IRRIGATION DIVISION, KOLAR

Phone No.08152-22482, Fax: 08152-222482

E-Portal : <http://eproekarnataka.gov.in>

INVITATION FOR TENDERS No.02/2010-11 Dt.07-07-2010

SECTION-1 INVITATION FOR TENDERS – K.W.3 & K.W.4

1. On behalf of the Chief Engineer, Minor Irrigation (South), Bangalore. The Executive Engineer, Minor Irrigation Division, Kolar-563101 invites tender for eligible tender's for the works detailed in the table through e-procurement portal of the Government of Karnataka (viz., <http://eproc.karnataka.gov.in>) The tenders are requested to submit to separate sealed covers one containing details of EMD and the particulars and particulars cover two containing Financial detail of tender (The blank tenders can be obtained through website www.eproc.karnataka.gov.in and can be submitted through electronic tender box).

Indent No.	Name of work	Estimated cost put to tender (in Rs)	EMD (in Rs)	Transaction fee (in Rs.)	Stipulated period of completion including monsoon	Category of contractor eligible
1088	Repairs, Restoration & renovation of Budikote kere, Angala Doddakere, Kyasamballi Raghavaiahna kere, Kamasamudram kere in Bangarpet Taluk, Kolar District.	1,46,50,917.64	2,20,000.00	5000-00	9 months	Class I & above
1099	Repairs, Restoration & renovation of Markendeya kere in Bangarpet Taluk, Kolar District.	1,64,99,991.42	2,48,000.00	5000-00	9 months	Class I & above
1107	Repairs, Restoration & renovation of Mudavadi Doddakere, Jaderi kere in Kolar Taluk, Kolar District.	1,12,76,015.00	1,70,000.00	5000-00	9 months	Class I & above
1092	Repairs, Restoration & renovation of Holur Doddakere, Nernahalli Dodda kere, Agrahara Somarasanahalli kere in Kolar Taluk, Kolar District.	96,74,602.00	1,93,500.00	2500-00	8 months	Class I & above
1112	Repairs, Restoration & renovation of Perjenahalli Doddakere, Singehalli Dodda kere, Narasapura Dodda kere, Seepura kere, Gangarasanahalli in Kolar Taluk, Kolar District.	1.53.37.806.82	2.30,100.00	5000-00	9 months	Class I & above
1115	Repairs, Restoration & renovation of Settihalli tank, Srinivasapura Amanikere, Raghunathapura Kondarajanakere in Srinivasapur Taluk, Kolar District.	1,27,60,836.00	2,55,300.00	5000-00	9 months	Class I & above
1096	Repairs, Restoration & renovation of Improvements to Yadarur Amanikere, Yeldur Doddakere in Srinivasapur Taluk, Kolar District.	1,13,97,565.71	1,71,000.00	5000-00	9 months	Class I & above

Indent No.	Name of work	Estimated cost put to tender (in Rs)	EMD (in Rs)	Transaction fee (in Rs.)	Stipulated period of completion including monsoon	Category of contractor eligible
1109	Repairs, Restoration & renovation of Improvements to Yarramvarapalli Thimmanayakanakere, Badipalli kere, Kotekallur Balareddy kere in Srinivasapur Taluk, Kolar District.	78,25,935.00	1,57,000.00	2500.00	7 months	Class I & above
1082	Repairs, Restoration & renovation of Improvements to Agara Doddakere, Gujjenehalli Doddakere, Obaleshwara Gudda Hosakere, Kappalamadagu Doddakere, Melagani Doddakere, Avani Doddakere in Mulbagal Taluk, Kolar District.	88,76,144.91	1,77,600.00	2500-00	7 months	Class I & above
1081	Repairs, Restoration & renovation of Improvements to Bangawadi Doddakere, Byrakere Doddakere, Nangali Doddakere in Mulbagal Taluk, Kolar District.	1,28,38,146.85	1,92,600.00	5000-00	9 months	Class I & above
1086	Repairs, Restoration & renovation of Baraguru Doddakere, Lakkur Doddakere, Gajapura Sagara kere in Malur Taluk, Kolar District.	42,65,015.14	85,300.00	2500-00	6 months	Class I & above

2. Tender Document may be downloaded from the e-procurement portal of the Government of Karnataka from 16-07-2010 to 02-08-2010 Upto 16.00 Hours I.S.T.
3. Tenders may be accompanied by earnest money deposit specified for the work in the Table below Earnest money deposit will have to be in any one of the form as per the instructions in the e-procurement portal and shall have to be valid for 45 days beyond the validity of the tender.
4. Tenders must be submitted on line through e-procurement portal on or before 16.00 hours on 03-08-2010 and the opening of tenders will be as per the e-procurement portal guide lines. The uploaded documents of Technical & Financial bid has to be submitted through electronic tender box).
5. The details regarding tender notification can be had from e-portal (Viz., <http://eproc.karnataka.gov.in>) & for further details contact this office on all working days during office hours.
6. For down loading & uploading queries please contact helpline Phone No.080-22485867.

Executive Engineer,
Minor Irrigation Division, Kolar.

ಜಲಸಂಪನ್ಮೂಲ ಇಲಾಖೆ

ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ, ಸಣ್ಣ ನೀರಾವರಿ ವಿಭಾಗ, ಕೋಲಾರ 563101.

ದೂರವಾಣಿ ಸಂಖ್ಯೆ: ಕಛೇರಿ: 08152-222482, ಫ್ಯಾಕ್ಸ್ : 08152-222482

ಟೆಂಡರ್ ಪ್ರಕಟಣೆ ಸಂಖ್ಯೆ: 03/2010-11, ದಿನಾಂಕ: 8ನೇ ಜುಲೈ 2010

ಚಿಕ್ಕಬಳ್ಳಾಪುರ ಜಿಲ್ಲೆ (ಆರ್.ಆರ್.& ಆರ್.ಕಾಮಗಾರಿಗಳು)

ಭಾಗ - 1: ಟೆಂಡರ್‌ಗಳಿಗಾಗಿ ಅರ್ಜಿ ಆಹ್ವಾನ - ಕೆಡಬ್ಲ್ಯೂ-3 & ಕೆಡಬ್ಲ್ಯೂ-4

1. ಇ-ಪ್ರೊಕ್ಯೂರ್‌ಮೆಂಟ್ ಅನ್ವಯ ಟೆಂಡರ್‌ಗಳನ್ನು ಕಾಮಗಾರಿಗಳಿಗೆ ಅರ್ಹ ಗುತ್ತಿಗೆದಾರರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 2000 ರಂತೆ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್‌ನಲ್ಲಿನ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಕೋಲಾರ ರವರು ಗುತ್ತಿಗೆದಾರರಿಂದ ಟೆಂಡರ್‌ಗಳನ್ನು ಅಹ್ವಾನಿಸಲಾಗಿದೆ. ಗುತ್ತಿಗೆದಾರರು ಈ ಕೆಳಗಿನ ಕಾಮಗಾರಿಗೆ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (viz., <http://eproc.karnataka.gov.in>) ರಲ್ಲಿ ಟೆಂಡರ್‌ಗಳನ್ನು ಎರಡು ಕವರ್ ಪದ್ಧತಿಯಲ್ಲಿ ಮೊದಲನೇ ಕವರ್‌ನಲ್ಲಿ (1) ಲೋಕೋಪಯೋಗಿ ಕಛೇರಿಯಲ್ಲಿ ನೋಂದಣಿ ಮಾಡಿದ ವಿವರದ ಪ್ರತಿ (2) ಇ.ಎಂ.ಡಿ. ಬಗ್ಗೆ (3) 2009-10 ನೇ ಸಾಲಿನ ಆದಾಯ ತೆರಿಗೆ ತೀರುವಳಿ ಬಗ್ಗೆ, ಮಾರಾಟ ತೆರಿಗೆ ತೀರುವಳಿ ಬಗ್ಗೆ ವಿವರ (4) ನೌಕರನ ಭವಿಷ್ಯ ನಿಧಿ (ಇ.ಪಿ.ಎಫ್.) ದೃಢೀಕರಣ ಪ್ರತಿ. ಎರಡನೇ ಕವರ್‌ನಲ್ಲಿ ಹಣಕಾಸಿನ ದರಪಟ್ಟಿ (ಷೆಡ್ಯೂಲ್-ಬಿ) ಸಲ್ಲಿಸಬಹುದಾಗಿರುತ್ತದೆ. ಗುತ್ತಿಗೆದಾರರು ಸದರಿ ಕಾಮಗಾರಿಗೆ ಬೇಕಾಗಿರುವ ಪೂರ್ವಾರ್ಹತೆಗಳ ಬಗ್ಗೆ ಸ್ಟ್ಯಾಂಡರ್ಡ್ ಬಿಡ್ ಡಾಕ್ಯುಮೆಂಟ್ ಕೆಡಬ್ಲ್ಯೂ-3 & 4 ರಂತೆ (Instructions to Tenders to award of the contract) ಪರಿಶೀಲಿಸಿ ಅದರಂತೆ ಭಾಗವಹಿಸಬಹುದು.

ಇಂಡೆಂಟ್ ನಂ.	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ವ್ಯವಹಾರದ ಫೀ (ರೂ. ಗಳಲ್ಲಿ)	ಕಾಮಗಾರಿಯ ನ್ನು ಪೂರ್ಣ ಗೊಳಿಸಲು ಬೇಕಾಗುವ ಕಾಲಾವಧಿ ಮಳೆಗಾಲವೂ ಸೇರಿ	ಗುತ್ತಿಗೆ ದಾರರ ದರ್ಜೆ
1114	ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು ಎಲ್ಲಂಪಲ್ಲಿ ಸಂಜೀವಮ್ಮನ ಕೆರೆ, ಮಿಟ್ಟೇಮರಿ ಪೂವಾಡಮ್ಮನ ಕೆರೆ, ಪರಗೋಡು ಮಂಗಾಸಂದ್ರ ಕೆರೆ, ಪರಗೋಡು ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	86,40,396.00	1,73,000.00	2500-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1093	ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು ಮರಗನಕುಂಟೆ ದೊಡ್ಡಕೆರೆ, ಪೆಸಲಪರ್ತಿ ಹೊಸಕೆರೆ, ಗುಡ್ಡಪಾಳ್ಯ ಬಲ್ಲಸಂದ್ರ ಕೆರೆ, ನಲ್ಲಪ್ಪರೆಡ್ಡಿ ಪಲ್ಲಿ ದೊಡ್ಡ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	88,77,231.00	1,78,000.00	2500-00	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು

ಇಂಡೆಂಟ್ ನಂ.	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ವ್ಯವಹಾರದ ಫೀ (ರೂ. ಗಳಲ್ಲಿ)	ಕಾಮಗಾರಿಯ ನ್ನು ಪೂರ್ಣ ಗೊಳಿಸಲು ಬೇಕಾಗುವ ಕಾಲಾವಧಿ ಮಳೆಗಾಲವೂ ಸೇರಿ	ಗುತ್ತಿಗೆ ದಾರರ ದರ್ಜೆ
1100	ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು ಬಿಳ್ಳೂರು ದೊಡ್ಡಕೆರೆ, ರಾಶ್ವರವು ದೊಡ್ಡ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	75,63,403.58	1,51,300.00	2500-00	9 ತಿಂಗಳು	1 ನೇ ದರ್ಜೆ ಮೇಲ್ವಿಟ್ಟು
1085	ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು ಕೋಟೆಗಲ್ ಅಮಾನಿಕೆರೆ, ಬಸವಾಪುರ ಗುಬ್ಬಿನಾಯಕನ ವೊಡ್ಡ, ಭಕ್ತರಹಳ್ಳಿ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	81,26,385.11	1,62,600.00	2500-00	9 ತಿಂಗಳು	1 ನೇ ದರ್ಜೆ ಮೇಲ್ವಿಟ್ಟು
1087	ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು ಉಳವಾಡಿ ಅಮಾನಿಕೆರೆ, ಹೆಬ್ಬಾರಿ ದೊಡ್ಡಕೆರೆ, ಅನೂರು ದೊಡ್ಡಕೆರೆ, ದೊಡ್ಡಗಂಜೂರು ದೊಡ್ಡಕೆರೆ, ಅನೂರು ನಾಯನ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,05,04,808.45	1,57,600.00	5000-00	9 ತಿಂಗಳು	1 ನೇ ದರ್ಜೆ ಮೇಲ್ವಿಟ್ಟು
1083	ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು ಅಕ್ಕಿಮಂಗಲ ಕೆರೆ, ಕುರುಬೂರು ಅಮಾನಿಕೆರೆ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,03,86,606.27	1,56,000.00	5000-00	9 ತಿಂಗಳು	1 ನೇ ದರ್ಜೆ ಮೇಲ್ವಿಟ್ಟು
1129	ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕು ರಾಮಸಮುದ್ರ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,32,19,923.12	1,98,300.00	5000-00	9 ತಿಂಗಳು	1 ನೇ ದರ್ಜೆ ಮೇಲ್ವಿಟ್ಟು
1122	ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕು ಶಿಡ್ಲಘಟ್ಟ ಅಮ್ಮನಕೆರೆ, ಶಿಡ್ಲಘಟ್ಟ	1,07,08,619.81	1,60,700.00	5000.00	9 ತಿಂಗಳು	1 ನೇ ದರ್ಜೆ ಮೇಲ್ವಿಟ್ಟು

ಇಂಡೆಂಟ್ ನಂ.	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ವ್ಯವಹಾರದ ಫೀ (ರೂ. ಗಳಲ್ಲಿ)	ಕಾಮಗಾರಿಯ ನ್ನು ಪೂರ್ಣ ಗೊಳಿಸಲು ಬೇಕಾಗುವ ಕಾಲಾವಧಿ ಮಳೆಗಾಲವೂ ಸೇರಿ	ಗುತ್ತಿಗೆ ದಾರರ ದರ್ಜೆ
	ಗೌಡನಕೆರೆ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.					
1128	ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕು ಚೆಂಡೂರು ಕನ್ನಪ್ಪನಕುಂಟೆ ಕೆರೆ, ಕಂಬಾಲನಳ್ಳಿ ಕೆರೆ, ತಿರುಮಣಿ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	83,15,829.67	1,66,400.00	2500-00	9 ತಿಂಗಳು	1 ನೇ ದರ್ಜೆ ಮೇಲ್ವಿಚಾರ

- ಟೆಂಡರ್ ಡಾಕ್ಯುಮೆಂಟ್‌ಗಳನ್ನು ಕರ್ನಾಟಕ ರಾಜ್ಯದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (Vis.,<http://eproekarnataka.gov.in>) ನಲ್ಲಿ ದಿನಾಂಕ:16/07/2010 ರಿಂದ 02/08/2010 ರವರೆಗೆ 16.00 ಗಂಟೆವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.
- ಸದರಿ ಟೆಂಡರ್‌ನಲ್ಲಿ ಕರೆದಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಇಎಂಡಿಯನ್ನು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಸೂಚಿಸಿರುವ ಯಾವುದಾದರೊಂದು ರೂಪದಲ್ಲಿ ಟೆಂಡರ್ ಉರ್ಜಿತ ಅವಧಿಯನ್ನು ಬಿಟ್ಟು ಹೆಚ್ಚುವರಿಯಾಗಿ 45 ದಿನಗಳನ್ನು ಒಳಗೊಂಡಂತೆ ಸಲ್ಲಿಸಬೇಕಾಗಿರುತ್ತದೆ.
- ಭರ್ತಿ ಮಾಡಿದ ಟೆಂಡರ್‌ಗಳನ್ನು ಆನ್‌ಲೈನ್ ಮುಖಾಂತರ ಕರ್ನಾಟಕ ರಾಜ್ಯದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (Vis.,<http://eproekarnataka.gov.in>) ಗೆ ದಿನಾಂಕ:03/08/2010 ರಂದು ಸಂಜೆ 16.00 ಗಂಟೆವರೆಗೆ ಅಪ್‌ಲೋಡ್ ಮಾಡಬಹುದಾಗಿರುತ್ತದೆ. ಕೆಲಸ ನಿರ್ವಹಿಸಿದ ಬಗ್ಗೆ ಅನುಭವ ಕೆಲಸ ಅರ್ಹತೆ ಬಗ್ಗೆ ಇತ್ಯಾದಿ ಸಂಬಂಧಿಸಿದಂತೆ ಮೂಲ ದಾಖಲಾತಿಗಳನ್ನು ಟೆಂಡರ್ ಮೌಲ್ಯಮಾಪನ ಸಮಯದಲ್ಲಿ ಪರಿಶೀಲನೆಗೆ ಸಲ್ಲಿಸತಕ್ಕದ್ದು.
- ಭರ್ತಿ ಮಾಡಿದ ಟೆಂಡರ್‌ಗಳನ್ನು ಆನ್‌ಲೈನ್ ಮುಖಾಂತರ ಕರ್ನಾಟಕ ರಾಜ್ಯದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ದಿನಾಂಕ:07/08/2010 ರಂದು ತೆರೆಯಲಾಗುವುದು.
- ಟೆಂಡರ್ ಡೌನ್‌ಲೋಡ್ ಮತ್ತು ಅಪ್‌ಲೋಡ್‌ಗೆ ಸಂಬಂಧಿಸಿದಂತೆ ಇ-ಪ್ರೊಕ್ಯೂರ್‌ಮೆಂಟ್ ಸಹಾಯವಾಣಿ ದೂರವಾಣಿ ಸಂಖ್ಯೆ: 080-22485867ನ್ನು ಸಂಪರ್ಕಿಸಬಹುದಾಗಿದೆ.

ಕಾರ್ಯಪಾಲಕ ಇಂಜಿನಿಯರ್
ಸಣ್ಣ ನೀರಾವರಿ ವಿಭಾಗ, ಕೋಲಾರ.

**WATER RESOURCES DEPARTMENT
(MINOR IRRIGATION)**

MINOR IRRIGATION DIVISION, KOLAR

Phone No.08152-22482, Fax: 08152-222482

E-Portal : <http://eprocKarnataka.gov.in>

INVITATION FOR TENDERS No.03/2010-11 Dt. 8th July 2010

SECTION-1 INVITATION FOR TENDERS – K.W.3 & K.W.4

CHIKKABALLAPUR DISTRICT (R.R.R.works)

- On behalf of the Chief Engineer, Minor Irrigation (South), Bangalore. The Executive Engineer, Minor Irrigation Division, Kolar-563101 invites tender for eligible tender's for the works detailed in the table through e-procurement portal of the Government of Karnataka (viz.,

<http://eproc.karnataka.gov.in>) The tenders are requested to submit two separate sealed covers one containing details of EMD and the particulars under instructions to the tenders vide clause 1.1 and the other cover containing Financial detail of tender as per clauses 1.2 (The blank tenders can be obtained through website www.eproc.karnataka.gov.in and can be submitted through electronic tender box).

Indent No.	Name of work	Estimated cost put to tender (in Rs)	EMD (in Rs)	Trans action fee (in Rs)	Stipulated period of completion including monsoon	Cate gory of contrac tor eligible
1114	Repairs, Restoration & renovation of Yallampally Sanjeevammana kere, Mittermari Poovadammanakere, Paragodu Mangasandra kere, Paragodu kere in Bagepalli Taluk, Chikkaballapur District.	86,40,396.00	1,73,000.00	2500-00	9 months	Class I & above
1093	Repairs, Restoration & renovation of Maraganagunte Doddakere, Pesalaparthi Hosakere, Guddapalya Ballasandra Tank, Nallappareddy Palli Doddakere in Bagepalli Taluk, Chikkaballapur District.	88,77,231.00	1,78,000.00	2500-00	9 months	Class I & above
1100	Repairs, Restoration & renovation of Billur Doddakere, Rascheruvu Doddakere in Bagepalli Taluk, Chikkaballapur District.	75,63,403.58	1,51,300.00	2500-00	9 months	Class I & above
1085	Repairs, Restoration & renovation of Kotagal Amanikere, Basavapura Gubbinayakana voddu, Bhaktharahalli kere in Chintamani Taluk, Chikkaballapur District.	81,26,385.11	1,62,600.00	2500-00	9 months	Class I & above
1087	Repairs, Restoration & renovation of Ulavadi Amanikere, Hebbari Doddakere, Anur Doddakere, Doddaganjooru Doddakere, Anur Nayanakere in Chintamani Taluk, Chikkaballapur District.	1.05.04.808.45	1.57,600.00	5000-00	9 months	Class I & above

Indent No.	Name of work	Estimated cost put to tender (in Rs)	EMD (in Rs)	Transaction fee (in Rs)	Stipulated period of completion including monsoon	Category of contractor eligible
1083	Repairs, Restoration & renovation of Akkimangalakere, Kuruburu Amanikere in Chintamani Taluk, Chikkaballapur District.	1,03,86,606.27	1,56,000.00	5000-00	9 months	Class I & above
1129	Repairs, Restoration & renovation of Ramasamudra Tank in Sidlaghatta Taluk, Chikkaballapur District.	1,32,19,923.12	1,98,300.00	5000-00	9 months	Class I & above
1122	Repairs, Restoration & renovation of Sidlaghatta Ammanakere, Sidlaghatta Gowdanakere in Sidlaghatta Taluk, Chikkaballapur District.	1,07,08,619.81	1,60,700.00	5000.00	9 months	Class I & above
1128	Repairs, Restoration & renovation of Chendur Kannappanakunte tank, Kambalanally tank, Thirumani tank in Gudibande Taluk, Chikkaballapur District.	83,15,829.67	1,66,400.00	2500-00	9 months	Class I & above

INSTRUCTIONS TO TENDERS**Clause-1: THE TENDERS SHOULD BE SUBMITTED IN TWO COVERS**

1.1 COVER-1 (Technical bid) shall contain the following documents.

- A copy of the PWD Categorization certificate Class-I and above.
- The requisite EMD in electronic cash.
- Latest copy of the Income tax clearance certificate for the year 2009-10 mentioning the PAN and TAN Nos.
- Latest copy of sales tax clearance certificate for the year 2009-10.
- EPF registration certificate.

Note: a) In respect of contractors who are not registered with the EPF (Employees Provident Fund) authorities, the contractors should produce an undertaking that he shall within 7 days of the closure of every month he will submit the Executive Engineer a statement, showing the recoveries of contribution in respect of employees employed, through him and he shall also furnish under the provision of the scheme to the commissioner EPF.

b) However, having given an undertaking to this effect if the contractor does not furnish the information, the Department will deduct the necessary amount from the amount due to the contractor, not with standing the above, the contractor will be liable for any consequential penalty/damages levied by the EPF authorities.

1.2 Cover-II shall contain the financial bid, in the Schedule "B"

2. The cover-I (Technical bid) will be opened first and thereafter Cover-II (Financial bid) for only those bidders who fulfill the stipulated conditions in Cover-I, will be opened.
3. Issue and submission of tender documents, will be as under:

The aspiring bidders who have not previously obtained the used ID and password for participating in e-tendering may now obtain the same by requesting the e-governance office, M.S.building, Bangalore during office hours.

The contractors can request for e-tendering documents from 16th July 2010 in the website <http://www.eproc.karnataka.gov.in> / e-portal/index. Seam link e0tender document on payment (non refundable) of Rs.as per e-procurement portal towards transaction fee in the e-procurement portal using payment modes-I credit / Direct Debit / National electronic fund transfer (NEFT) / over the counter (OTC) on or before 02nd August 2010 during office hours.

The contractor can be access to e-tender document from 16-07-2010 from 10-00 A.M. to 02-08-2010 upto 4-00 P.M.

Submission of completed e-tendering documents will be upto 03-08-2010 @ 4-00 P.M.

Cover I (Technical bid) and Cover II (Financial bid) will be opened electronically in the Office of the E-Governance, M.S.Building, Bangalore on 07-08-2010 respectively.

The contractor can pay the earnest money deposit (EMD) in e-procurement portal using any mode of payment such as Credit card/Direct debit/National electronic fund transfer (NEFT) over the counter (OTC). The EMD amount submitted by the contractor shall be governed by the following conditions.

- a) EMD will be accepted only in the form of electronic cash (and not through demand draft of Bank guarantee) and will be maintained in the Government central pending A/C at Axis Bank until the contract is closed.
- b) The entire EMD amount for a particular tender is to be paid in a single transaction.

The necessary certificates/documents in support of fulfilling clause. 1.1 as stipulated shall be scanned and attached to e-tender document. The original certificate.documents shall be produced at the time of opening of Cover-1 i.e., technical bid for verification. Scanned signature of the bidder/authorized representatives of the bidder shall be attached while uploading the bid document.

Further information about electronic tendering can be had from <http://eproc.karnataka.gov.in/report/lines/seam>.

During the time of technical evaluation, if the employer finds the any certificates/information furnished is false, such bidders will be disqualified and barred from participation in the bid.

If any bidder fails to satisfy the conditions such bids shall be rejected.

4. NOTES:-

4.1 The intending bidders are advised to visit the site of work before submitting their tenders.

4.2 The contractor/authorized signatory should attach his/her scanned signature to the Schedule-B before uploading the documents.

4.3 If any of the dates mentioned above happened to be a general holiday, the next working day holds good.

4.4 Further information can be had from the undersigned during office hours

4.5 Conditional tenders are liable to be rejected. The officer competent to accept the tender shall have the right to reject any or all the tenders without assigning any reason whatsoever.

4.6 Corrigendum will be published in the website/newspapers for all modification/corrections if any.

4.7 The intending bidders should note that, if any of lands either in part/parts of in whose required for the work is not acquired by the Department, it shall be the responsibility of the bidder to take possession of such land and start the work by consent of the land owners before commencement of work at no extra cost to the department and no claim/delay whatsoever relating to an account of non availability of land would be entertained.

4.8 1% of labour cess as per provision of building and the construction works welfare act 1996 will be recovered from each running bill of the contractor.

Executive Engineer,
Minor Irrigation Division, Kolar.

ಜಲಸಂಪನ್ಮೂಲ ಇಲಾಖೆ

ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ, ಸಣ್ಣ ನೀರಾವರಿ ವಿಭಾಗ, ಕೋಲಾರ 563101.

ದೂರವಾಣಿ ಸಂಖ್ಯೆ: ಕಛೇರಿ: 08152-222482, ಫ್ಯಾಕ್ಸ್ : 08152-222482

ಟೆಂಡರ್ ಪ್ರಕಟಣೆ ಸಂಖ್ಯೆ: 04/2010-11, ದಿನಾಂಕ: 9ನೇ ಜುಲೈ 2010

ಭಾಗ - 1: ಟೆಂಡರುಗಳಿಗಾಗಿ ಅರ್ಜಿ ಆಹ್ವಾನ - ಕೆಡಬ್ಲ್ಯೂ -3 & ಕೆಡಬ್ಲ್ಯೂ -4

1. ಇ-ಪ್ರೊಕ್ಯೂರ್‌ಮೆಂಟ್ ಅನ್ವಯ ಟೆಂಡರ್‌ಗಳನ್ನು ಕಾಮಗಾರಿಗಳಿಗೆ ಅರ್ಹ ಗುತ್ತಿಗೆದಾರರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮ 2000 ರಂತೆ ಸ್ವಾಂಧರ್ವ್ ಟೆಂಡರ್ ಡಾಕ್ಯುಮೆಂಟ್‌ನಲ್ಲಿನ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಕೋಲಾರ ರವರು ಗುತ್ತಿಗೆದಾರರಿಂದ ಟೆಂಡರ್‌ಗಳನ್ನು ಅಹ್ವಾನಿಸಲಾಗಿದೆ. ಗುತ್ತಿಗೆದಾರರು ಈ ಕೆಳಗಿನ ಕಾಮಗಾರಿಗೆ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (viz., <http://eproc.karnataka.gov.in>) ರಲ್ಲಿ ಟೆಂಡರ್‌ಗಳನ್ನು ಎರಡು ಕವರ್ ಪದ್ಧತಿಯಲ್ಲಿ ಮೊದಲನೇ ಕವರ್‌ನಲ್ಲಿ (1) ಲೋಕೋಪಯೋಗಿ ಕಛೇರಿಯಲ್ಲಿ ನೋಂದಣಿ ಮಾಡಿದ ವಿವರದ ಪ್ರತಿ (2) ಇ.ಎಂ.ಡಿ. ಬಗ್ಗೆ (3) 2009-10 ನೇ ಸಾಲಿನ ಆದಾಯ ತೆರಿಗೆ ತೀರುವಳಿ ಬಗ್ಗೆ, ಮಾರಾಟ ತೆರಿಗೆ ತೀರುವಳಿ ಬಗ್ಗೆ ವಿವರ (4) ನೌಕರನ ಭವಿಷ್ಯ ನಿಧಿ (ಇ.ಪಿ.ಎಫ್.) ದೃಢೀಕರಣ ಪ್ರತಿ. ಎರಡನೇ ಕವರ್‌ನಲ್ಲಿ ಹಣಕಾಸಿನ ದರಪಟ್ಟಿ (ಷೆಡ್ಯೂಲ್-ಬಿ) ಸಲ್ಲಿಸಬಹುದಾಗಿರುತ್ತದೆ. ಗುತ್ತಿಗೆದಾರರು ಸದರಿ ಕಾಮಗಾರಿಗೆ ಬೇಕಾಗಿರುವ ಪೂರ್ವಾರ್ಹತೆಗಳ ಬಗ್ಗೆ ಸ್ವಾಂಧರ್ವ್ ಬಿಡ್ ಡಾಕ್ಯುಮೆಂಟ್ ಕೆಡಬ್ಲ್ಯೂ-3 & 4 ರಂತೆ (Instructions to Tenders to award of the contract) ಪರಿಶೀಲಿಸಿ ಅದರಂತೆ ಭಾಗವಹಿಸಬಹುದು.

ಇಂಡೆಂಟ್ ನಂ.	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ವ್ಯವಹಾರದ ಫೀ (ರೂ. ಗಳಲ್ಲಿ)	ಕಾಮಗಾರಿ ಯನ್ನು ಪೂರ್ಣ ಗೊಳಿಸಲು ಬೇಕಾಗುವ ಕಾಲಾವಧಿ ಮಳೆಗಾಲವೂ ಸೇರಿ	ಗುತ್ತಿಗೆ ದಾರರ ದರ್ಜೆ
1119	ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕು ದೊಡ್ಡ ನಾಂಚೆರ್ದು ಕೆರೆ, ಸೋಮೇಶ್ವರ ಕೆರೆ, ಸೋಮೇನಹಳ್ಳಿ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	79,26,035.06	1,58,600.00	2500	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು

ಇಂಡೆಂಟ್ ನಂ.	ಕಾಮಗಾರಿಯ ಹೆಸರು	ಟೆಂಡರ್‌ಗಿಟ್ಟ ಅಂದಾಜು ಮೊತ್ತ (ರೂ. ಗಳಲ್ಲಿ)	ಇ.ಎಂ.ಡಿ. ಮೊತ್ತ (ರೂ. ಗಳಲ್ಲಿ)	ವ್ಯವಹಾರದ ಫೀ (ರೂ. ಗಳಲ್ಲಿ)	ಕಾಮಗಾರಿ ಯನ್ನು ಪೂರ್ಣ ಗೊಳಿಸಲು ಬೇಕಾಗುವ ಕಾಲಾವಧಿ ಮಳೆಗಾಲವೂ ಸೇರಿ	ಗುತ್ತಿಗೆ ದಾರರ ದರ್ಜೆ
1131	ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕು ತಿಮ್ಮಸಂದ್ರ ಅರಸೀಕೆರೆ, ತಿಮ್ಮಸಂದ್ರ ನಲ್ಲಸಾನಿಕೆರೆ, ತಿಮ್ಮನಾಯಕನಹಳ್ಳಿ ನಾಗಲಕೆರೆ, ಒಡೆಯನಕೆರೆ ಹೊಸಕೆರೆ, ಒಡೆಯನಕೆರೆ ಹಳೇ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	83,50,968.75	1,67,100.00	2500	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1135	ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು ಸೋಮನಾಥಪುರ ದೊಡ್ಡಕೆರೆ, ನಾರೇಮದ್ದಪಲ್ಲಿ ದೊಡ್ಡಕೆರೆ, ಪಾಳ್ಯಕೆರೆ ದೊಡ್ಡಕೆರೆ, ಅಗಟಮಡಕ ದೊಡ್ಡಕೆರೆ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	94,05,427.98	1,88,200.00	2500	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1134	ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಅಮಾನಿಕೆರೆ, ಗಡಿದಂ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	54,50,457.87	1,09,100.00	2500	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು
1110	ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕು ಬೆಳ್ಳುಟ್ಟಿ ಕೆರೆ, ಕನ್ನಪ್ಪನಹಳ್ಳಿ ಹೊಸಕೆರೆ, ಕನ್ನಪ್ಪನ್ ಚನ್ನಮ್ಮನಕೆರೆ, ಅಮಾನಿ ಬಂಡಮ್ಮನ ಕೆರೆಯ ದುರಸ್ತಿ, ಜೀರ್ಣೋದ್ಧಾರ & ಪುನರುಜ್ಜೀವನ ಕಾಮಗಾರಿ.	1,14,98,032.87	1,72,500.00	5000	9 ತಿಂಗಳು	1 ನೇ ದರ್ಜೆ ಮೇಲ್ಪಟ್ಟು

- ಟೆಂಡರ್ ಡಾಕ್ಯುಮೆಂಟ್‌ಗಳನ್ನು ಕರ್ನಾಟಕ ರಾಜ್ಯದ ಇ-ಪ್ರಾಕ್ಯೂರ್‌ಮೆಂಟ್ ಪೋರ್ಟಲ್ (Vis.,<http://eproekarnataka.gov.in>) ನಲ್ಲಿ ದಿನಾಂಕ:19/07/2010 ರಿಂದ 05/08/2010 ರವರೆಗೆ 16.00 ಗಂಟೆವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.
- ಸದರಿ ಟೆಂಡರ್‌ನಲ್ಲಿ ಕರೆದಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಇಎಂಡಿಯನ್ನು ಇ-ಪ್ರಾಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಸೂಚಿಸಿರುವ ಯಾವುದಾದರೊಂದು ರೂಪದಲ್ಲಿ ಟೆಂಡರ್ ಉರ್ಜಿತ ಅವಧಿಯನ್ನು ಬಿಟ್ಟು ಹೆಚ್ಚುವರಿಯಾಗಿ 45 ದಿನಗಳನ್ನು ಒಳಗೊಂಡಂತೆ ಸಲ್ಲಿಸಬೇಕಾಗಿರುತ್ತದೆ.

4. ಭರ್ತಿ ಮಾಡಿದ ಟೆಂಡರ್‌ಗಳನ್ನು ಆನ್‌ಲೈನ್ ಮುಖಾಂತರ ಕರ್ನಾಟಕ ರಾಜ್ಯದ ಇ-ಪ್ರೋಕ್ಯೂರ್‌ಮೆಂಟ್ ಪೋರ್ಟಲ್ (Vis.,<http://eproc.karnataka.gov.in>) ಗೆ ದಿನಾಂಕ:06/08/2010 ರಂದು ಸಂಜೆ 16.00 ಗಂಟೆವರೆಗೆ ಅಪ್‌ಲೋಡ್ ಮಾಡಬಹುದಾಗಿರುತ್ತದೆ. ಕೆಲಸ ನಿರ್ವಹಿಸಿದ ಬಗ್ಗೆ ಅನುಭವ ಕೆಲಸ ಅರ್ಹತೆ ಬಗ್ಗೆ ಇತ್ಯಾದಿ ಸಂಬಂಧಿಸಿದಂತೆ ಮೂಲ ದಾಖಲಾತಿಗಳನ್ನು ಟೆಂಡರ್ ಮೌಲ್ಯಮಾಪನ ಸಮಯದಲ್ಲಿ ಪರಿಶೀಲನೆಗೆ ಸಲ್ಲಿಸತಕ್ಕದ್ದು.
5. ಭರ್ತಿ ಮಾಡಿದ ಟೆಂಡರ್‌ಗಳನ್ನು ಆನ್‌ಲೈನ್ ಮುಖಾಂತರ ಕರ್ನಾಟಕ ರಾಜ್ಯದ ಇ-ಪ್ರೋಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ದಿನಾಂಕ:09/08/2010 ರಂದು ತೆರೆಯಲಾಗುವುದು.
6. ಟೆಂಡರ್ ಡೌನ್‌ಲೋಡ್ ಮತ್ತು ಅಪ್‌ಲೋಡ್‌ಗೆ ಸಂಬಂಧಿಸಿದಂತೆ ಇ-ಪ್ರೋಕ್ಯೂರ್‌ಮೆಂಟ್ ಸಹಾಯವಾಣಿ ದೂರವಾಣಿ ಸಂಖ್ಯೆ: 080-22485867ನ್ನು ಸಂಪರ್ಕಿಸಬಹುದಾಗಿದೆ.

ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಕೋಲಾರ.

**WATER RESOURCES DEPARTMENT
(MINOR IRRIGATION)**

MINOR IRRIGATION DIVISION, KOLAR

Phone No.08152-22482, Fax: 08152-222482

E-Portal : <http://eproc.karnataka.gov.in>

INVITATION FOR TENDERS No.04/2010-11 Dt. 09th July 2010

SECTION-1 INVITATION FOR TENDERS – K.W.3 & K.W.4

CHIKKABALLAPUR DISTRICT (R.R.R.works)

1. On behalf of the Chief Engineer, Minor Irrigation (South), Bangalore. The Executive Engineer, Minor Irrigation Division, Kolar-563101 invites tender for eligible tender's for the works detailed in the table through e-procurement portal of the Government of Karnataka (viz., <http://eproc.karnataka.gov.in>) The tenders are requested to submit two separate sealed covers one containing details of EMD and the particulars under instructions to the tenders vide clause 1.1 and the other cover containing Financial detail of tender as per clauses 1.2 (The blank tenders can be obtained through website www.eproc.karnataka.gov.in and can be submitted through electronic tender box).

Indent No.	Name of work	Estimated cost put to tender (in Rs)	EMD (in Rs)	Transaction fee (in Rs)	Stipulated period of completion including monsoon	Category of contractor eligible
1119	Repairs, Restoration & renovation of Dodda Nancherlu tank, Someshwara tank, Somenahalli in Gudibande Taluk, Chikkaballapur District.	79,26,035.06	1,58,600.00	2500	9 months	Class I & above
1131	Repairs, Restoration & renovation of Thimmasandra Arasikere, Thimmasandra Nallasanikere, Thimmanayakanahally Nagalakere, Vodeyana kere Hosakere, Vodayanakere Old kere in Sidlaghatta Taluk, Chikkaballapur District.	83,50,968.75	1,67,100.00	2500	9 months	Class I & above
1135	Repairs, Restoration & renovation of Somanathapura Doddakere, Naremadapalli Doddakere, Palyakere Doddakere, Agatamadaka Doddakere in Bagepalli Taluk, Chikkaballapur District.	94,05,427.98	1,88,200.00	2500	9 months	Class I & above

Indent No.	Name of work	Estimated cost put to tender (in Rs)	EMD (in Rs)	Transaction fee (in Rs)	Stipulated period of completion including monsoon	Category of contractor eligible
1134	Repairs, Restoration & renovation Pathapalya Amanikere, Gadidam Tank in Bagepalli Taluk, Chikkaballapur District.	54,50,457.87	1,09,100.00	2500	9 months	Class I & above
1110	Repairs, Restoration & renovation of Belluti kere, Kannappanahally Hosakere, Kannappana Channammanakere, Amani Bandammanakere in Sidlaghatta Taluk, Chikkaballapur District.	1,14,98,032.87	1,72,500.00	5000	9 months	Class I & above

INSTRUCTIONS TO TENDERS**Clause-1: THE TENDERS SHOULD BE SUBMITTED IN TWO COVERS**

- a. COVER-1 (Technical bid) shall contain the following documents.
- A copy of the PWD Categorization certificate Class-I and above.
 - The requisite EMD in electronic cash.
 - Latest copy of the Income tax clearance certificate for the year 2009-10 mentioning the PAN and TAN Nos.
 - Latest copy of sales tax clearance certificate for the year 2009-10.
 - EPF registration certificate.

Note: a) In respect of contractors who are not registered with the EPF (Employees Provident Fund) authorities, the contractors should produce an undertaking that he shall within 7 days of the closure of every month he will submit the Executive Engineer a statement, showing the recoveries of contribution in respect of employees employed, through him and he shall also furnish under the provision of the scheme to the commissioner EPF.

b) However, having given an undertaking to this effect if the contractor does not furnish the information, the Department will deduct the necessary amount from the amount due to the contractor, not with standing the above, the contractor will be liable for any consequential penalty/damages levied by the EPF authorities.

- b. Cover-II shall contain the financial bid, in the Schedule "B"
- The cover-I (Technical bid) will be opened first and thereafter Cover-II (Financial bid) for only those bidders who fulfill the stipulated conditions in Cover-I, will be opened.
 - Issue and submission of tender documents, will be as under:

The aspiring bidders who have not previously obtained the used ID and password for participating in e-tendering may now obtain the same by requesting the e-governance office, M.S.building, Bangalore during office hours.

The contractors can request for e-tendering documents from 19th July 2010 in the website <http://www.eproc.karnataka.gov.in> / e-portal/index. Seam link e0tender document on payment (non refundable) of Rs.as per e-procurement portal towards transaction fee in the e-procurement portal using payment modes-I credit / Direct Debit / National electronic fund transfer (NEFT) / over the counter (OTC) on or before 05nd August 2010 during office hours.

The contractor can be access to e-tender document from 19-07-2010 from 10-00 A.M. to 05-08-2010 upto 4-00 P.M.

Submission of completed e-tendering documents will be upto 06-08-2010 @ 4-00 P.M.

Cover I (Technical bid) and Cover II (Financial bid) will be opened electronically in the Office of the E-Governance, M.S.Building, Bangalore on 09-08-2010 respectively.

The contractor can pay the earnest money deposit (EMD) in e-procurement portal using any mode of payment such as Credit card/Direct debit/National electronic fund transfer (NEFT) over the counter (OTC). The EMD amount submitted by the contractor shall be governed by the following conditions.

(a) EMD will be accepted only in the form of electronic cash (and not through demand draft of Bank guarantee) and will be maintained in the Government central pending A/C at Axis Bank until the contract is closed.

(b) The entire EMD amount for a particular tender is to be paid in a single transaction.

The necessary certificates/documents in support of fulfilling clause. 1.1 as stipulated shall be scanned and attached to e-tender document. The original certificate/documents shall be produced at the time of opening of Cover-1 i.e., technical bid for verification. Scanned signature of the bidder/authorized representatives of the bidder shall be attached while uploading the bid document.

Further information about electronic tendering can be had from <http://eproc.karnataka.gov.in/report/lines/seam>.

During the time of technical evaluation, if the employer finds the any certificates/information furnished is false, such bidders will be disqualified and barred from participation in the bid.

If any bidder fails to satisfy the conditions such bids shall be rejected.

4. NOTES:-

4.1 The intending bidders are advised to visit the site of work before submitting their tenders.

4.2 The contractor/authorized signatory should attach his/her scanned signature to the Schedule-B before uploading the documents.

4.3 If any of the dates mentioned above happened to be a general holiday, the next working day holds good.

4.4 Further information can be had from the undersigned during office hours

4.5 Conditional tenders are liable to be rejected. The officer competent to accept the tender shall have the right to reject any or all the tenders without assigning any reason whatsoever.

4.6 Corrigendum will be published in the website/newspapers for all modification/corrections if any.

4.7 The intending bidders should note that, if any of lands either in part/parts of in whose required for the work is not acquired by the Department, it shall be the responsibility of the bidder to take possession of such land and start the work by consent of the land owners before commencement of work at no extra cost to the department and no claim/delay whatsoever relating to an account of non availability of land would be entertained.

4.8 1% of labour cess as per provision of building and the construction works welfare act 1996 will be recovered from each running bill of the contractor.

Executive Engineer,
Minor Irrigation Division, Kolar.

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)
ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ, ಬೆಳಗಾವಿ
ಟೆಂಡರ್ ಪ್ರಕಟಣೆ

No.EE/MID/BGM/AE/TND/2010-11/2246, Dated: 14th July 2010

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಅಧಿನಿಯಮ-2000ರ ಮತ್ತು ಇತ್ತೀಚಿನ ತಿದ್ದುಪಡಿಗಳಂತೆ, ಈ ಕೆಳಗಿನ ಕಾಮಗಾರಿಗಳಿಗಾಗಿ ಅರ್ಹ ಗುತ್ತಿಗೆದಾರರಿಂದ ಐಟಂ ದರದಂತೆ ಗುತ್ತಿಗೆಯನ್ನು “ಇ ಪ್ರೋಕ್ಯೂರಮೆಂಟ್” ಮುಖಾಂತರ ಕಾರ್ಯನಿರ್ವಾಹಕ ಇಂಜಿನಿಯರರು ಸಣ್ಣ ನೀರಾವರಿ ವಿಭಾಗ, ಬೆಳಗಾವಿ ಇವರಿಂದ ಆವ್ತಾನಿಸಲಾಗಿದೆ.

ಕ್ರಮ ಸಂ.	ಕೆಲಸದ ಹೆಸರು	ಟೆಂಡರಿಂಗ್ ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಇಡಗಂಟು ಮೊತ್ತ (ರೂ.ಗಳಲ್ಲಿ)	ಟೆಂಡರ್ ಶುಲ್ಕ ಫಾರ್ಮ್ ಬೆಲೆ (ರೂ.ಗಳಲ್ಲಿ)	ಕೆಲಸವನ್ನು ಮುಗಿಸುವ ಕಾಲಮಿತಿ ಮಳೆಗಾಲ ಸೇರಿ
	Standard Tender Document KW-2 ರಂತೆ				
1	ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೋರಗಲ್ ಗ್ರಾಮದ ಹತ್ತಿರ ಇಂಗು ಕೆರೆ ಸುಧಾರಣೆ.	31.12	62300/-	1,250/-	3 ತಿಂಗಳು (ಮಳೆಗಾಲ ಸೇರಿ)

ಗುತ್ತಿಗೆದಾರರು ಕರ್ನಾಟಕ ಸರ್ಕಾರದ “ಇ-ಪ್ರೋಕ್ಯೂರಮೆಂಟ್” ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 09/08/2010 ರಿಂದ Download ಮಾಡಿಕೊಳ್ಳಬಹುದು.

ಕಾಮಗಾರಿ ಪಡೆಯಲು ಅರ್ಹತೆ ಪರಶುಗಳು ಕಾಮಗಾರಿ ವಿವರ ಇತ್ಯಾದಿಗಳನ್ನು ದಿ.13/8/2010ರ 17-30 ಘಂಟೆವರೆಗೆ ವಿಭಾಗ ಕಛೇರಿಯಲ್ಲಿ ಅಥವಾ “ಇ-ಪ್ರೋಕ್ಯೂರಮೆಂಟ್” ಹೆಲ್ಪ್ ಡೆಸ್ಕ್‌ನಿಂದ ಪಡೆಯಬಹುದು. 080-22485867.

ಟೆಂಡರ್‌ಗಳನ್ನು ಇ.ಎಂ.ಡಿ ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್‌ನಲ್ಲಿ ನಿಗದಿ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್‌ಲೈನ್ ಪೇಮೆಂಟ್ ಮಾತ್ರ) “ಇ-ಪ್ರೋಕ್ಯೂರಮೆಂಟ್” ವೆಬ್‌ಸೈಟ್ <https://eproc.karnataka.gov.in> ನಲ್ಲಿ ಲಾಗಿನ್ ಆಗಿ ದಿನಾಂಕ 19/08/2010ರ 16-00ಘಂಟೆವರೆಗೆ ಸ್ವೀಕರಿಸಲಾಗುವುದು.

ವಿ.ಬಿ. ಕುಲಕರ್ಣಿ

ಪಿ.ಆರ್. 554

ಕಾರ್ಯನಿರ್ವಾಹಕ ಇಂಜಿನಿಯರರು, ಸಣ್ಣ ನೀರಾವರಿ ವಿಭಾಗ ಬೆಳಗಾವಿ

NATIONAL HIGHWAY/CENTRALLY SPONSORED PROJECT STATE OF KARNATAKA ADVERTISEMENT

CONTRACTOR PRE-QUALIFICATION NOTIFICATION NO 02/2010-11

No. EE NH Spl Dn Bng./BNG/ AE/ PQ/ 234/KM 290.20-343.20/2010-11, Dated: 12th July 2010

Bids for Contractor Pre-qualification are invited for a project which includes thin the State of Karnataka, the "Widening and strengthening of existing intermediate lane to two lane from km 290.20 to km 343.80 on NH-234 (Sira-Madugiri section) under special project scheme in the State of Karnataka (Job No 234/KNT/2010/)

1) Project Contract Value is	Rs.125,42,89,208/-
2) The project included the following principle item of works	
a) Earth work & Embankment	6,69,772 Cum
b) Pavement Structure Sub Base (GSB)	133,798 Cum
c) Base Course WMM	1,00,352 Cum
d) Binder Course (DBM & BM)	58,118 Cum
e) Surface Course (BC & SDBC)	20,071 cum
f) RCC Box Drain	10010 Rmt
g) Reconstruction of Cross Drainages	125 Nos
h) Road furniture	"
3) Time for completion	24 Months

Contractors Registered with the State Public Works Department / Central Government Departments who have experience in the construction of similar works and consider themselves capable of constructing the project works should obtain pre-qualification documents from the address given below on any working day between the hours of 10.30 A.M. to 5.00 P.M. from Executive Engineering National Highway Special Division, Bangalore, on payment of Rs. 10,000/- (Rupees Ten Thousand only) towards cost of Bid Document and Rs. 1250/- towards Value Added Tax (VAT) through separate Crossed Demand Drafts. The Crossed Demand Drafts towards (i) Cost of Bid document and (ii) VAT are to be made in favour of R.P.A.O., National Highways, Bangalore and Executive Engineer, (R&B), National Highway Special Division, Bangalore, respectively. No Document will be issued after Dt: 09.08.2010 The calendar of events are as detailed below.

a) Last date for issue of prequalification document	up to 09.08.2010 Up to 17.30 hrs
b) Pre bid meeting (clarification)	03.08.2010 at 11.00 hrs
c) Last date for receipt of sealed PQ Documents	12.08.2010 upto 16.00 hrs

The completed sealed prequalification document should be returned to the Superintending Engineer, National Highway Circle, K.R. Circle, Bangalore-1 or to the Executive Engineer, National

Highway Special Division, 2nd floor, M/s KSCC Building, Dr. Rajkumar Road, Rajajinagar, Bangalore-10 on or before close of office hours on 12.08.2010. The employer / Engineer reserve the right to deny prequalification to any applicant without assigning any reason. Only firms prequalified under his procedure will be invited to bid for project contract.

The application for Prequalification must be submitted in sealed envelopes which must be either delivered by hand or by Registered Mail to the Executive Engineer National Highway Special Division, 2nd floor, M/s KSCC Building, Dr. Rajkumar Road, Rajajinagar, Bangalore-10 not later than 17.30 hours on Dt: 09.08.2010 and be clearly marked "widening and strengthening of existing intermediate lane to two lane from km 290.20 to km 343.80 on NH-234 (Sira-Madugiri section) under special project scheme in the State of Karnataka.

Executive Engineer,

National Highway Special Division, Bangalore.

ಲೋಕೋಪಯೋಗಿ ಇಲಾಖೆ (ರಾಷ್ಟ್ರೀಯ ಹೆದ್ದಾರಿಗಳು)

ಕಾರ್ಯನಿರ್ವಾಹಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ವಿಶೇಷ ವಿಭಾಗ, ನಿರ್ಮಾಣ ಭವನ, ಕೆ.ಎಸ್.ಸಿ.ಸಿ. ಕಟ್ಟಡ 2ನೇ ಮಹಡಿ, ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು-10

ಟೆಂಡರ್ ಪ್ರಕಟಣೆ ನಂ.02/2010-11 ಗುತ್ತಿಗೆದಾರರ ಪೂರ್ವ ಅರ್ಹತೆ

ಸಂ:ಕಾ.ಇ.ರಾ.ಹೆ.ವಿವಿ:ಎಇ:ಎನ್.ಐ.ಟಿ.-08.2010-11, ದಿನಾಂಕ: 12ನೇ ಜುಲೈ 2010

ಕರ್ನಾಟಕ ರಾಜ್ಯದಲ್ಲಿ "ರಾ.ಹೆ.234 (ಶಿರಾ-ಮಧುಗಿರಿ ಭಾಗ) ಕಿ.ಮೀ.290.20 ರಿಂದ 343.80 ವರೆಗೆ ರಸ್ತೆಯನ್ನು ಬಲಪಡಿಸಿ ದ್ವಿಪಥ ರಸ್ತೆಯನ್ನಾಗಿ ಅಗಲಗೊಳಿಸುವ" ಕಾಮಗಾರಿಗಳಿಗೆ (ಜಾಬ್ ಸಂಖ್ಯೆ 234/ಕೆ.ಎನ್.ಟಿ/2010/ಕೆ.ಪಿ.ಡಬ್ಲ್ಯೂಡಿ/ಕೇಂದ್ರ.ಪಿ.ಡಬ್ಲ್ಯೂಡಿ ಸಂಸ್ಥೆಗಳಲ್ಲಿ ನೊಂದಾಯಿತ ದರ್ಜೆ-1 ಹಾಗೂ ಇದೇ ತರಹದ ಕಾಮಗಾರಿಗಳನ್ನು ಮಾಡಿರುವ ಅನುಭವವುಳ್ಳ ಗುತ್ತಿಗೆದಾರರಿಂದ ಪೂರ್ವ ಅರ್ಹತೆಯ ದಾಖಲೆಗಳ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಕಾಮಗಾರಿಯಲ್ಲಿ ಅಳವಡಿಸಿರುವ ಕೆಲಸಗಳು ಹಾಗೂ ಪರಿಮಾಣಗಳ ವಿವರಗಳು ಈ ಕೆಳಗಿನಂತಿವೆ.

ಕ್ರ. ಸಂ.	ಕಾಮಗಾರಿಯಲ್ಲಿ ಅಳವಡಿಸಿರುವ ಕೆಲಸಗಳು	ಕೆಲಸಗಳ ಪರಿಮಾಣ
ಅ1	ಅರ್ಥ್ ವರ್ಕ್ (ಮಣ್ಣಿನ ಕೆಲಸ)	669,772 ಫ.ಮೀ.
2	ಜಿ.ಎಸ್.ಬಿ.	1,33,798.00 ಫ.ಮೀ.
3	ಡಬ್ಲ್ಯೂ.ಎಮ್.ಎಮ್.	1,00,352.00 ಫ.ಮೀ.
4	ಡಿ.ಬಿ.ಎಮ್/ಬಿ.ಎಮ್.	58,1180.00 ಫ.ಮೀ.ಬಿ.ಎಮ್
5	ಬಿಸಿ/ಎಸ್.ಡಿ.ಬಿ.ಸಿ	20,071.00 ಫ.ಮೀ.
6	ಕಾಂಕ್ರೀಟ್ ಚರಂಡಿ	100010 ಮೀ
7	ಅಡ್ಡ ಮೋರಿಗಳ ಮರು ನಿರ್ಮಾಣ	125 ಸಂಖ್ಯೆ
8	ರೋಡ್ ಫರ್ನಿಚರ್	
ಆ	ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕಾದ ಅವಧಿ	24 ತಿಂಗಳು

ಖಾಲಿ ಪೂರ್ವ ಅರ್ಹತೆಯ ದಾಖಲೆಗಳನ್ನು ಕಾರ್ಯಪಾಲಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ವಿಶೇಷ ವಿಭಾಗ ರಾಜಾಜಿನಗರ ಬೆಂಗಳೂರು ಇಲ್ಲಿ ಪಡೆಯಬಹುದಾಗಿದೆ. ಖಾಲಿ ಟೆಂಡರ್ ನ ಬೆಲೆ ರೂ.10,000/- ಮತ್ತು ರೂ. 1250/- (ವ್ಯಾಟ್) ಇವುಗಳಿಗೆ ಬೇರೆ ಬೇರೆ ಕ್ರಾಸ್ ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ ಪಾವತಿಸಬೇಕಾಗಿರುತ್ತದೆ. ಖಾಲಿ ಟೆಂಡರ್ ಹಾಗೂ ವ್ಯಾಟ್‌ನ ಮೊಬಲಗನ್ನು ಕ್ರಮವಾಗಿ ಆರ್.ಪಿ.ಎ.ಐ. ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಹಾಗೂ ಕಾರ್ಯಪಾಲಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ವಿಶೇಷ ವಿಭಾಗ ರಾಜಾಜಿನಗರ ಬೆಂಗಳೂರು ಇವರಿಗೆ ಸಂದಾಯ ಮಾಡಬೇಕಾಗಿರುತ್ತದೆ.

1. ಖಾಲಿ ಪೂರ್ವ ಅರ್ಹತೆ ದಾಖಲೆ ನೀಡುವ ಕೊನೆಯ ದಿನಾಂಕ : 09.08.2010ರವರೆಗೆ
2. ಪೂರ್ವಭಾವಿ ಸಭೆಯ ದಿನಾಂಕ : 03.08.2010 11.00 ಗಂಟೆಗೆ
3. ಮೊಹರು ಮಾಡಿದ ಪೂರ್ವ ಅರ್ಹತೆಯ ದಾಖಲೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ : 12.08.2010 4.00 ಗಂಟೆವರೆಗೆ

ಮೊಹರು ಮಾಡಿದ ಪೂರ್ವ ಅರ್ಹತೆಯ ದಾಖಲೆಗಳ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ವೃತ್ತ ಕೆ.ಆರ್. ಸರ್ಕಲ್, ಬೆಂಗಳೂರು-01 ಅಥವಾ ಕಾರ್ಯಪಾಲಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ವಿಶೇಷ ವಿಭಾಗ 2ನೇ ಮಹಡಿ ಕರ್ನಾಟಕ ನಿರ್ಮಾಣ ಭವನ ಡಾ.ರಾಜ್ ಕುಮಾರ್ ರಸ್ತೆ, ರಾಜಾಜಿನಗರ ಬೆಂಗಳೂರು-10 ಇಲ್ಲಿಗೆ ದಿನಾಂಕ: 12.08.2010 ರಂದು ಕಚೇರಿಯ ವೇಳೆಯೊಳಗೆ ತಲುಪಬೇಕಾಗಿರುತ್ತದೆ ಮತ್ತು ಸೀಲ್ ಮಾಡಿದ ಲೋಕೋಪಯೋಗಿ "ರಾ.ಹೆ.234 (ಶಿರಾ-ಮಧುಗಿರಿ ಭಾಗ) ಕಿ.ಮೀ.290.20 ರಿಂದ 343.80 ವರೆಗೆ ರಸ್ತೆಯನ್ನು ಬಲಪಡಿಸಿ ದ್ವಿಪಥ ರಸ್ತೆಯನ್ನಾಗಿ ಅಗಲಗೊಳಿಸುವ ಎಂಬ ಕಾಮಗಾರಿಯ ಹೆಸರನ್ನು ಕಡ್ಡಾಯವಾಗಿ ನಮೂದಿಸಿರಬೇಕು.

ಎಂಪ್ಲಾಯರ್/ ಇಂಜಿನಿಯರ್ ರವರು ಯಾವುದೇ ರೀತಿಯ ಕಾರಣ ಕೊಡದೆ ಪೂರ್ವ ಅರ್ಹತಾ ಬಿಡ್ಡುಗಳನ್ನು ತಿರಸ್ಕರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಈ ಪೂರ್ವ ಅರ್ಹತೆಯ ಪ್ರಕ್ರಿಯೆಯಲ್ಲಿ ಅರ್ಹತೆ ಹೊಂದಿರುವ ಗುತ್ತಿಗೆದಾರರಿಗೆ ಮಾತ್ರ ಕಾಮಗಾರಿ ಗುತ್ತಿಗೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು.

ಹೆಚ್ಚಿನ ವಿವರಗಳನ್ನು ಮೇಲ್ಕಂಡ ಕಛೇರಿಯಿಂದ ಕೆಲಸದ ವೇಳೆಯಲ್ಲಿ ಪಡೆಯಬಹುದು.

ಪಿ.ಆರ್. 535

ಕಾರ್ಯನಿರ್ವಾಹಕ ಅಭಿಯಂತರರು,
ರಾಷ್ಟ್ರೀಯ ಹೆದ್ದಾರಿ ವಿಶೇಷ ವಿಭಾಗ, ಬೆಂಗಳೂರು

KARNATAKA PUBLIC SERVICE COMMISSION, 'UDYOGA SOUDHA ' BANGALORE - 1
NOTIFICATION No. PSC 17 RTB 2009, Bangalore, Dated : 12th April 2010

In pursuance of this Office Notification No. PSC 1 RTB-2/2008 dated:26/02/09,the Provisional Select List of candidates for 1 posts of SYSTEM ANALYST in the Department of KARNATAKA HOUSING BOARD,prepared on the the basis of Rule 8(1) of KCS (Direct Recruitment by Competitive Examination & Selection) (General) Rules 2006 as amended from time to time was published vide Notification of even number dated:09/03/2010 inviting objections if any from candidates within 15 days from the date of its publication. No objections have been received and the final list is hereby published for the information of the candidates.

Appointing Authority : COMMISSIONER

Name of the Department : KARNATAKA HOUSING BOARD

SL.NO.	NAME OF THE CANDIDATE	INT.NO.	D_O_B	RESVN./QUALN	MARKS
1	DIVYA R D/O RANGASWAMAIAH #NO.463 'PRANATHI' 6-CROSS I-A-MAIN R R LAYOUT NAGADEVANAHALLI JNANABARATHI PO BLORE-560056	1	02/03/84	GM MCA 2008	95.80

V. B. PATIL

Secretary

P.R. 502

Karnataka Public Service Commission.

KARNATAKA PUBLIC SERVICE COMMISSION, 'UDYOGA SOUDHA ' BANGALORE - 1
NOTIFICATION No. PSC 37 RTB 09, Bangalore, Dated : 19th June 2010

In pursuance of this Office Notification No. PSC 1 RTB-1/2009 dated:03/07/09, the Provisional Select List of candidates for 18 posts of ASSISTANT DIRECTOR TOWN PLANNING in the Department of TOWN PLANNING, prepared in accordance with Karnataka Town Planning Dept Services [Recruitment] Rules, 1996 was published vide Notification of even number dated:29/05/2010 inviting objections if any from candidates within 15 days from the date of its publication.

Objections received within the stipulated time have been examined and the final list is hereby published for the information of the candidates.

Appointing Authority : GOVERNMENT

Name of the Department : TOWN PLANNING

SL.NO.	NAME OF THE CANDIDATE	INT.NO.	D_O_B	RESVN./QUALN	% OF MARKS
1	VEENA C. NIRWANI #91/48, 3-FLOOR, NANJUNDESHWARA NILAYA 8TH CROSS, 22ND MAIN ROAD HSR LAYOUT, SECTOR-1 BANGALORE-560034	25	31/05/80	GM/W B.ARCH MURP	48.57

SL.NO.	NAME OF THE CANDIDATE	INT.NO.	D_O_B	RESVN./QUALN	% OF MARKS
2	ASMA SYEDI GULISTAN, OPP AQSA MOSQUE 6TH CROSS, VINOBANAGAR TUMKUR-572101	3	06/01/79	GM/2B/W B.ARCH MURP	44.52
3	RAKESH KUMAR V 171/A ,10TH CROSS,G.E.F.POST BAPUJINAGAR, BANGALORE-560026	17	08/06/84	GM/3B B.ARCH M.ARCH[URBAN DESIGN]	43.33
4	SHILPA DESAI NO.368, 6TH MAIN, 8TH CROSS, MSR NAGAR, MATHIKERE BANGALORE-560054	23	09/12/78	GM/C1 B.ARCH M.ARCH[URBAN DESIGN]	41.90
5	ASHA KITTEGOWDA #15, 4TH MAIN 8TH CROSS SARASWATHIPURAM, MYSORE-570009	2	24/05/79	GM B.ARCH MURP	38.45
6	ARATI VENKATESH SUNADHOLI W/O SANJAY B JOSHI # 383 7TH CROSS SARASWATI NAGAR VIJAY NAGAR BANGALORE-560040	1	20/06/76	GM/KMS B.ARCH M.ARCH[URBAN DESIGN]	37.14
7	MEENAKSHI KUMARI .M.S. NO.38/1,1ST FLOOR R.V.ROAD BASAVANAGUDI BANGALORE-560028	12	18/04/78	GM B.ARCH M.ARCH[URBAN DESIGN]	35.60
8	SURESHA. J #116,2ND FLOOR, 5TH CROSS, 5TH MAIN, P P LAYOUT KATRIGUPPE BSK 3RD STAGE BANGALORE-560085	32	05/04/76	GM/ST/RL B.ARCH MTECH[URP]	34.52
9	PANKAJA M.S KESTUR GATE, KESTUR(POST) K.R.NAGAR TQ. MYSORE DISTRICT-571602	14	17/01/75	GM/2A B.ARCH MURP	32.50
10	SAVITRI PATIL NO 8 OM NAGAR BEHIND CHIKKAMATH SCHOOL SAINAGAR ROAD, UNAKAL, HUBLI-580031	21	25/07/80	GM B.ARCH M.ARCH[URBAN DESIGN]	27.14
11	LAVANYA. S D/O.M.G.SUBBA KRISHNA. WARDEN, BRAHMANA SEVA SANGHA. CALTEX, B.H.ROAD TUMKUR CITY-572101	10	16/08/76	GM B.ARCH MTECH[URP]	26.79
12	VEERAAIAH M N #3683/1A8, 8TH CROSS ANJANEYA BADAVANE DAVANGERE-577004	26	20/03/63	GM/3B/RL BE-Civil MURP	26.31
13	SEEMA. H.V #562, UMA NILAYA, 2ND CROSS, U V C E LAYOUT, 15 TH MAIN, NEAR OLD SUB REGISTRAR OFFICE, BASAVESHWARA NAGAR, BANGALORE-560079	22	14/05/76	GM B.ARCH M.ARCH[URBAN DESIGN]	23.69
14	BALAGANGADHARA.K #586, BHIRAVANILAYA NEAR LAND ARMY OFFICE VIDYANAGAR HASSAN-573201	4	31/05/80	GM B.ARCH M.ARCH[URBAN DESIGN]	23.10
15	DHARMENDRA K N NO 780 2ND D CROSS 3RD STAGE 3RD BLOCK 8 TH MAIN BASAVESHWARNAGAR BANGALORE-560079	29	15/05/71	GM/SC B.ARCH MURP	22.86

NOTE: 1. The selection of all Candidates in this list is subject to the final decision of the Hon'ble K.A.T. in A.Nos. 4437-4441/2009.